

**READY RECKONER ON
COCOA, COCONUT AND ARECANUT
ENGLISH & KANNADA**

**ಕೊಕೆಣ್ಣು, ತೆಂಗು ಮತ್ತು ಅಡಿಕೆಯ
ಸಿದ್ಧ ಮಾಹಿತಿ ಕೃಚಿಡಿ
ಇಂಗ್ಲಿಷ್ ಮತ್ತು ಕನ್ನಡ**



**ICAR - Central Plantation Crops Research Institute- CPCRI
Kasaragod, Kerala - 671 124**

ಭಾ.ಕ್ರ್ಯಾ.ನಂ.ಪ - ಕೇಂದ್ರೀಯ ತೊಟದ ಬೆಳೆಗಳ ನಂಭಾಜನಾ ನಂಸ್ತೆ - ಸಿ.ಹಿ.ಸಿ.ಆರ್.ಎ.
ಕಾಕರಗೋಡು, ಕೇರಳ - 671 124



Ready Reckoner No.: 3

Ready Reckoner on Cocoa, Coconut and Arecanut

ಸಿದ್ಧ ಮಾಹಿತಿ ಕೃಪಿಡಿ ಸಂ.: ೨

ಕೊಕ್ಕೆ, ತೆಂಗು ಮತ್ತು ಅಡಿಕೆಯ ಸಿದ್ಧ ಮಾಹಿತಿ ಕೃಪಿಡಿ

ICAR- Central Plantation Crops Research Institute (CPCRI)

Kasaragod, Kerala- 671 124.

Telephone: 04994- 232893 to 232896

Fax: 04994- 232322

E-mail: director.cpcri@icar.gov.in, directorcpcri@gmail.com

ಭಾ.ಕ್.ಅ.ಸಂ.ಪ- ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಎ.)

ಕಾಸರಗೋಡು, ಕೇರಳ- 671124

ದೂರವಾಣಿ: 04994- 232893 ಇಂದ 232896

ಫೋನ್: 04994- 232322

ಇ-ಮೇಲ್: cpcri@icar.gov.in, directorcpcri@gmail.com

Published by:

Dr. K. B. Hebbar, Director

ಪ್ರಕಾಶನ:

ಡಾ. ಕೆ. ಆರ್. ಹೆಬ್ಬಾರ್, ನಿರ್ದೇಶಕರು

Compiled by :

Dr. Elain Apshara S., Dr. Ranjini T. N. and Dr. Chaithra M.

ಸಂಕಲನ:

ಡಾ. ಎಲೈನ್ ಅಪ್ಶರಾ ಎಸ್., ಡಾ. ರಂಜಿನಿ ಟಿ. ಎನ್. ಮತ್ತು ಡಾ. ಚೈತ್ರಾ ಎಂ.

January, 2023

ಜನವರಿ 2023

Printed at YESvi PAPER Darbe, Puttur Ph: 08251-231575

ಮುದ್ರಣ : ಎಸ್.ವಿ. ಪೇಪರ್ ದರ್ಬೆ, ಮತ್ತು ದೂರವಾಣಿ : 08251-231575

Content

ವಿಷಯ

S.No. ಕ್ರ. ಸಂ.	Title ಶೈಲಿಸಕೆ	Page No. ಪುಟ ಸಂಖ್ಯೆ
1.	Ready Reckoner on Cocoa ಕೊಕ್ಕೋದ ಬಗ್ಗೆ ಸಿದ್ಧ ಮಾಹಿತಿ ಕೃಪಿಡಿ	1-34
2.	Ready Reckoner on Coconut ತೆಂಗಿನ ಬಗ್ಗೆ ಸಿದ್ಧ ಮಾಹಿತಿ ಕೃಪಿಡಿ	35-68
3.	Ready Reckoner on Arecanut ಅಡಿಕೆಯ ಬಗ್ಗೆ ಸಿದ್ಧ ಮಾಹಿತಿ ಕೃಪಿಡಿ	69-102

COCOA - ຂ່ອຂ່ວູ



READY RECKONER ON COCOA ENGLISH AND KANNADA

**ಕೊಕ್ಕೊದ ಬಗ್ಗೆ ಸಿಧ್ಯ ಮಾಹಿತಿ ಕೈಗಿಡಿ
ಇಂಗ್ಲಿಷ್ ಮತ್ತು ಕನ್ನಡ**

1	Cocoa ಕೊಕ್ಕೊದ	: The Chocolate tree (<i>Theobroma cacao L.</i>) : ಭಾಕೊಲೇಟ್ ಮರ(ತಿಯೋಬ್ರೋಮ್ ಕಾವ್) ಎಲ್.
2	Family of cocoa ಕೊಕ್ಕೊದ ಕುಟುಂಬ	: Sterculiaceae/ Malvaceae : ಸ್ಟೆರ್ಕ್ಯೂಲಿಯೇಸಿಯೇ/ ಮಾಲ್ವೇಸಿಯೇ
3	Chromosome no. of cocoa Genome of sequenced in ವಣಿಕರಣ ಸಂಶೋಧನೆ ಅನುಕ್ರಮವಾಗಿ ಕೊಕ್ಕೊದ ಜೀನೋಮ್	: 2n = 20 (Diploid) : 2010 (440 Mb) : 2n = 20 (ಡಿಪ್ಲೋಯಿಡ್) : 2010 (440 ಎಂ.ಬಿ.)
4	Cocoa is native to ಕೊಕ್ಕೊದಿಳಿಯ ಮೂಲ ಸ್ಥಾನ	: South America (Brazil, Amazon basin) : ದಕ್ಷಿಣ ಅಮೆರಿಕಾ (ಬ್ರಿಜಲ್, ಅಮೆಜಾನ್ ಜಲಾನಯನ ಪ್ರದೇಶ)
5	Cocoa is known as ಕೊಕ್ಕೊದಿಳಿಯ ಪರ್ಯಾಾಯ ಹೆಸರು	: Food of the Gods (Theobroma) : ದೇವರ ಆಹಾರ (ತಿಯೋಬ್ರೋಮ್)
6	Cocoa is grouped as ಕೊಕ್ಕೊದಿಳಿಯನ್ನು ಹೀಗೆ ವರ್ಗೀಕರಿಸಲಾಗಿದೆ	: Beverage, Industrial, Commercial and Plantation crop : ಪಾನೀಯ, ಕೈಗಾರಿಕ, ವಾಣಿಜ್ಯ ಮತ್ತು ನಡುತೋಮ ಬೆಳೆ
7	Economic part or cocoa of commerce ಕೊಕ್ಕೊದ ಆಧಿಕ ಭಾಗ ಅಥವಾ ವಾಣಿಜ್ಯ ಭಾಗ	: Dry beans or cured beans : ಒಣಬೀಜಗಳು ಅಥವಾ ಸಂಸ್ಕರಿಸಿದ ಬೀಜಗಳು

8	<p>The term chocolate :</p> <p>derived from</p>	<p>: 'Xocoatl'- the bitter, energy drink prepared by Amazonian tribes Mayas, Aztecs, Tolecs</p> <p>: 'Cacahuatl' - cocoa beans</p> <p>ಚಾಕೋಲೇಟ್ ಪದದ ಮೂಲ : ಕ್ಲೌಕೊಟಲ್ - ಅಮೆರಿಕಾನ ಬುಡಕಟ್ಟಿ ಜನಾಂಗಗಳಾದ ಮಾಯಾಸ್, ಅಜ್ಞಾಟ್, ಟೊಲೆಕ್ ತಂತ್ರಾರಿಸುವ ಕಹಿಯಾದ ಹಾಗೂ ಶಕ್ತಿದಾಯಕ ಪಾನೀಯ</p> <p>: ಕಕಹೊಟಲ್ - ಕೊಕೋ ಬೀಜಗಳು</p>
9	<p>Stimulative alkaloid of cocoa</p>	<p>: Theobromine</p> <p>ಕೊಕೋದಲ್ಲಿನ ಉತ್ತೇಜಕ ಅಲ್ಕಾಲೋಯ್ಡ : ತಿಯೋಬ್ರೋಮಿನ್</p>
10	<p>Species diversity in Theobroma & related genera</p>	<p>: 22 species, <i>Theobroma bicolor, angustifolium, grandiflorum, microcarpum, mammosum, simiarum, speciosum and subincanum.</i></p> <p>: <i>Cola nitida (Kola fruit/ Cola drink), Herrania nitida</i></p> <p>ತಿಯೋಬ್ರೋಮಾದಲ್ಲಿನ ಜಾತಿಯ ವೈವಿಧ್ಯತೆ ಮತ್ತು ಸಂಬಂಧಿತ ಕುಲಗಳು : 22 ಜಾತಿಗಳು, ತಿಯೋಬ್ರೋಮ್ ಬೃಷಿಕೆಲರ್, ಅನಾಗುಸ್ಟಿಫೋಲಿಯಂ, ಗ್ರಾಂಡಿಫ್ಲೋರಮ್, ಮೈಕ್ರೋಕಾರ್ಪಮ್, ಮಾಮೋಸಮ್, ಸಿಮಿಯಾರಮ್, ಸ್ಪೀಸಿಯೋಸಮ್ ಮತ್ತು ಸುಬಿನ್ ಕಾನಮ್</p> <p>: ಕೋಲಾ ನಿಟಿಡ (ಕೋಲಾ ಹೆನ್ಸ್/ ಕೋಲಾ ಪಾನೀಯ), ಹರೆನಿಯಾ ನಿಟಿಡಾ</p>
11	<p>Preferred climate of cocoa</p>	<p>: Humid tropics</p> <p>ಕೊಕೋ ಬೆಳೆಗೆ ಸೂಕ್ತವಾದ ಹವಾಗುಣ : ಆದ್ರೆ ಉಷ್ಣವಲಯ</p>
12	<p>Cocoa growing models</p>	<p>: Agro- Forestry System (under-storey crop with trees)</p> <p>: Palm based cropping systems (under arecanut, coconut, oil palm)</p>

	<p>ಕೊಕ್ಕೊ ಬೆಳೆಯುವ ಮಾದರಿಗಳು : ಕೃಷಿ – ಅರಣ್ಯ ಪದ್ಧತಿ (ಮರಗಳ ಜೊತೆ ಕೆಳ ಅಂತಸ್ಥಿನ ಬೆಳೆಯಾಗಿ)</p> <p>: ಪಾರ್ಚ್ ಆಧಾರಿತ ಬೆಳೆ ಪದ್ಧತಿ (ಅಡಿಕೆ, ತೆಂಗು ಮತ್ತು ತಾಳಿ ಮರದ ಅಡಿಯಲ್ಲಿ)</p>
13	<p>Shade requirement of cocoa : 50% shade and 50% sunlight</p> <p>ಕೊಕ್ಕೊಗೆ ನೆರಳಿನ ಅವಶ್ಯಕತೆ : 50% ನೆರಳು ಮತ್ತು 50% ಸೂರ್ಯನ ಬೆಳಕು</p>
14	<p>Permanent shade trees for cocoa : Timber trees, Forest trees, Fruit trees, Palms</p> <p>ಕೊಕ್ಕೊ ತೋಟದಲ್ಲಿ ಬೆಳೆಯಬಹುದಾದ ನೆರಳಿನ ಮರಗಳು : ದಿಂಬಿ ಮರಗಳು, ಕಾಡು ಮರಗಳು, ಹಣ್ಣಿನ ಮರಗಳು, ತಾಳಿ ಮರಗಳು ಅಥವಾ ಪಾರ್ಚ್‌ಗಳು</p>
15	<p>Temporary shade for cocoa : Glyricidia, Tapioca, Plantain, Banana trees for cocoa</p> <p>ಕೊಕ್ಕೊ ತೋಟದಲ್ಲಿ ಬೆಳೆಯಬಹುದಾದ ತಾತ್ಕಾಲಿಕ ನೆರಳಿನ ಮರಗಳು : ಗ್ಲೈರಿಸಿಡಿಯಾ, ಮರಗೆಣಸು, ಪಾನ್‌ನೇನ್‌, ಬಾಳಿ</p>
16	<p>Major producers of cocoa in the world : Africa- Ivory Coast, Ghana, Nigeria, Cameroon Central & South America- Brazil Asia- Indonesia</p> <p>ವಿಶ್ವದ ಪ್ರಮುಖ ಕೊಕ್ಕೊ ಉತ್ಪಾದಕರು : ಆಫ್ರಿಕಾ- ಐವರಿಕೋಸ್ಟ್, ಘಾನ, ನೈಜೀರಿಯಾ, ಕೆಮರೂನ್ ಮಧ್ಯ ಮತ್ತು ದಕ್ಷಿಣ ಅಮೇರಿಕಾ- ಬ್ರೆಜಿಲ್ ಏಷ್ಟ್- ಇಂಡೋನೇಷಿಯಾ</p>
17	<p>Cocoa introduced into India : 1798, Courtallam, Tirunelveli Dt. of TN (old Madras state)</p> <p>ಕೊಕ್ಕೊ ಭಾರತಕ್ಕೆ ಮೊದಲು ಪರಿಚಯವಾಗಿದ್ದು : 1798, ಕುಟ್ಟಾಲಮ್ ತಿರುನಲ್ಲೇ ಜಿಲ್ಲೆ, ತಮிழ್ನಾಡು (ಹಳೆಯ ಮದ್ರಾಸ್ ರಾಜ್ಯ)</p>
18	<p>Suitable agro climatic zone for cocoa : Western ghats hills and plains Irrigated gardens of palms</p> <p>ಕೊಕ್ಕೊ ಬೆಳೆಗೆ ಸೂಕ್ತವಾದ ಕೃಷಿ : ಪಶ್ಚಿಮ ಘಟ್ಟಗಳ ಬೆಟ್ಟಗಳು ಮತ್ತು ಬಯಲು ಪ್ರದೇಶಗಳು,</p>

19	Major states growing cocoa in India	: Kerala, Karnataka, Tamil Nadu, Andhra Pradesh ಭಾರತದಲ್ಲಿ ಕೊಕ್ಕೊ ಬೆಳೆಯುವ ಪ್ರಮುಖ ರಾಜ್ಯಗಳು : ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ
20	Growth habit of cocoa	: Branching in multiple tiers ಕೊಕ್ಕೊ ಬೆಳೆಯುವ ರೀತಿ : ಮರವು ಒಮ್ಮೆ ಹಂತಗಳಲ್ಲಿ ಕವಲೊಡೆಯುತ್ತದೆ
21	Chupons and Fans in cocoa	: <i>Chupons</i> - Orthotropic shoots giving vertical, upward growth. : <i>Fans</i> - Plageotropic shoots giving oblique, lateral growth. ಕೊಕ್ಕೊನಲ್ಲಿ ಉಪಾನ್ ಮತ್ತು ಫ್ಯಾನ್ ಎಂದರೆ : ಉಪಾನ್: ಲಂಬವಾಗಿ ಹಾಗೂ ಮೇಲ್ಯಾವಾಗಿ ಬೆಳೆಯುವ ರೆಂಬೆಗಳು (ಆರ್ಥೋಟ್ರೋಫಿಕ್ ರೆಂಬೆಗಳು) : ಫ್ಯಾನ್: ಮರದ ಕಾಂಡಕ್ಕೆ ಓರೆಯಾಗಿ ಹಾಗೂ ಪಾಶ್ವವಾಗಿ ಬೆಳೆಯುವ ರೆಂಬೆಗಳು (ಪ್ಲಾಜೆಟ್ರೋಫಿಕ್ ರೆಂಬೆಗಳು)
22	Jorquette/ Jorquetting in cocoa	: The point at which fans arises and the process of formation of fan branches. ಕೊಕ್ಕೊನಲ್ಲಿ ಜಾಕೆಟ್/ ಜಾಕೆಟಿಂಗ್ ಎಂದರೆ : ಕೊಕ್ಕೊ ಮರದಲ್ಲಿ ಫ್ಯಾನ್ ರೆಂಬೆಗಳು ಉದ್ಘಾಟಿಸುವ ಮತ್ತು ಅವುಗಳು ರಚನೆಯಾಗುವ ಜಾಗ
23	Dimorphic shoots of cocoa	: <i>In chupons</i> - Spiral leaf arrangement, phyllotaxy 3/8, long petiole, pronounced pulvinus. : <i>In fans</i> - Alternate leaf arrangement, short petiole, inconspicuous pulvinus. ಕೊಕ್ಕೊದಲ್ಲಿ ದ್ವಿರೂಪದ ರೆಂಬೆಗಳು ಅಥವಾ ಡ್ಯೂಮಾಫಿಕ್ ರೆಂಬೆಗಳು ಎಂದರೆ : ಉಪಾನ್ನನಲ್ಲಿ: ಸುರುಳಿಯಾಕಾರದಲ್ಲಿ ಎಲೆಗಳು ಜೋಡಣಿಯಾಗಿರುತ್ತವೆ, ಪ್ಯೆಲೊಟ್ಯಾಕ್ಸಿ 3/8, ಉದ್ದವಾದ ಹಾಗೂ ಸ್ವಷ್ಟವಾಗಿ ಕಾಣುವ ಅಗಲವಾದ ಎಲೆಯ ತೊಟ್ಟಿನ ಬುಡವನ್ನು (ಮುಲ್ಲಿನಸ್) ಹೊಂದಿರುತ್ತದೆ. : ಫ್ಯಾನ್ನನಲ್ಲಿ: ಎಲೆಗಳು ಪಯ್ಯಾಯವಾಗಿ ಜೋಡಣಿಯಾಗಿರುತ್ತವೆ, ಎಲೆಯ ತೊಟ್ಟಿ ಸಣ್ಣದಾಗಿ ಹಾಗೂ ಅಸ್ವಷ್ಟವಾಗಿ ಕಾಣುವ ತೊಟ್ಟಿನ ಬುಡವನ್ನು ಹೊಂದಿರುತ್ತದೆ (ಮುಲ್ಲಿನಸ್).

24	Nature of bearing in cocoa	: Truncate/ Cauliflorous (flowering and fruiting in trunk/stem)
	ಕೊಕ್ಕನಲ್ಲಿ ಹೂ ಮತ್ತು ಕಾಯಿ ಬಿಡುವ ಸ್ಥಾವ	: ಷ್ರೀಕೋಟ್‌ / ಕಾಲಿಫ್ಲೋರಸ್ (ಹೂ ಮತ್ತು ಕಾಯಿಯನ್ನು ಕಾಂಡದ ಮೇಲೆ ಬಿಡುತ್ತದೆ)
25	Cushions in cocoa	: Flower bearing thickened leaf axils are called as cushions, which are distributed over full tree in main stem and branches : Inflorescence- Compressed Cyme
	ಕೊಕ್ಕನಲ್ಲಿ ಕುಶನ್ ಎಂದರೆ	: ಹೂವನ್ನು ಬಿಡುವ ದಪ್ಪನಾದ ಎಲೆಯ ಅಕ್ಕಗಳನ್ನು ಕುಶನ್ ಎಂದು ಕರೆಯಲಾಗುತ್ತದೆ. ಇವುಗಳು ಮರದ ಮುಖ್ಯ ಕಾಂಡ ಮತ್ತು ರಂಬೆಗಳ ಮೇಲೆ ಹಬ್ಬಿರುತ್ತದೆ. : ಹೂಗೊಂಚಲು: ಸಂಕುಚಿತ ಸೃಷ್ಟಿ
26	Average no. of flowers/ cushion in cocoa	: 50 ಒಂದು ಕುಶನಲ್ಲಿರುವ ಸರಾಸರಿ : 50 ಹೂವಿನ ಸಂಖ್ಯೆ
27	% of successful pollination in cocoa	: 1-5% ಕೊಕ್ಕನಲ್ಲಿ ಶೇಲುಡಾವಾರು ಯಶ್ವಿಯಾಗುವ ಪರಾಗಸ್ವರ್ವದ ಮೌತ್ತು
28	Crazy flowering in cocoa	: Immediately after hot season if rained, the tree shows sudden profuse flowering ಕೊಕ್ಕನಲ್ಲಿ ಕ್ರೇಜಿ ಹೂಬಿಡುವಿಕೆ ಎಂದರೆ
		: ಬೇಸಿಗೆಯ ನಂತರ ತಕ್ಕಣವೇ ಮಳೆಯಾದರೆ, ಮರವು ಹಾತಾಗಿ ಹೇರಳವಾದ ಹಾಗಳನ್ನು ಬಿಡುತ್ತದೆ.
29	Specific floral parts of cocoa	: Staminodes (sterile stamens), pouch like petal (ligule), reddish guidelines in petals

	ಕೊಕ್ಕಿದಲ್ಲಿನ ನಿರ್ವಹಣೆ ಹಾಗಿನ ಭಾಗಗಳು	: ಸ್ಪೆರ್ಮೋಡ್ಸ್ (ಬಂಜರಾದ ಕೇಸರಗಳು), ಶಣ್ಣ ಚೀಲಗಳಂತಹ ದಳಗಳು (ಲಿಗ್ಸೂಲ್), ದಳಗಳ ಮೇಲಿನ ಕೆಂಪಾದ ಎಳೆಗಳು
30	Pollinating agents of cocoa ಕೊಕ್ಕಿನಲ್ಲಿ ಪರಾಗಸ್ವರ್ವ ಮಾಡುವ ಕೇಟೆ	: Midges <i>Forcipomyia</i> : ಮಿಡ್ಜ್ಸ್ - ಷೋಸಿಸ್-ಪೋಮೀಯಾ
31	Breeding behavior of cocoa ಕೊಕ್ಕಿನಲ್ಲಿ ಸಂತಾನೋತ್ಪತ್ತಿಯ ರೀತಿ	: Cross pollinated and presence of self-incompatibility : ಅಡ್ಡ ಪರಾಗಸ್ವರ್ವ ಮತ್ತು ಸ್ಪೈಯಂ ಅಸಾಮರಸ್ಯದ ಪರಿಸ್ಥಿತಿ
	<i>Self-incompatibility:</i> Failure of fertilization even though both male and female parts of the bisexual flowers are fully functional.	
	ಸ್ಪೈಯಂ ಅಸಾಮರಸ್ಯ: ದ್ವಿಲಿಂಗಿ ಹಾಗಳ ಗಂಡು ಮತ್ತು ಹೆಣ್ಣು ಎರಡೂ ಭಾಗಗಳು ಸಂಪೂರ್ಣವಾಗಿ ಕಾಯ್ದ ನಿರ್ವಹಿಸುತ್ತಿದ್ದರೂ ಫಲೀಕರಣದಲ್ಲಿ ವಿಫಲತೆಯಾಗುತ್ತದೆ.	
32	Nature of self-incompatibility in cocoa ಕೊಕ್ಕಿದಲ್ಲಿ ಸ್ಪೈಯಂ ಅಸಾಮರಸ್ಯದ ರೀತಿ	: Majority Gametophytic self-incompatibility (pollen will germinate but does not fuse) : ಗೆಮೆಟೋಫೆಟಿಕ್ ಸ್ಪೈಯಂ ಅಸಾಮರಸ್ಯ (ಪರಾಗವು ಮೊಳಕೆಯೊಡೆಯುತ್ತದೆ ಆದರೆ ಅಂಡಾಣು ಜೊತೆ ಬೆಸೆಯುವುದರಲ್ಲಿ ವಿಫಲವಾಗುತ್ತದೆ)
	<i>Gametophytic incompatibility:</i> A phenomenon controlled by the complex S locus in which a pollen grain cannot fertilize an ovule produced by a plant that carries the same S alleles as the pollen grain.	
	ಗೆಮೆಟೋಫೆಟಿಕ್ ಸ್ಪೈಯಂ ಅಸಾಮರಸ್ಯ: ಇದು ಸಂಕೀರ್ಣ S ಲೋಕಸ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇಲ್ಲಿ S ಅಲೀಲ್ ಹೊಂದಿರುವ ಪರಾಗವು ಅದೇ ಸಸ್ಯದಿಂದ ಉತ್ಪತ್ತಿಯಾಗುವ ಮತ್ತು ಅದೇ S ಅಲೀಲ್ ಹೊಂದಿರುವ ಅಂಡಾಣುವನ್ನು ಫಲವತ್ತುಗಿಸಲು ಸಾಧ್ಯವಿಲ್ಲ.	
33	Type of cocoa fruit ಕೊಕ್ಕಿ ಹಣ್ಣಿನ ವಿಧ	: Indehiscent Drupe and called as Pod, having thick husk, 30-50 seeds/ beans covered with mucilaginous pulp : ಇದು ವೃಜಾನ್ನಿಕವಾಗಿ ಡ್ರೂಪ್ ಮತ್ತು ಸಾಮಾನ್ಯವಾಗಿ ಪಾಡ್ ಎಂದು ಕರೆಯುತ್ತಾರೆ. ಇದು ದಪ್ಪನಾದ ಪದರ ಅಥವಾ ಸಿಪ್ಪೆಯನ್ನು ಹೊಂದಿರುತ್ತದೆ ಮತ್ತು 30-50 ಬೀಜಗಳು ಅಥವಾ ಬೀನ್‌ಗಳು ಲೋಳಿಯ ತಿರುಳಿನಿಂದ ಅವೃತ್ತವಾಗಿರುತ್ತವೆ

<p>34 Cherelles in cocoa : Young immature fruits/ pods ಕೊಕ್ಕನಲ್ಲಿ ಚಿರಲ್ಲಿಗಳು ಎಂದರೆ : ಎಳೆಯ ಬಲೀಯದ ಹಣ್ಣಗಳು/ ಕಾಯಿ</p>
<p>35 Cherelle wilt in cocoa : Physiological natural thinning mechanism (wilting at 25, 50, 70 days after pollination) ಕೊಕ್ಕನಲ್ಲಿ ಎಳೆಕಾಯಿ ಸೊರಗುವಿಕೆ ಎಂದರೆ : ನೈಸರ್ಗಿಕವಾಗಿ ಚಿರಲ್ಲಿಗಳ ಸಂಖ್ಯೆಯಲ್ಲಿ ಸಮತೋಲನವಾಗುವ ಕಾರ್ಯವಿಧಾನ (ಪರಾಗಸ್ವರ್ವವಾದ 25, 50, 70 ದಿನಗಳ ನಂತರ ಈ ಪ್ರಕ್ರಿಯೆಯನ್ನು ಕಾಣಬಹುದು)</p>
<p>36 Types of cocoa : Criollo (Fine cocoa) Forastero (Basic cocoa) Trinitario (Bulk cocoa)- Natural hybrid of Criollo x Forastero ಕೊಕ್ಕು ವಿಧಗಳು : ಕ್ರಿಯಲ್ಲೋ (ಉತ್ತಮವಾದ ಕೊಕ್ಕು ಅಥವಾ ಷ್ಟ್ರೇಂ ಕೊಕ್ಕು) ಫಾರೆಸ್ಟ್ರೋ (ಮೂಲ ಕೊಕ್ಕು ಅಥವಾ ಬೇಸಿಕ್ ಕೊಕ್ಕು) ಟ್ರಿನಿಟ್ರೊ (ಬೃಹತ್ ಕೊಕ್ಕು ಅಥವಾ ಬಲ್ಕು ಕೊಕ್ಕು): ಕ್ರಿಯಲ್ಲೋ ಮತ್ತು ಫಾರೆಸ್ಟ್ರೋ ನಡುವಿನ ನೈಸರ್ಗಿಕ ಮಿಶ್ರತಳಿ</p>
<p>Criollos: Red to orange pods, deeply furrowed, pointed apex, thin husk, white or pale violet, large, plump, round beans, less astringent, good flavour, quick fermentation (3- 4 days), less yield, less adaptive, susceptible to pests and diseases.</p> <p>ಕ್ರಿಯಲ್ಲೋ: ಕೆಂಪು - ಕಿತ್ತಲೆ ಬಣ್ಣದ ಕಾಯಿಗಳು, ಅಳವಾಗಿ ಸುಕ್ಕಿಗಟ್ಟಿದ, ಮೊನಚಾದ ತುದಿ, ತೆಳುವಾದ ಸಿಪ್ಪೆಯನ್ನು ಹೊಂದಿರುತ್ತವೆ. ಬಿಳಿ ಅಳವಾ ತೆಳು ನೇರಳೆ ಬಣ್ಣದ, ಗಾತ್ರದಲ್ಲಿ ದೊಡ್ಡದಾದ ದುಂಡಿನ ಬೀನ್ಸ್ ಅಳವಾ ಬೀಜಗಳಿರುತ್ತವೆ. ಕಡಿಮೆ ಆಮ್ಲೀಯ, ಉತ್ತಮ ಸುವಾಸನೆ, ತ್ವರಿತ ಹುದುಗುವಿಕೆ (3-4 ದಿನಗಳು), ಕಡಿಮೆ ಇಳುವರಿ, ಇತರೆ ಪ್ರದೇಶಗಳಿಗೆ ಕಡಿಮೆ ಹೊಂದಿಕೊಳ್ಳುವ ಮತ್ತು ಹೋಗ ಮತ್ತು ಕೇಟಬಾಧೆಗೆ ಹೆಚ್ಚಾಗಿ ಒಳಗಾಗುತ್ತದೆ.</p> <p>Forasteros: Green to yellow pods, smooth surfaced, rounded apex, thick husk, purple, flat beans, astringent, 5-6 days for fermentation, high yield and highly adaptive.</p> <p>ಫಾರೆಸ್ಟ್ರೋ: ಹಸಿರು - ಹಳದಿ ಬಣ್ಣದ ಕಾಯಿಗಳು, ನಯವಾದ ಮೇಲ್ಪು, ದುಂಡಿನ ತುದಿ, ದಪ್ಪ ಸಿಪ್ಪೆ, ನೇರಳೆ ಬಣ್ಣದ ಚಪ್ಪಟೆ ಬೀಜಗಳು, ಆಮ್ಲೀಯ, ಹುದುಗುವಿಕೆಗೆ 5-6 ದಿನಗಳು ಬೇಕಾಗುತ್ತದೆ, ಹೆಚ್ಚಿನ ಇಳುವರಿ ಮತ್ತು ಇತರೆ ಪ್ರದೇಶಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ.</p>

	<p>Trinitarios: Heterogenous, mixture of pod and bean characters, high yield and tolerant.</p> <p>ಟ್ರಿನಿಟಾರಿಯೋಸ್: ವೈವಿಧ್ಯಮಯ, ಕಾಲು ಮತ್ತು ಬೀಜಗಳ ಮಿಶ್ರ ಗುಣಗಳನ್ನು ಹೊಂದಿರುತ್ತದೆ, ಹೆಚ್ಚಿನ ಇಳಿವರಿ ನೀಡುತ್ತದೆ ಮತ್ತು ರೋಗ ಮತ್ತು ಕೆಟ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.</p>	
37	Amelonado cocoa ಅಮೆಲೋನಾಡೊ ಕೊಕ್ಕೊ	: Melon shaped Forastero of West Africa, mostly self- compatible types : ಪಶ್ಚಿಮ ಆಷ್ಟಿಕಾದ ಕಲ್ಲಂಗಡಿ ಆಕಾರದ ಫಾರೆಸ್ಟರೋ, ಹೆಚ್ಚಿಗಿ ಸ್ವಯಂ ಹೊಂದಾಣಿಕೆಯ ಗುಣವನ್ನು ಹೊಂದಿರುತ್ತದೆ.
38	International Cocoa Gene Banks Intermediate Cocoa Quarantine Centre (ICQC) ಅಂತರಾಷ್ಟ್ರೀಯ ಕೊಕ್ಕೊ ಜೀನ್‌ ಬ್ಯಾಂಕ್‌ಗಳು ಮಧ್ಯಂತರ ಅಥವಾ ಇಂಟರ್‌ಮೀಡಿಯೇಟ್‌ ಕ್ವಾರಾಂಟೈನ್‌ನ್ ಸೆಂಟರ್‌ಗಳು (ICQC)	: Trinidad, Costa Rica, Colombia, Ecuador, French Guiana, Venezuela, Brazil : University of Reading, UK : ಟ್ರಿನಿಡಾಡ್, ಕೋಸ್ಟಾ ರಿಕಾ, ಕೊಲೊಂಬಿಯಾ, ಈಕ್ವಾಡರ್, ಪ್ರೈಂಚ್ ಗಿಯಾನಾ, ವೆನೆರ್ಯುವೆಲಾ, ಬ್ರಿಜ್ಲ್ಯಾ : ರೀಡಿಂಗ್ ವಿಶ್ವವಿದ್ಯಾಲಯ, ಯು. ಕೆ. : ರೀಡಿಂಗ್ ವಿಶ್ವವಿದ್ಯಾಲಯ, ಯು. ಕೆ.
39	National Active Germplasm Site (NAGS) for cocoa ರಾಷ್ಟ್ರೀಯ ಸ್ಕ್ರೀಯ ವಂಶವಾಹಿನಿಕೇಂದ್ರ	: ICAR- CPCRI, Regional Station, Vittal, Bantwal Tk., Dakshina Kannada Dt., Karnataka- 574 243 : ಐ.ಸಿ.ಆರ್.- ಸಿ.ಪಿ.ಸಿ.ಆರ್.ಎ., ಪ್ರಾದೇಶಿಕ ಕೇಂದ್ರ, ವಿಟ್, ಬಂಟಾಳ ತಾ., ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ- 574243
40	Agency giving import permit for collection of exotic germplasm of cocoa Agency favouring exchange/ export ಕೊಕ್ಕೊದ ವಿಲಕ್ಷಣ ತಳಿಗಳ ಆಮದು ಪರವಾನಿಗೆ ನೀಡುವ ಏಕೆನ್ನಿ	: National Bureau of Plant Genetic Resources (NBPGR), New Delhi : National Biodiversity Authority (NBA), Chennai : ನ್ಯಾಷನಲ್ ಬ್ಯಾರೋ ಆಥ್ ಪ್ಲಾನ್ಟ್ ಜಿನೆಟಿಕ್ ರಿಸೋರ್ಸ್‌, (ಎನ್.ಬಿ.ಬಿ.ಆರ್.), ನವದೆಹಲಿ

	ತಳಿಗಳ ವಿನಿಮಯ ಅಥವಾ ರಸ್ತೀಗೆ ಸಂಬಂಧಿಸಿದ ಏಜೆನ್ಸಿ	: ನ್ಯಾಷನಲ್ ಬಯೋಡ್ಯೋಸಿಟಿ ಅಥಾರಿಟಿ (ಎನ್.ಬಿ.ಎ.) ಚಿನ್ನೆ	
41	Cocoa breeding strategies	: Introduction- selection- hybridization- clonal selection- resistance to biotic and abiotic stress- marker assisted selection ಕೊಕ್ಕೊ ತಳಿ ಸಂಪರ್ಧನೆ ಅಥವಾ ತಳಿ ಅಭಿವೃದ್ಧಿಯ ವಿಧಾನಗಳು	: ಪರಿಚಯಿಸುವಿಕೆ- ಆಯ್ಸ್- ಸಂಕರಣ- ಕ್ಲೋನಲ್ ಆಯ್ಸ್- ಜೈವಿಕ ಮತ್ತು ಅಜೈವಿಕ ಒತ್ತಡಕ್ಕೆ ಪ್ರತಿರೋಧ- ನೆರವಿನ ಅಥವಾ ಮಾರ್ಕರ್ ಅಸಿಫಾರ್ಟೆಡ್ ಆಯ್ಸ್ ಮಾರ್ಕರ್
42	Hybrid vigour, Heterosis, Inbreeding in cocoa	: <i>Hybrid vigour- Superiority of hybrid over better parent.</i> : <i>Heterosis- Tendency of hybrid to show superiority over both parents.</i> : <i>Inbreeding- breeds parents with some degree of homozygosity for disease resistance. Self- compatible, cross-incompatible cocoa lines are used for selfing.</i> ಕೊಕ್ಕೊನಲ್ಲಿ ಸಂಕರಣದ ಶಕ್ತಿ: ಅಡ್ಡ ತಳಿ ಸುಗುಣ ಮತ್ತು ಒಳತಳೀಕರಣ ಎಂದರೆ	: ಸಂಕರಣದ ಶಕ್ತಿ (ಹೈಬ್ರಿಡ್ ವಿಗರ್): ತಂದೆ ಅಥವಾ ತಾಯಿ ಮರದ ಗುಣಗಳಿಗಿಂತ ಶ್ರೇಷ್ಠ ಗುಣವನ್ನು ತೋರುವ ಸಂಕರಣ ತಳಿ : ಅಡ್ಡ ತಳಿ ಸುಗುಣ (ಹೆಟರೋಸಿಸ್): ತಂದೆ ಮತ್ತು ತಾಯಿ ಎರಡೂ ಮರಗಳಿಗಿಂತ ಶ್ರೇಷ್ಠ ಗುಣವನ್ನು ತೋರುವ ಸಂಕರಣ ತಳಿ ಅಂತಸ್ಥಂಬಂಥ (ಇನ್‌ಬ್ರೈಡಿಂಗ್): ತಳಿಗಳಲ್ಲಿ ರೋಗ ನಿರೋಧಕತೆಯ ಗುಣಗಳಿಗಾಗಿ, ಸ್ವಲ್ಪ ಮಟ್ಟಿಗೆ ಏಕರೂಪ ಹೊಂದಿರುವ ಹೊಂಡಕ ತಳಿಗಳನ್ನು ಬಳಸಿ ತಳಿ ಅಭಿವೃದ್ಧಿ ಮಾಡುವುದು. ಸ್ವಯಂ ಹೊಂದಾಣಿಕೆಯ ಹಾಗೂ ಪರಕೀಯ ಹೊಂದಾಣಿಕೆ ಇಲ್ಲದ ತಳಿಗಳನ್ನು ಬಳ ತಳೀಕರಣಕ್ಕಾಗಿ ಬಳಸುವುದು.
43	CPCRI varieties of cocoa	: Vittal Cocoa Hybrids: VTLCH 1, VTLCH 2, VTLCH 3, VTLCH 4, VTLCH 5 (Netra Centura) : Vittal Cocoa Selections: VTLCC 1, VTLCS 1, VTLCS 2	

	<p>ಸಿ.ಪಿ.ಸಿ.ಆರ್.ಎ. ಅಭಿವೃದ್ಧಿ ಪಡಿಸಿರುವ ಕೊಕ್ಕೊ ತಳಗಳು</p>	<p>: ವಿಟ್ಟ ಕೊಕ್ಕೊ ಹೈಬ್ರಿಡ್‌ನ್ನು ವಿ.ಟಿ.ಎಲ್.ಸಿ.ಹೆಚ್. 1, ವಿ.ಟಿ.ಎಲ್.ಸಿ.ಹೆಚ್. 2, ವಿ.ಟಿ.ಎಲ್.ಸಿ.ಹೆಚ್. 3, ವಿ.ಟಿ.ಎಲ್.ಸಿ.ಹೆಚ್. 4, ವಿ.ಟಿ.ಎಲ್.ಸಿ.ಹೆಚ್. 5 (ನೇತ್ರು ಸೆಂಟುರಾ)</p> <p>: ವಿಟ್ಟ ಕೊಕ್ಕೊ ಫೆಲೆಕ್ಕನ್ನು: ವಿ.ಟಿ.ಎಲ್.ಸಿ.ಸಿ.1, ವಿ.ಟಿ.ಎಲ್.ಸಿ.ಎಸ್. 1, ವಿ.ಟಿ.ಎಲ್.ಸಿ.ಎಸ್.2</p>
44	<p>Cocoa propagules</p> <p>ಕೊಕ್ಕೊನಲ್ಲಿ ವಂಶಾಭಿವೃದ್ಧಿಗೆ ಬಳಸುವ ಮರದ ಭಾಗಗಳು</p>	<p>: Seeds and Vegetative means (buds, grafts, rooted cuttings, tissue cultured) For sale- seed pods, seedlings, clones</p> <p>: ಬೀಜಗಳು ಮತ್ತು ಸಸ್ಯಕಗಳು (ಜಿಗುರುಗಳು, ಕಸಿಗಳು, ಬೇರುಬಂದ ಕಡ್ಡಿಗಳು, ಅಂಗಾಂತಕ್ಕಾಗಿ) ಮಾರಾಟಕ್ಕೆ— ಬೀಜದ ಕಾಯಿಗಳು, ಸಸಿಗಳು, ಕ್ಲೋನ್‌ನ್ನು ಅಥವಾ ತದ್ವಾಪಗಳು</p>
45	<p>Mother plant or Mother tree of cocoa</p> <p>ತಾಯಿ ಸಸ್ಯ ಅಥವಾ ಕೊಕ್ಕೊತಾಯಿ ಮರ</p>	<p>: A seed producer or a plant from which vegetative portions are selected for propagation (>6 year old clonal tree or >12 year old seedling tree yielding >100 pods/tree/year)</p> <p>: ಬೀಜ ಉತ್ಪಾದನೆಗೆ ಅಥವಾ ಸಸ್ಯಕ ಭಾಗಗಳನ್ನು ಪ್ರಸರಣಕ್ಕಾಗಿ ಆಯ್ದು ಮಾಡುವ ಸಸ್ಯ (>6 ವಯಸ್ಸಿನ ತದ್ವಾಪ ಮರ ಅಥವಾ >12 ವರ್ಷ ವಯಸ್ಸಿನ ಬೀಜದಿಂದ ಬೆಳೆದ ಮರವಾಗಿರಬೇಕು, ಇಂತಹ ಮರ >100 ಕಾಯಿಗಳು ಪ್ರತೀ ಮರ ಪ್ರತೀ ವರ್ಷ ನೀಡಬೇಕು.)</p>
46	<p>Clonal orchards/ Seed gardens in cocoa</p> <p>ಕೊಕ್ಕೊನಲ್ಲಿ ತದ್ವಾಪ ಅಥವಾ ಬೀಜ ತೋಟಗಳು</p>	<p>: For production of true hybrids Established with self- incompatible but cross- compatible lines of known parentage and performance</p> <p>: ಸ್ವಯಂ ಹೊಂದಾಣಿಕೆ ಇಲ್ಲದ ಆದರೆ ಪರಕೀಯ ಹೊಂದಾಣಿಕೆ ಗುಣವಿರುವ ಹಾಗೂ ತಿಳಿದಿರುವ ಮತ್ತು ಉತ್ತಮ ಕಾರ್ಯಕ್ರಮದ ಮತ್ತೆ ತೋರುವ ಹೊಣಿಕ ಮರಗಳನ್ನು ಮಿಶ್ರತಳಿಗಳ ಅಥವಾ ಸಂಕರಣಗಳ ಉತ್ಪಾದನೆಗೆ ಬಳಸಲಾಗುತ್ತದೆ.</p>

Bi clonal orchard: Two self- incompatible and cross- compatible parents.

ದ್ವಿ - ಕ್ಲೋನಲ್ / ತದ್ಮರಪ ಬೀಜ ತೋಟಗಳು : ಎರಡು ಸ್ವಯಂ ಹೊಂದಾಣಿಕೆ ಇಲ್ಲದ ಮತ್ತು ಪರಕ್ರಿಯ ಹೊಂದಾಣಿಕೆಯ ಗುಣಹೊಂದಿರುವ ಪೋಷಕ ಮರಗಳಿರುವ ತೋಟ

Poly clonal orchard: Multiple self- incompatible and cross- compatible parents

ಬಹು ಕ್ಲೋನಲ್ /ತದ್ಮರಪ ಬೀಜ ತೋಟಗಳು : ಬಹು ಸ್ವಯಂ ಹೊಂದಾಣಿಕೆ ಇಲ್ಲದ ಮತ್ತು ಪರಕ್ರಿಯ ಹೊಂದಾಣಿಕೆಯ ಗುಣಹೊಂದಿರುವ ಪೋಷಕ ಮರಗಳಿರುವ ತೋಟ

47	Isolation distance for cocoa seed garden	200 m	Pollen parent: Female parent 1: 5. Seeds should be collected only from self- incompatible parent	
	ಹೊಕ್ಕೊ ಬೀಜ ತೋಟಗಳನ್ನು ಪ್ರತ್ಯೇಕಿಸಲು ಅನುಕೂಲವ ಅಂತರ	: 200ಮೀ.	ಗಂಡು ಮರ : ಹೆಚ್ಚು ಮರ- 1 : 5 ಬೀಜಗಳನ್ನು ಸ್ವಯಂ ಹೊಂದಾಣಿಕೆಯಾಗದ ಪೋಷಕರಿಂದ ಮಾತ್ರ ಸಂಗ್ರಹಿಸಬೇಕು.	
48	Seed pod standards for cocoa (fruit)	Forastero/ Trinitario types, Smooth surfaced without bottle neck, 1 cm husk thickness, >350 g weight, >35 beans/ pod, Pod value- no. of pods required to give 1 kg of wet beans to be not >12 Pod : Bean ratio- 3 : 1	ಹೊಕ್ಕೊನಲ್ಲಿ ಬೀಜದ ಕಾಯಿಗಳಿಗಿರಬೇಕಾದ ಮಾನದಂಡಗಳು	: ಫಾರೆಸ್ಟೋ/ ಟ್ರಿನಿಟಾರಿಯೋ ವಿಧಗಳು ನಯವಾದ ಮೇಲ್ಮೈ ಹೊಂದಿರುವ, 1 ಸೆ.ಮೀ. ದಪ್ಪಿನ ಸಿಪ್ಪೆ ಹೊಂದಿರುವ, >350 ಗ್ರಾಂ ಶೂಕ್ರವಿರುವ ಮತ್ತು >35 ಬೀಜಗಳನ್ನು ಪ್ರತೀ ಕಾಯಿ ಹೊಂದಿರಬೇಕು. ಕಾಯಿ ವೌಲ್ಯ: ಒಂದು ಕೆ.ಜಿ. ಹಸಿ ಅಥವಾ ಆದ್ರೆ ಬೀಜಗಳ ಉತ್ಪಾದನೆಗೆ 12 ಕ್ಕಿಂತ ಹೆಚ್ಚಿನ ಕಾಯಿಗಳ ಅವಶ್ಯಕತೆ ಇರಬಾರದು. ಕಾಯಿ : ಬೀಜದ ಅನುಪಾತ – 3 : 1

	cocoa (bean)	the pod), dry bean weight 1 g Wet bean : Dry bean ratio - 3 : 1
	ಉತ್ಪನ್ಮ ಕೊಕೊಂಬಿಜಗಳ ಮಾನದಂಡ	: ಹಸಿ ಬೀಜ 3 ಗ್ರಾಂ (ಕಾಯಿಯ ಮಧ್ಯ ಭಾಗದಿಂದ ಸಂಗೃಹಿಸಿರುವ ಬೀಜ), ಒಣ ಬೀಜದ ತೂಕ 1 ಗ್ರಾ., ಹಸಿ ಬೀಜ : ಒಣ ಬೀಜದ ಅನುಪಾತ - 3:1
50	Type of cocoa seed	Recalcitrant, no dormancy, viviparous
	ಕೊಕೊಂಬಿಜಗಳಲ್ಲಿನ ವಿಧಗಳು	: ರಿಕ್ಯಾಲ್ಸಿಟ್ರೆಂಟ್, ಸುಪ್ರಾವಸ್ಥೆಯಲ್ಲಿಲ್ಲದ, ವಿವಿಪಾರಿ
	Recalcitrant: Seeds require relatively high moisture content for longevity, when dried below critical moisture level, they rapidly lose viability, cocoa seeds should be sown immediately after extraction from pod.	
	ರಿಕ್ಯಾಲ್ಸಿಟ್ರೆಂಟ್: ಬೀಜಗಳ ದೀರ್ಘಾಯಿತ್ಯಕ್ಕಾಗಿ ಹೆಚ್ಚಿನ ತೇವಾಂಶದ ಅಗತ್ಯವಿರುತ್ತದೆ. ಬೀಜಗಳು ನಿರ್ಜಾರಾಯಕ ತೇವಾಂಶದ ಮಟ್ಟಕ್ಕಿಂತ ಕಡಿಮೆ ಒಣಗಿದಾಗ ಅವು ಶ್ವರಿತವಾಗಿ ಮೋಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಕೊಕೊಂಬಿಜಗಳನ್ನು ಕಾಯಿಯಿಂದ ಹೊರ ತೆಗೆದ ತಕ್ಷಣ ಬಿತ್ತಬೇಕು.	
	Dormancy: Condition of a seed or bud characterized by lack of visible growth. Deciduous plants are dormant during winter.	
	ಸುಪ್ರಾವಸ್ಥೆ ಅಥವಾ ಡಾಮೆಂನಿ: ಬೀಜ ಮತ್ತು ಜಿಗುರುಗಳ ಬೆಳವಣಿಗೆ ಗೋಚರಿಸದೆ ಇರುವ ಸ್ಥಿತಿ. ಪತನಶೀಲ (ಡೆಸಿಡ್ಯೂಯಸ್) ಸಸ್ಯಗಳು ಚಳಿಗಾಲದಲ್ಲಿ ಸುಪ್ರಾಗಿರುತ್ತವೆ.	
	Vivipary: Phenomenon in which seed germinate in the fruit while it is still attached to the mother plant, overripe pods of cocoa tend to be viviparous). It is neither good for sowing nor for processing	
	ವಿವಿಪಾರಿ: ಮಾಗಿದ ಕೊಕೊಂಬಿಜನ್ನು, ತಾಯಿ ಮರದಲ್ಲಿ ಅಂಟಿಕೊಂಡಿದ್ದಾಗಲೇ ಬೀಜಗಳು ಮೋಳಕೆಯೊಡೆಯುತ್ತವೆ. ಇದನ್ನು ಬಿತ್ತನೆಗೆ ಅಥವಾ ಸಂಖ್ಯರಣೆಗೆ ಉಪಯೋಗಿಸಲು ಸೂಕ್ತವಲ್ಲ.	
51	Seed storage in cocoa	Removal of mucilage, stored in charcoal/ saw dust in polythene bags will extend seed germination beyond 7 days
	ಕೊಕೊಂಬಿಜ ಸಂರಕ್ಷಣೆ	: ಬೀಜಗಳ ಮೇಲಿನ ಲೋಳಿಯನ್ನು ತೆಗೆದು ಇಡ್ಡಿಲು ಅಥವಾ ಮರದ ಹೊಟ್ಟುಗಳನ್ನು ತುಂಬಿಸಿದ ಪಾಷಾಂಕ್ರೋ ಜೀಲಗಳಲ್ಲಿ ತೇವಿರಿಸಿದುವುದರಿಂದ ಬೀಜಗಳು ಸುಮಾರು 7 ದಿನಗಳ ತನಕ ಮೋಳಕೆಯೊಡೆಯುವುದರಿಂದ ತಡೆಯಬಹುದು.
52	Method of scarification in	Removal of mucilage surrounding seed by rubbing with sand or wood ash

	ಕೊಕ್ಕೊದಲ್ಲಿ ಸ್ಯಾರಿಫಿಕೇಷನ್ : ಮಾಡುವ ವಿಧಾನ	: ಬೀಜಗಳ ಮೇಲಿನ ತೋಳಿಪದರವನ್ನು ಮರಳು ಅಥವಾ ಮರದ ಹೊಟ್ಟಿನಿಂದ ಉಜ್ಜಿ ತೆಗೆಯುವುದು.
53	Potting mixture for cocoa and sowing :	<p>2: 1: 1 Soil: Farm Yard Manure (FYM) or vermicompost, coir compost, cocoa husk compost, bean shell compost <i>Cocoa Probio-</i> growth promoter Black polybags of 6"x 9" size of 250 gauge thickness punched with drain holes, poly bag nursery under 50-75% shade net Horizontal shallow sowing</p> <p>ಕೊಕ್ಕೊಂಬಿ ಬೀಜಗಳ ಬಿತ್ತನೆಗಾಗಿ ಬಳಸುವ ಮಿಶ್ರಣ :</p> <ul style="list-style-type: none"> : 2:1:1 ಮಣ್ಣ: ಮರಳು: ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ, ತಂಗಿನಕಾಯಿ ನಾರಿನ ಗೊಬ್ಬರ, ಕೊಕ್ಕೊಂಬಿ ಸಿಪ್ಪೆಯಿಂದ ತಯಾರಿಸಿದ ಗೊಬ್ಬರ, ಕೊಕ್ಕೊಂಬಿ ಬೀಜದ ಸಿಪ್ಪೆಯ ಗೊಬ್ಬರ : ಕೊಕ್ಕೊಂಬಿ ಪೆಲ್ಲಬ್ಬೆಯೋ - ಗಿಡದ ಬೆಳವಣಿಗೆ ವೃದ್ಧಿಸುವ ಬ್ಯಾಕ್ಟೈರಿಯಾದ ಒಕ್ಕೂಟ 6" x 9" ಅಳತೆಯ 250 ಗೇಜ್‌ನಷ್ಟು ದಪ್ಪದಾದ, ನೀರು ಸೋರಲು ರಂದ್ರಗಳನ್ನು ಹೊಂದಿರುವ ಕಪ್ಪು ಪ್ಲಾಸ್ಟಿಕ್ ಜೀಲಗಳನ್ನು ಬೀಜ ಬಿತ್ತಲು ಬಳಸಲಾಗುತ್ತದೆ. ಇದನ್ನು 50-75% ನಷ್ಟು ನೆರಳಿರುವ ನರಸರಿಗಳಲ್ಲಿ ಬೆಳೆಸಬೇಕು. ಹೆಚ್ಚು ಅಳವಿಲ್ಲದೆ, ಸಮತಲವಾಗಿ ಬೀಜಗಳನ್ನು ಬಿತ್ತಬೇಕು.
54	Type of germination in cocoa	Epigeal germination in 7-10 days (cotyledons taken above soil)
	ಕೊಕ್ಕೊದಲ್ಲಿ ಬೀಜ ಮೊಳೆಯುವ ರೀತಿ	: 7-10 ದಿನಗಳಲ್ಲಿ ಎಪಿಜಿಯಲ್ ಜರ್ಮಿನೇಶನ್ (ಮೊಳಕೆಗಳು ನೆಲದ ಮೇಲೆ ಕಾಣಬರುತ್ತದೆ.)
55	Soldier phase in cocoa	Early stage of germination, before splitting of cotyledons
	ಕೊಕ್ಕೊದಲ್ಲಿ ಸ್ವೀನಿಕ ಹಂತ	: ಮೊಳಕೆಯೊಡೆಯುವಿಕೆಯ ಆರಂಭಿಕ ಹಂತ, ಮೊಳಕೆಗಳ ವಿಭಜನೆಗೂ ಮೊದಲಿನ ಹಂತ
56	Grafting method in cocoa	Soft wood grafting (insertion of scion into 4 months old rootstock)
	Budding method in cocoa	: Patch budding

		<p style="text-align: center;">(bud patch- small piece of bark containing a single bud patched into 6 months old rootstock)</p>
	<p>ಕೊಕ್ಕಣಲ್ಲಿ ಕಸಿ ಮತ್ತು ಬಡ್ಡಿಂಗ್ ಮಾಡುವ ವಿಧಾನ</p>	<p>: ಮೃದು ಕಾಂಡ ಕಸಿ (4 ತಿಂಗಳ ವಯಸ್ಸಿನ ಮೂಲ ಗಿಡದ ಕಾಂಡಕ್ಕೆ ಪುಡಿಯನ್ನು ಸೇರಿಸುವುದು)</p> <p>: ಪ್ರಾಚ್ ಬಡ್ಡಿಂಗ್ (ಬಡ್ ಪ್ರಾಚ್: ಒಂದೇ ಪುಡಿ ಹೊಂದಿರುವ ತೋಗಟೆಯ ಸಣ್ಣ ತುಂಡನ್ನು 6 ತಿಂಗಳ ಮೂಲ ಗಿಡದ ಕಾಂಡಕ್ಕೆ ಕಸಿ ಮಾಡುವುದು)</p>
	<p>Scion bank: Parental/ Mother trees assembled as clonal trees in one place for scion collection. Scion stick (15 cm length) comprised of multiple buds, but will get only one plant.</p>	
	<p>ಸಯಾನ್ (ಪುಡಿ) ಬ್ಯಾಂಕ್: ಸಯಾನ್‌ಗಳ ಸಂಗ್ರಹಣಕ್ಕಾಗಿ, ಹೊಂಡಕ ಅಥವಾ ತಾಯಿ ಮರಗಳನ್ನು ಒಂದೇ ಸ್ಥಳದಲ್ಲಿ ಕ್ಲೋನಲ್ ಮರಗಳಾಗಿ ಬೆಳೆಸುವುದು. ಸಯಾನ್ ಕಡ್ಡಿಗಳು (15 ಸೆ.ಮೀ. ಉದ್ದ) ಬಹು ಪುಡಿಗಳನ್ನು ಹೊಂದಿರುತ್ತವೆ ಮತ್ತು ಅದರಿಂದ ಕೇವಲ ಒಂದು ಸಸ್ಯವನ್ನು ಪಡೆಯಬಹುದು.</p>	
	<p>Budwood garden: Mother trees assembled in one place for bud collection. Budwood/ budstick (15-20 cm length) comprised of multiple buds and will get multiple plants.</p>	
	<p>ಬಡ್ ವ್ಯಾಕ್ ಉದ್ದಾನ: ಮೊಗ್ಗುಗಳ ಸಂಗ್ರಹಣಕ್ಕಾಗಿ, ತಾಯಿ ಮರಗಳನ್ನು ಒಂದೇ ಕಡೆ ಬೆಳೆಸಲಾಗುತ್ತದೆ. ಬಡ್ ವ್ಯಾಕ್ ಅಥವಾ ಬಡ್ ಕಡ್ಡಿಗಳು ಬಹಳ ಮೊಗ್ಗುಗಳನ್ನು ಹೊಂದಿರುತ್ತವೆ ಮತ್ತು ಅದರಿಂದ ಹೆಚ್ಚಿನ ಸಸ್ಯಗಳನ್ನು ಪಡೆಯಬಹುದು.</p>	
	<p>Clone: Group of plants produced vegetatively from one original mother plant</p> <p>ಕ್ಲೋನ್ ಅಥವಾ ತದ್ವಾಪು : ತಾಯಿ ಸಸ್ಯದಿಂದ ಸಸ್ಯೀಯವಾಗಿ ಉತ್ಪಾದಿಸುವ ಗಿಡಗಳು.</p>	
57	<p>Clonal selection in : Breeding method of asexually propagated plants based on selection of superior clones from a wide range of clones initially based on morphological characters followed by quantitative and qualitative traits</p>	<p>ಕೊಕ್ಕಣದಲ್ಲಿ ಕ್ಲೋನ್‌ಗಳ ಅಯ್ಯೆ:</p> <p>: ಅಲ್ಯೆಂಗಿಕವಾಗಿ ಪ್ರಸರಣಗೊಳ್ಳುವಂತಹ ಸಸ್ಯಗಳಲ್ಲಿ ಸಂತಾನಾಭಿವೃದ್ಧಿ ವಿಧಾನವು, ರೂಪ ವಿಜ್ಞಾನ ಗುಣಗಳ, ಪರಿಮಾಣಾತ್ಮಕ ಮತ್ತು ಗುಣಾತ್ಮಕ ಲಕ್ಷಣಗಳನ್ನು</p>

		ಹೊಂದಿರುವ ಉತ್ತಮ ಕ್ಲೋನ್‌ಗಳ ಆಯ್ದುಯ ಮೇಲೆ ಆಧಾರಿತವಾಗಿರುತ್ತದೆ.
58	Top working in cocoa	A grafting procedure employed to convert an established plant of inferior, incompatible, barren, unwanted variety either by grafting (top- grafting) or budding (top-budding) into a productive tree after decapitation and rejuvenated with new shoots ಕೊಕ್ಕೊಡಲ್ಲಿ ಟಾಪ್ ವರ್ಕಿಂಗ್ : ಇದು ಒಂದು ಕಸಿಯ ವಿಧಾನವಾಗಿದೆ ಹಾಗೂ ಇಲ್ಲಿ ಕಳಪೆ ಗುಣಮಟ್ಟದ, ಹೊಂದಿಕೆಯಾಗದ, ಬಂಜರು, ಅವಶ್ಯಕವಿಲ್ಲದ ಮರದ ಮೇಲ್ಭಾಗವನ್ನು ಕತ್ತರಿಸಿ, ಮೇಲ್ಭಾಗ ಕಸಿ ವಿಧಾನದ ಮೂಲಕ ಯೋಗ್ಯ ಚಿಗುರು ಅಥವಾ ಪುಡಿಯೊಂದಿಗೆ ಕಸಿ ಮಾಡಿ ಮರವನ್ನು ಪುನರುಚ್ಚಿಸಿಲಾಗುತ್ತದೆ.
59	Heading back/ Snapping back in cocoa	Removal of a portion of a stem without decapitation, leaving another portion to promote new growth ಕೊಕ್ಕೊಡಲ್ಲಿ ಹೆಡ್‌ಬೆಕ್ : ಕಾಂಡದ ಸ್ವಲ್ಪ ಭಾಗವನ್ನು ಶಿರಕ್ಕೆಂದು ತೆಗೆದು, ಮತ್ತೊಂದು ಭಾಗದಿಂದ ಹೊಸ ಚಿಗುರಿನ ಬೆಳವಣಿಗೆ ಯಾಗುವಂತೆ ಮಾಡುವುದು
60	Spacing of cocoa in arecanut gardens	Areca nut + Cocoa (normal spacing) Areca nut- 2.7 m x 2.7 m (9 ft. x 9 ft.) Cocoa- 2.7 m x 5.4 m (9 ft. x 18 ft.) 686 plants/ ha ಅಡಿಕೆ ತೋಟದಲ್ಲಿ ಕೊಕ್ಕೊಡಲ್ಲಿ ಅಡಿಕೆ ಗಿಡಗಳ ಅಂತರ : ಅಡಿಕೆ + ಕೊಕ್ಕೊಡಲ್ಲಿ (ಸಾಮಾನ್ಯ ಅಂತರ) ಅಡಿಕೆ: 2.7 ಮೀ. X 2.7 ಮೀ. (9 ಅಡಿ x 9 ಅಡಿ) ಕೊಕ್ಕೊಡಲ್ಲಿ: 2.7 ಮೀ. X 5.4 ಮೀ. (9 ಅಡಿ x 18 ಅಡಿ) 686 ಗಿಡಗಳು/ಹೆಕ್ಟೇರ್
	(i) Areca nut + Cocoa (dense spacing): Areca nut- 2.7 m x 2.7 m (9 ft. x 9 ft.) Cocoa- 2.7 m x 2.7 m (9 ft. x 9 ft.), 1372 plants/ ha. ಅಡಿಕೆ + ಕೊಕ್ಕೊಡಲ್ಲಿ (ದಟ್ಟವಾದ ಅಂತರ) : ಅಡಿಕೆ - 2.7 ಮೀ. x 2.7 ಮೀ. (9 ಅಡಿ x 9 ಅಡಿ) ಕೊಕ್ಕೊಡಲ್ಲಿ - 2.7 ಮೀ. x 2.7 ಮೀ. (9 ಅಡಿ x 9 ಅಡಿ), 1372 ಗಿಡಗಳು/ಹೆಕ್ಟೇರ್	(ii) Areca nut + Cocoa (wider spacing): Areca nut- 2.7 m x 2.7 m (9 ft. x 9 ft.)

Cocoa- 5.4 m x 5.4 m (18 ft. x 18 ft.), 343 plants/ ha.

ಅಡಿಕೆ + ಕೊಕ್ಕೊ (ವಿಶಾಲ ಅಂತರ ಅಥವಾ ಹೆಚ್ಚನ ಅಂತರ): ಅಡಿಕೆ 2.7 ಮೀ. X 2.7 ಮೀ. (9 ಅಡಿ X 9 ಅಡಿ) ಕೊಕ್ಕೊ - 5.4 ಮೀ. X 5.4 ಮೀ. (18 ಅಡಿ X 18 ಅಡಿ), 343 ಗಿಡಗಳು/ಹೆಕ್ಟೇರ್

(iii) Arecanut + Cocoa (new plantation):Planting together 3 m x 3 m (10 ft. x 10 ft.), 1111 plants/ ha.

ಅಡಿಕೆ+ ಕೊಕ್ಕೊ (ಹೊಸ ತೋಟ): 3 ಮೀ. X 3 ಮೀ. (10 ಅಡಿ x10ಅಡಿ) ಅಂತರದಲ್ಲಿ ಒಟ್ಟಿಗೆ ನೆಡುವುದು, 1111 ಗಿಡಗಳು/ಹೆಕ್ಟೇರ್

(iv) Areca based multi species cropping system (ABMCS): Areca + Cocoa + Banana + Pepper (trailed on areca) (2.7 m + 5.4 m + 5.4 m)

ಮಿಶ್ರ ಬೆಳೆ ಪದ್ಧತಿ (ಅಡಿಕೆ ಆಧಾರಿತ ಬಹು ಜಾತಿಯ ಬೆಳೆ ಪದ್ಧತಿ) : ಅಡಿಕೆ + ಕೊಕ್ಕೊ + ಬಾಳೆ + ಕಾಳುಮೆಣಸು (ಅಡಿಕೆ ಮೇಲೆ ಹಬ್ಬಿಸುವುದು) (2.7 ಮೀ. + 5.4 ಮೀ.+ 5.4 ಮೀ. + 5.4 ಮೀ.)

61	Spacing of cocoa in coconut gardens	Coconut + Cocoa Coconut- 7.5 m x 7.5 m Single hedge cocoa- 2.7- 3 m Double hedge cocoa- 2.5, 2.7, 3 m (depend on spacing of coconut)
61	ತೆಂಗಿನ ತೋಟಗಳಲ್ಲಿ ಕೊಕ್ಕೊಗಿಡಗಳ ಅಂತರ	: ತೆಂಗು + ಕೊಕ್ಕೊ ತೆಂಗು-7.5ಮೀ. x7.5ಮೀ. ಒಂದು ಸಾಲು ಕೊಕ್ಕೊ- 2.7-3.0 ಮೀ. ಎರಡು ಸಾಲು ಕೊಕ್ಕೊ- 2.5, 2.7, 3 ಮೀ. (ತೆಂಗಿನ ಮರದ ಅಂತರವನ್ನು ಅವಲಂಬಿಸಿರುತ್ತದೆ)
62	Coconut based multi species cropping system with cocoa	Coconut + Cocoa + Banana + Pepper, Coconut + Cocoa + Nutmeg + Banana + Pepper, Coconut + Cocoa + Cinnamon + Banana + Pepper.
	ಕೊಕ್ಕೊದೊಂದಿಗೆ ತೆಂಗು ಆಧಾರಿತ ಮಿಶ್ರ ಬೆಳೆ ಪದ್ಧತಿ	: ತೆಂಗು + ಕೊಕ್ಕೊ + ಬಾಳೆ + ಕಾಳು ಮೆಣಸು ತೆಂಗು + ಕೊಕ್ಕೊ+ ಜಾಯಿಕಾಯಿ + ಬಾಳೆ + ಕಾಳು ಮೆಣಸು

		ತೆಂಗು + ಕೊಕೊ + ಚಕ್ಕೆ + ಬಾಳೆ + ಕಾಳು ಮೇಣಸು
63	Spacing of cocoa in oil palm gardens	<p>Oil palm- 9 x 9 x 9 m triangular planting. Cocoa- 2.5 to 3 m. Cocoa at 2 m away from palm basin. >15 years old oil palm at square system of planting is good to avoid heavy shade.</p> <p>ತಾಳೆ ತೋಟದಲ್ಲಿ ಕೊಕೊ ಗಿಡಗಳ : ತಾಳೆ ಮರ- 9 x 9 x 9ಮೀ.(ತ್ರಿಕೋನಾಕಾರ ಪದ್ಧತಿ) ಕೊಕೊ: 2.5 - 3 ಮೀ. ತಾಳೆ ಮರದ ಬುಡದಿಂದ 2 ಮೀ. ಅಂತರದಲ್ಲಿ ನೆಡಬೇಕು. 15 ವರ್ಷಕ್ಕಿಂತ ಮೇಲ್ಪ್ರಾಟ್ ಹಾಗೂ ಭೋಕಾಕಾರ ವೃವಸ್ಥಿಯಲ್ಲಿ ನೆಟ್ಟಿರುವ ತಾಳೆ ಮರದ ತೋಟದಲ್ಲಿ ಕೊಕೊ ಬೆಳೆಯುವುದು ಸೂಕ್ತ ಇದರಿಂದ ಅತಿಯಾದ ನೆರಳಿನ ಸಮಸ್ಯೆಯನ್ನು ತಡೆಯಬಹುದು.</p>
64	Age of seedling for planting and pit size	<p>4 months old seedlings or 6 months old grafted/ budded plants. 60 cm³ pits filledwith top soil and compost. Graft/ bud joint should be above soil surface.</p> <p>ತೋಟದಲ್ಲಿ ಗಿಡ ನೆಡಲು ಸಸಿಯ : 4 ತಿಂಗಳ ಬೀಜದಿಂದ ಮಾಡಿದ ಸಸಿ ಅಥವಾ 6 ವಯಸ್ಸು ಮತ್ತು ಗುಂಡಿಯ ಗಾತ್ರ : 4 ತಿಂಗಳ ಬೀಜದಿಂದ ಮಾಡಿದ ಸಸಿ ಅಥವಾ 6 ತಿಂಗಳ ಕಳಿ ಗಿಡಗಳು</p> <p>: 60 x 60 x 60 ಸೆ.ಮೀ. ಅಳತೆಯ ಗುಂಡಿಯನ್ನು ಮೇಲ್ಪ್ರಾಟ್ ಮತ್ತು ಸಾವಯವ ಗೊಬ್ಬರದಿಂದ ತುಂಬಿಸಬೇಕು.</p> <p>: ಸಸಿಗಳಲ್ಲಿ, ಕಳಿ ಕೂಡಿದ ಭಾಗವು ನೆಲದ ಮೇಲೆ ಇರುವಂತೆ ನೆಡಬೇಕು.</p>
65	Fertilizer dose for cocoa	<p>100: 40: 140 NPK g/ plant/ year 220: 200: 230 Urea: Rock Phosphate: Muriate of Potash g/</p>

		<p>: plant/ year 2 splits- April- May (Pre-monsoon)</p> <p>Fertigation in cocoa</p> <p>: September- October (Post-monsoon)</p> <p>Urea- 135 g Di Ammonium Phosphate (DAP)- 65 g Muriate of Potash (MOP)- 175 g</p> <p>ಕೊಕ್ಕೆಗೆ ರಾಸಾಯನಿಕ ಗೊಟ್ಟರಗಳ : 100:40:140 ಎನ್.ಪಿ.ಕೆ. ಗ್ರಾಂ./ಗಡ/ವರ್ಷ 220:200:230 ಯೂರಿಯಾ: ರಾಕೋ ಫಾಸ್ಟೇಚ್: ಮೂರೇಟ್ ಅಥ್ ಪೊಟ್ಯೂಷ್ ಗ್ರಾಂ./ಗಡ/ವರ್ಷ</p> <p>ಗೊಟ್ಟದಲ್ಲಿ ರಸನೀರಾವರಿ ವ್ಯವಸ್ಥೆ : 2 ಬಾರಿ: ಏಪ್ರಿಲ್-ಮೇ (ಮಳೆಗಾಲದ ಮೌದಲು) ಸೆಪ್ಟೆಂಬರ್- ಅಕ್ಟೋಬರ್ (ಮಳೆಗಾಲದ ನಂತರ)</p> <p>ಕೊಕ್ಕೆದಲ್ಲಿ ರಸನೀರಾವರಿ ವ್ಯವಸ್ಥೆ : ಯೂರಿಯಾ- 135 ಗ್ರಾಂ ಡ್ಯೂ ಅಮೋನಿಯಂ ಫಾಸ್ಟೇಚ್ (ಡಿ.ಎ.ಪಿ.)-65 ಗ್ರಾಂ. ಮೂರೇಟ್ ಅಥ್ ಪೊಟ್ಯೂಷ್ (ಎಂ.ಬಿ.ಪಿ.)- 175 ಗ್ರಾಂ.</p>
66	Cocoa farm wastes for composting	<p>: Cocoa leaves, pod husk, bean shell</p> <p>ಕೊಕ್ಕೆ ತೋಟದಲ್ಲಿ ಕಾಂಪೋಸ್ಟ್ ಉತ್ಪಾದನೆಗೆ ಬಳಸುವ ತ್ವಾಜ್ಯಗಳು : ಕೊಕ್ಕೆ ಎಲೆಗಳು, ಕಾಯಿಯ ಸಿಪ್ಪೆ, ಬೀಜದ ಸಿಪ್ಪೆ</p>
67	Cocoa pod husk is rich in	<p>: Potassium</p> <p>ಕೊಕ್ಕೆ ಕಾಯಿಯ ಸಿಪ್ಪೆಯು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಮೋಷಕಾಂಶ : ಪೊಟ್ಯೂಷಿಯಂ</p>
68	Training technique in cocoa	<p>: Practice of giving shape and anchorage to the plant in the first and second year of planting to bear the load of pods in subsequent years.</p> <p>: Seedling tree- Single main stem Clones- Multiple branches</p>

	<p>ಕೊಕ್ಕಣಲ್ಲಿ ಟ್ರೈನಿಂಗ್ ತಂತ್ರಜ್ಞಾನ</p>	<ul style="list-style-type: none"> : ಗಿಡ ನೆಟ್ಟ ಮೊದಲ ಮತ್ತು ಎರಡನೇ ವರ್ಷಗಳಲ್ಲಿ ಅದಕ್ಕೆ ಆಕಾರ ಮತ್ತು ಆಧಾರವನ್ನು ನೀಡುವ ಕ್ರಮ ಮತ್ತು ನಂತರದ ವರ್ಷಗಳಲ್ಲಿ ಮರಕ್ಕೆ ಕಾಯಿಗಳ ತೋಕವನ್ನು ತಡೆದುಕೊಳ್ಳುವಂತೆ ಮಾಡುವ ವಿಧಾನ. : ಬೀಜದಿಂದಾದ ಸಸಿಗಳು - ಒಂದೇ ಮುಖ್ಯ ಕಾಂಡವನ್ನು ಹೊಂದಿರುತ್ತದೆ. : ತದ್ವಾರಿಪಗಳು (ಕ್ಲೌನ್‌ಗಳು) - ಒಂದಕ್ಕಿಂತ ಹೆಚ್ಚಿನ ಕಾಂಡಗಳನ್ನು ಹೊಂದಿರುತ್ತದೆ.
69	<p>Types of pruning in cocoa</p> <p>ಕೊಕ್ಕಣದಲ್ಲಿ ಸವರುವಿಕೆಯ ವಿಧಾನಗಳು</p>	<ul style="list-style-type: none"> : <i>Formation pruning</i> (decides height of jorqueting, no.of jorquettes) : <i>Structural pruning</i> (umbrella or cone shaped canopy) : <i>Sanitary pruning</i> (removal of diseased pods, damaged plant parts) <p>ಕೊಕ್ಕಣದಲ್ಲಿ ಸವರುವಿಕೆ (ಮ್ರೋನಿಂಗ್)</p> <ul style="list-style-type: none"> : ಆಕಾರ ಕೊಡುವ ಸವರುವಿಕೆ (ಫಾರ್ಮೆಂಟನ್ ಮ್ರೋನಿಂಗ್) (ಜಾಕೆಟ್‌ಗಳ ಎತ್ತರವನ್ನು ಮತ್ತು ಸಂಖ್ಯೆಯನ್ನು ನಿರ್ಧರಿಸಿರುತ್ತದೆ) : ರಚನಾ ಸವರುವಿಕೆ (ಸ್ಟ್ರಕ್ಚರಲ್ ಮ್ರೋನಿಂಗ್) (ಭತ್ತಿ/ ಕೋನ್‌ ಆಕಾರದ ಮೇಲಾವರಣ) : ಸ್ಯೇಮ್‌ಲ್ಯಾಂಟಾ ಸವರುವಿಕೆ (ಸಾನಿಟರಿ ಮ್ರೋನಿಂಗ್) (ರೋಗಪೀಡಿತ ಕಾಯಿಗಳನ್ನು ಮತ್ತು ಹಾನಿಗೊಳಗಾದ ಮರದ ಭಾಗಗಳನ್ನು ಕತ್ತರಿಸಿ ತೆಗೆಯುವುದು)
70	<p>Season of pruning in cocoa</p> <p>ಕೊಕ್ಕಣಲ್ಲಿ ಸವರುವಿಕೆ (ಮ್ರೋನಿಂಗ್)</p> <p>ಮಾಡುವ ಕಾಲ</p>	<ul style="list-style-type: none"> : September (after main season harvest) in traditional belts. : Annual systematic pruning is compulsory when grown as mixed crop under palms. <p>ಕೊಕ್ಕಣಲ್ಲಿ ಸವರುವಿಕೆ (ಮ್ರೋನಿಂಗ್)</p> <ul style="list-style-type: none"> : ಸಾಂಪ್ರದಾಯಿಕ ಕೊಕ್ಕಣ ಬೆಳೆಯುವ ಪ್ರದೇಶಗಳಲ್ಲಿ ಸೆಪ್ಟೆಂಬರ್ (ಮುಖ್ಯ ಮತುವಿನ ಕೊಳ್ಳಿನ ನಂತರ) : ಕೊಕ್ಕಣವನ್ನು ಮರಗಳ ಜೊತೆ ಏತ್ತು ಬೇಸಾಯ ಕ್ರಮದಲ್ಲಿ ಬೆಳೆದಾಗ ಪ್ರತೀ ವರ್ಷ ಕಡ್ಡಾಯವಾಗಿ ಸವರುವಿಕೆಯನ್ನು ಮಾಡಬೇಕು.

71	Nature of cocoa leaves and no. of leaves required to produce one cocoa pod	: Self- shading effect 20- 30 leaves
	ಕೊಕೊಳ್ಳು ಎಲೆಗಳ ಸ್ವಭಾವ ಮತ್ತು 1 ಕೆ.ಜಿ. : ಸ್ವಯಂ ನೆರಳಿನ ಪರಿಣಾಮ ಕೊಕೊಳ್ಳು ಹಣ್ಣುಗಳನ್ನು ಉತ್ಪಾದಿಸಲು ಮರವು ಅಗತ್ಯವಾಗಿ ಹೊಂದಿರಬೇಕಾದ ಎಲೆಗಳ ಸಂಖ್ಯೆ	20-30 ಎಲೆಗಳು
72	Thinning in cocoa	: Removal of extra flowers or cherelles/ cushion, wilted cherelles to avoid overcrowding and to increase the size of developing pods.
	ಕೊಕೊಳ್ಳುನಲ್ಲಿ ತೆಳುವಾಗಿಸುವಿಕೆ ಅಥವಾ ಶಿಶಿರಿಸಿ ಪಡ್ದತಿ	: ಹೆಚ್ಚುವರಿ ಹೂಗಳನ್ನು ಮತ್ತು ಕುಶನ್‌ಗಳನ್ನು ತೆಗೆಯಲು ಮತ್ತು ಒಣಗಿದ ಎಳೆಯ ಕಾಯಿ ಅಥವಾ ಚಿರಲ್ಲಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಬೆಳೆಯುತ್ತಿರುವ ಕಾಯಿಗಳ ಗಾತ್ರವನ್ನು ಹೆಚ್ಚು ವಾಡಲು ಶಿಶಿರಿಸಿ ವಾಡಲಾಗುತ್ತದೆ.
73	Mulching in cocoa	: Practice of covering basin away from stem with cocoa leaves, pruned small twigs for conservation of moisture, control of weeds, prevent soil erosion and adds organic matter.
	ಕೊಕೊಳ್ಳುನಲ್ಲಿ ನೆಲ ಹೊದಿಕೆ ಅಥವಾ ಮುಚ್ಚಿಗೆ(ಶುಂಬಿಂಗ್)	: ಮರದ ಬುಡದಿಂದ ಸ್ವಲ್ಪ ದೂರದಲ್ಲಿಮಣ್ಣನ ಮೇಲ್ಪುದರವನ್ನು ಕೊಕೊಳ್ಳು ಎಲೆಗಳಿಂದ ಮುಚ್ಚುವುದರಿಂದ, ಮಣ್ಣನ ತೇವಾಂಶದ ರಕ್ಷಣೆ, ಕಳೆಗಳ ನಿಯಂತ್ರಣ ಹಾಗೂ ಮಣ್ಣನ ಸವೆತವನ್ನು ತಡೆಗಟ್ಟಿ ಬಹುದು.
74	Irrigation for cocoa	: Flood- Once in 5 days- 175 litres Drip- 20 litres/ tree
	ಕೊಕೊಳ್ಳುದಲ್ಲಿ ನೀರಾವರಿ ಪಡ್ದತಿ	: ಹಾಯಿ ನೀರಾವರಿ - 5 ದಿನಕೊಮ್ಮೆ - 175 ಲೀಟರ್ ಹನಿ ನೀರಾವರಿ - 20 ಲೀಟರ್/ಮರ
75	Cocoa crop cycle (Vittal)	: April : 1 st harvest for nursery

		<p>May-Aug. : Main season harvesting</p> <p>September: Pruning</p> <p>October : New flushing</p> <p>Nov.-Dec. : Flowering</p> <p>Jan.- Apr. : Flower to fruit development</p> <p>(Will change with different agro climatic regions)</p>
		<p>ಕೊಕ್ಕು ಬೆಳೆ ಚಕ್ರ / ಕ್ರಾಪ್ ಸ್ಕೆಲ್ : ಏಪ್ರಿಲ್ - ನವೆಂಬರಾಗಿ ಮೊದಲ ಕೊಯ್ಯು ಮೇ-ಆಗಸ್ಟ್: ಮುಖ್ಯ ಬೆಳೆಯ ಕೊಯ್ಯು ಸೆಪ್ಟೆಂಬರ್: ಸವರುವಿಕೆ (ಮೂನಿಂಗ್) ಅಕ್ಟೋಬರ್- ಹೊಸ ಚಿಗುರು ಬರುವ ಕಾಲ ನವೆಂಬರ್- ಡಿಸೆಂಬರ್: ಹೊಬಿಡುವ ಕಾಲ ಜನವರಿ- ಏಪ್ರಿಲ್: ಕಾಯಿ ಬೆಳೆಯುವ ಕಾಲ (ಇದು ವಿವಿಧ ಕ್ಷೇತ್ರ ಹಾಗೂ ಮಾನವು ಪ್ರದೇಶಗಳೊಂದಿಗೆ ಬದಲಾಗುತ್ತದೆ.)</p>
76	Farm required machineries for cocoa cultivation	<p>Grafting/budding knife, cocoa harvester, secateurs, sickle, pruning shear, telescopic tree pruner, sprayers, wooden hammer</p> <p>ಕೊಕ್ಕು ಕೈಟಿಗೆ ಅಗತ್ಯವಿರುವ ಕೈಟಿ : ಕಸಿ ಅಥವಾ ಬಡ್ಡಿಂಗ್ ಚಾಪು, ಕೊಕ್ಕು ಕೊಯ್ಯುವ ಯಂತ್ರ, ಸಿಕೆಚರ್ಗಳು, ಕಡುಗೋಲು, ಸವರುವಿಕೆ ಗಾಗಿ ಬಳಸುವ ಕತ್ತರಿ, ಟೆಲಿಸ್ಕೋಪಿಕ್ ಟ್ರೈಮ್ಯಾನರ್, ಸ್ಟೈರ್‌ಗಳು ಮತ್ತು ಮರದ ಸುತ್ತಿಗೆ</p>
77	Major diseases of cocoa	<p>: Black pod rot, stem canker, seedling die back</p> <p>ಕೊಕ್ಕು ಬೆಳೆಯನ್ನು ಬಾಧಿಸುವ ಪ್ರಮುಖ : ಕಮ್ಮಿ ಕಾಯಿ ಕೊಳೆ ರೋಗ, ಕಜ್ಜಿ ರೋಗ, ಸಸಿಮುಡಿಯಲ್ಲಿ ಬರುವ ಚಿಗುರು ಒಣಗುವ ರೋಗ</p>
		<p>Integrated Disease Management (IDM) for major diseases of Cocoa</p> <p>ಕೊಕ್ಕು ಬೆಳೆಯನ್ನು ಬಾಧಿಸುವ ಪ್ರಮುಖ ರೋಗಗಳ ನಿರ್ವಹಣೆಗೆ ಸಮಗ್ರ ರೋಗ ನಿರ್ವಹಣಾ ಕ್ರಮಗಳು</p>
	Phytophthora diseases	: Pre and post monsoon spray with 1% Bordeaux mixture.

	<p>ಷ್ವೆಟಾಪ್ಲೋರಾ ರೋಗಳ ನಿಯಂತ್ರಣ : ಮಳ್ಗಾಲದ ಮುಂಚಿ ಮತ್ತು ನಂತರ 1% ಕ್ರಮಗಳು</p>
	<p>Stem canker</p> <p>: Wound dressing with 10% Bordeaux paste. Wound treatment with <i>Trichoderma</i> coir pith cake and soil application for long term control.</p>
	<p>ಕಜ್ಜಿ ರೋಗ</p> <p>: 10% ಬೋಡೋ ಪೇಸ್ಟ್ ಅನ್ನ ಸವರಿದ ಭಾಗಗಳಿಗೆ ಲೇಪಿಸಬೇಕು. ರೋಗ ಏಡಿತ ಭಾಗವನ್ನು ಕೆತ್ತಿ ತೆಗೆದ ಮೇಲೆ ಟ್ರಿಕೋಡ್ರೋಮಾ ಕಾಯಿರ್ ಪಿತ್ ಕೇಕ್ ಅನ್ನ ಲೇಪಿಸಬೇಕು ಮತ್ತು ಅದನ್ನು ಮಣ್ಣಿಗೆ ಸೇರಿಸುವುದರಿಂದಲೂ ದೀಪ್ರಕ ಕಾಲದವರೆಗೂ ರೋಗವನ್ನು ಹತೋಟಿಯಲ್ಲಿಡಬಹುದು.</p>
	<p>Cocoa dieback (<i>Lasiodiplodia theobromae</i>)</p> <p>ಕೊಕ್ಕೊ ಒಣಗುವ ರೋಗ (ಲಾಸಿಡಿಪ್ಲೋಡಿಯ್ ಥಿಬ್ರೋಮ್)</p> <p>: 1% Bordeaux mixture spray and cut ends of pruned branches to be swabbed with 10% Bordeaux paste.</p> <p>: 1% ಬೋಡೋ ದ್ರಾವಣವನ್ನು ಸಿಂಪಡಿಸಬೇಕು ಮತ್ತು 10% ಬೋಡೋ ಪೇಸ್ಟ್ ಅನ್ನ ಸವರಿದ ಭಾಗಗಳಿಗೆ ಲೇಪಿಸಬೇಕು.</p>
	<p>Seedling die back/ blight</p> <p>ಸಸಿಮಡಿಯಲ್ಲಿ ಬರುವ ಚಿಗುರು ಒಣಗುವ ರೋಗ</p> <p>: ಬೋಡೋ ದ್ರಾವಣ (1%) ಅಥವಾ ಕಾಪರ್ ಆಕ್ಸಿಕ್ಲೋರೈಡ್ (2.5 g/ ೧೧. ನೀರು) ಅನ್ನ ಗಿಡಗಳ ಬುಡಕ್ಕೆ ಸುರಿಯಬೇಕು.</p>
78	<p>Major diseases of cocoa in the world</p> <p>ಪ್ರಪಂಚದಾದ್ಯಂತ ಕೊಕ್ಕೊ ಬೆಳೆಯನ್ನು ಬಾಧಿಸುವ ಪ್ರಮುಖ ರೋಗಗಳು</p> <p>: Witches' Broom, Cocoa Swollen Shoot Virus, Frosty Pod Rot, <i>Ceratocystis</i> Wilt</p> <p>: ವಿಚ್ಕ್ಸ್‌ ಬ್ಲ್ರೂಮ್, ಕಾಂಡ ಉದಿಕೊಳ್ಳುವ ವೈರಸ್ ಕಾಯಿಲೆ, ಫ್ರಾಸ್ಟಿ ಪಾಡ್ ರಾಟ್, ಸರಟ್‌ಕೋಸಿಸ್‌ ಸೊರಗು ರೋಗ</p>

<p>79</p> <p>Cocoa disease observed in Kerala & resistant varieties of Kerala Agricultural University</p> <p>ಕೇರಳದಲ್ಲಿ ಕೊಕೊ ಬೆಳೆಯಲ್ಲಿ ಕಂಡು ಬರುವ ರೋಗ ಮತ್ತು ಕೇರಳ ಕೈಪಿ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಿರುವ ರೋಗ ನಿರೋಧಕ ಶಕ್ತಿಯಿರುವ ಪ್ರಬೇಧಗಳು</p>	<p>: Vascular Streak Dieback (VSD) & CCRP cocoa varieties (CCRP 1 to CCRP 10)</p> <p>ವಾಹಕ ಪಟ್ಟಿ ಒಣಗುವ ರೋಗ : ಸಿ.ಸಿ.ಆರ್.ಪಿ. ಕೊಕೊ ತೆಳಿಗಳು (ಸಿ.ಸಿ.ಆರ್.ಪಿ. 1 ದಿಂದ ಸಿ.ಸಿ.ಆರ್.ಪಿ. 10)</p>
<p>80</p> <p>Major pests of cocoa</p> <p>ಕೊಕೊಗೆ ಬಾಧಿಸುವ ಕೇಟಗಳು</p>	<p>: Tea Mosquito Bug, Mealy Bug, Aphids, Stem/ fruit borer</p> <p>ಟೀ ಸೊಲ್ಟೆ / ಟೀ ಮಸ್ಕಿಟೋ ಬಗ್, ಹಿಟ್ಟು ತಿಗಳೆ / ಮಲಿ ಬಗ್, ಸಸ್ಯ ಹೇನುಗಳು, ಕಾಂಡ ಕೊರಕ /ಹಣ್ಣ ಕೊರೆಯುವ ಕೇಟೆ</p>
	<p>Cocoa ecosystem is observed with wide populations of natural enemies and spiders, which offers natural control of seasonal pests and so usage of pesticides can be limited and recommended only in severe cases.</p> <p>ಕೊಕೊ ತೋಟಗಳಲ್ಲಿ, ಜೈವಿಕ ಶತ್ರುಗಳ ಮತ್ತು ಜೀಡಗಳ ಸಂಖ್ಯೆ ಹೆಚ್ಚಿರುತ್ತದೆ ಮತ್ತು ಇವುಗಳಿಂದ ಸ್ವೇಚ್ಛಾಕರವಾಗಿ ಕೇಟಗಳ ನಿಯಂತ್ರಣ ಸಾಧ್ಯವಾಗುತ್ತದೆ. ಆದ್ದರಿಂದ ಕೇಟನಾಶಕಗಳ ಬಳಕೆಯನ್ನು ಸೀಮಿತಗೊಳಿಸಬಹುದು ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಮಾತ್ರ ಕೇಟನಾಶಕಗಳ ಬಳಕೆಗೆ ಶಿಥಾರಸ್ಸು ಮಾಡಬಹುದು.</p>
	<p>Integrated Pest Management (IPM) for major pests of Cocoa</p> <p>ಕೊಕೊ ಬೆಳೆಯನ್ನು ಬಾಧಿಸುವ ಪ್ರಮುಖ ಕೇಟಗಳ ನಿವಾಹನಗೆ ಸಮಗ್ರ ಕೇಟ ನಿವಾಹನ ಕ್ರಮಗಳು</p>
	<p>Tea Mosquito Bug</p> <p>: Less infestation: Spraying entomopathogenic fungus <i>Beauveria bassiana</i> @4g/L of water or neem oil @3%.</p> <p>: Persistent infestation: Repeat spray at 20 to 30 days interval.</p> <p>: Severe infestation: Spray any one of following insecticides viz., Lamdacyhalothrin 5EC (0.003%) 0.3 ml/L (or) Imidacloprid 17.8 SL (0.004%) @ 0.25 ml/L.</p>

	<p>ಟೀ ಮೊಳೆ</p> <ul style="list-style-type: none"> : ಕೇಟಬಾಧೆಯು ಕಡಿಮೆ ಇದ್ದಲ್ಲಿ: ಎಂಟಮೋ ಪ್ಯಾಕೇಜನಿಕ್ ಶೀಲೆಂದ್ರವಾದ ಬೆವರಿಯಾ ಬ್ಯಾಸಿಯಾನಾ @ 4 ಗ್ರಾಂ/ ಲೀಟರ್ ನೀರು ಅಥವಾ ಬೇವಿನ ಎಣ್ಣೆ @ 3% ಅನ್ನ ಸಿಂಪಡಿಸ ಬೇಕು. ಕೇಟಬಾಧೆಯು ಮುಂದುವರೆದರೆ 20 ರಿಂದ 30 ದಿನಗಳಿಗೂಮ್ಮೆ ಸಿಂಪಡಣೆಯನ್ನ ಮನರಾ ವತ್ತಿಸಬೇಕು. ಕೇಟಬಾಧೆಯು ತೀವ್ರತರವಾಗಿದ್ದರೆ, ಲ್ಯಾಮ್‌ಫಾಸಂಯಲೋತ್ರೀನ್ 5 ಇ.ಸಿ. (0.003%) 0.3 ಎಂ.ಎಲ್./ಲೀಟರ್ ಅಥವಾ ಇಮಿಡಾಕ್ಲೋಫ್ರಿಡ್ 17.8 ಎಂ.ಎಲ್. (0.004%) @ 0.25 ಎಂ.ಎಲ್./ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
<p>ಹಿಟ್ಟು ತಿಗನೆ</p>	<p>Mealy Bug</p> <ul style="list-style-type: none"> : Conservation of lady beetles <i>Pullus</i> spp., <i>Lycaenid</i>, <i>Spalgius epius</i> for bio suppression. : Spot application of 0.5% neem oil emulsion along with 5% soap solution, 2 times once in 15 days. : Need-based application of insecticide Imidacloprid @ 0.3 ml/L of water. : ಜ್ಯೋತಿಕ ಕೇಟಗಳಾದ, ಮುಲ್ಲಸ್ ಸ್ವೀಶೀಸ್., ಲೈಕಾನಿಡ್, ಸ್ಪಾಲ್ಜಿಯಸ್ ಎಪಿಯಸ್ ಅನ್ನ ತೋಟಗಳಲ್ಲಿ ಪೋಷಿಸಬೇಕು. : ಕೇಟದ ಗುಂಪಿಗೆ 0.5% ಬೇವಿನ ಎಣ್ಣೆ ಜೊತೆಗೆ 5% ಸಾಬೂನಿನ ದ್ರಾವಣವನ್ನು 15 ದಿನಕ್ಕೂಮ್ಮೆಯಂತೆ 2 ಬಾರಿ ಸಿಂಪಡಿಸಬೇಕು. : ಅಗತ್ಯ ಬಿದ್ದರೆ ಕೇಟನಾಶಕ ಇಮಿಡಾಕ್ಲೋಫ್ರಿಡ್ @ 0.3 ಎಂ.ಎಲ್./ಲೀಟರ್ ನೀರಿಗೆ ಬೆರೆಸಿ
	<p>Stem borer</p> <ul style="list-style-type: none"> : Mechanical collection of grubs with iron spike or needle stick and destruction, cleaning webs, excreta, plugging holes with cotton wool soaked with Chloroform, Formalin or Petrol and sealing with mud. : Placing Chlorpyriphos 0.05% soaked cotton and fastening with polythene tape.

		<p style="text-align: center;">Swabbing Coal tar + Kerosene @ 1:2 in basal portion of the trunk to prevent egg laying.</p>
	<p>ಕಾಂಡ ಕೊರೆಯುವ ಹುಳ</p>	<ul style="list-style-type: none"> : ಮರಿ ಹುಳಗಳನ್ನು ಕಟ್ಟಿಣಿದ ಕೊಕ್ಕೆಯನ್ನು ಬಳಸಿ ಹೊರತೆಗೆದು ನಾಶಮಾಡಬೇಕು. ಹುಳಗಳ ತ್ಯಾಜ್ಯಗಳನ್ನು ತೆಗೆಯಬೇಕು. ಕ್ಲೋರೋಫಾರ್ಮ್‌, ಫಾರ್ಮಕಲಿನ್ ಅಥವಾ ಪೆಟ್ರೋಲ್‌ನ್ನು ಹತ್ತಿಯಲ್ಲಿ ಅದ್ದಿ ಕೇಟ ಬಾಧಿದ ಭಾಗದಲ್ಲಿಟ್ಟು ಮಣಿನಿಂದ ಮುಚ್ಚಬೇಕು. : ಕ್ಲೋರೋಪ್ರೈಫಾಸ್ (0.05%) ಅನ್ನು ಹತ್ತಿಯಲ್ಲಿ ಅದ್ದಿ ಕೇಟ ಬಾಧಿದ ಭಾಗದಲ್ಲಿಟ್ಟು ಪಾಲಿಧಿನ್ ಪಟ್ಟಿಯಿಂದ ಕಟ್ಟಬೇಕು. : ಟಾರ್+ ಸೀಮೆ ಎಣ್ಣೆ @ 1:2 ಅನುಪಾತದಲ್ಲಿ ಕಾಂಡದ ಬುಡಕ್ಕೆ ಸವರುವುದರಿಂದ ಕೇಟ ಮೊಟ್ಟೆ ಇಡುವುದನ್ನು ನಿಯಂತ್ರಿಸಬಹುದು.
	<p>Cocoa fruit borer <i>(Conogethes punctiferalis)</i></p>	<ul style="list-style-type: none"> : Collect and distract infested pods/ fruits. : Plant castor as trap crop in borders.
	<p>ಕೊಕ್ಕೊ ಹಣ್ಣು ಕೊರೆಯುವ ಹುಳ (ಕೊನೋಗೆತೆಸ್ ಪನ್ಟಫೆರಲಿಸ್)</p>	<ul style="list-style-type: none"> : ರೋಗ ಬಾಧಿತ ಕಾಯಿ/ಹಣ್ಣುಗಳನ್ನು ಸಂಗೃಹಿಸಿ ನಾಶಮಾಡುವುದು. ಕ್ಯಾಪ್ಸರ್ ಗಿಡಗಳನ್ನು ತೋಟದ ಸುತ್ತ ಬೆಳೆಯುವುದು.
81	<p>Mammalian pests of cocoa</p>	<ul style="list-style-type: none"> : Rat, Squirrel, Civet Cat
	<p>ಕೊಕ್ಕೊಗೆ ಬಾಧಿಸುವ ಸಸ್ಯನಿಗಳು</p>	<ul style="list-style-type: none"> : ಇಲಿ, ಅಳಿಲು, ಕಾಡು ಬೆಕ್ಕು
	<p>Rat</p>	<ul style="list-style-type: none"> : Keeping 10 g Bromadiolone (0.005%) wax cakes on branches twice at 10-12 days interval. : Placing rat traps with fried coconut pieces as bait.

	<p>ಇಲಿ</p> <p>Squirrel</p> <p>ಅಳಿಲು</p>	<ul style="list-style-type: none"> : 10 ಗ್ರಾಂ ಬೊಮಾಡ್ಯೆಯಲೋನ್ (0.005%) ಮೇಣದ ಬಿಲ್ಲೆಗಳನ್ನು ರೆಂಬೆಗಳ ಮೇಲೆ 10 ರಿಂದ 12 ದಿನಗಳಿಗೊಮ್ಮೆ 2 ಬಾರಿ ಇಡಬೇಕು. ಹರಿದ ತೆಂಗಿನ ಕಾಯಿಯ ಚೊರುಗಳನ್ನು ಇಲಿ ಬೋನಿನಲ್ಲಿ ಇಟ್ಟು ತೋಟದಲ್ಲಿ ಇಡಬೇಕು. : Trapping, growing alternate fruit trees, timely harvest of cocoa pods. : ಬೋನುಗಳನ್ನು ಇರಿಸಬೇಕು, ಕೊಕ್ಕೊ ಮರಗಳ ಜೊತೆಗೆ ಇತರ ಹಣ್ಣಿನ ಮರಗಳನ್ನು ಬೆಳೆಸಬೇಕು, ಸಮಯಕ್ಕೆ ಸರಿಯಾಗಿ ಕೊಕ್ಕೊ ಕಾಯಿಗಳನ್ನು ಕಟಾವು ಮಾಡಬೇಕು.
82	<p>Major deficiency of cocoa</p> <p>ಕೊಕ್ಕೊದಲ್ಲಿ ಕಾಣುವ ಪ್ರಮುಖವಾದ ಮೋಷಕಾಂಶ ಕೊರತೆಗಳು</p>	<ul style="list-style-type: none"> : Zinc deficiency, 0.3% ZnSO₄ as foliar application : ಸತುವನ (Zn) ಕೊರತೆ, 0.3% ZnSO₄ ಅನ್ನು ಎಲೆಗಳಿಗೆ ಸಿಂಪಡಣ ಮಾಡಬೇಕು.
83	<p>Index tissue for leaf : 3rd leaf from apex sampling in cocoa</p> <p>ಕೊಕ್ಕೊದಲ್ಲಿ ಎಲೆ ಮಾಡರಿಗಾಗಿ ಬಳಸುವ : ಮರದ ತುದಿಯಿಂದ 3ನೇ ಎಲೆ ಸೂಚ್ಯಂಕ ಅಂಗಾಂಶ</p>	
84	<p>General recommendation for prevention of cocoa diseases</p> <p>ಕೊಕ್ಕೊವನ್ನು ರೋಗ ಬಾಧೆಯಿಂದ ತಡೆಯಲು ವಹಿಸಬಹುದಾದ ಮುನ್ನಷ್ಟಿರಿಕಾ ಕ್ರಮಗಳು</p>	<ul style="list-style-type: none"> : Swabbing Bordeaux paste after pruning and wound dressing in case of stem canker. : Pre and post monsoon spray of 1% Bordeaux mixture in traditional belts with high rainfall. : After pruning, Bordeaux spray to cover entire tree and main stem. : Biocontrol agents, natural enemies for pest control. : ಸವರುವಿಕೆಯ ನಂತರ ಕೊಕ್ಕೊದ ಕಾಂಡಗಳಿಗೆ ಮತ್ತು ಸೀಳು ಗಾಯಕ್ಕೆ ಬೋಡೋ ಪೇಸ್ಟ್‌ನ್ನು ಲೇಪಿಸಬೇಕು.

		<ul style="list-style-type: none"> : ಕೊಕ್ಕೊ ಬೆಳೆಯುವ ಹೆಚ್ಚಿನ ಮಳೆ ಬೀಳುವ ಸಾಂಪ್ರದಾಯಕ ಪ್ರದೇಶಗಳಲ್ಲಿ ಮಳೆಗಾಲದ ಮೊದಲು ಮತ್ತು ನಂತರ 1% ಬೊಡೋ ಮಿಶ್ರಣವನ್ನು ಸಿಂಪಡಿಸಬೇಕು. : ಸವರುವಿಕೆಯನ್ನು ಮಾಡಿದ ನಂತರ ಸಂಪೂರ್ಣವಾಗಿ ಕೊಕ್ಕೊ ಮುಖ್ಯ ಕಾಂಡಗಳಿಗೆ ಮತ್ತು ಮರಗಳಿಗೆ 1% ಬೊಡೋ ಮಿಶ್ರಣವನ್ನು ಸಿಂಪಡಿಸಬೇಕು. ಕೀಟ ನಿಯಂತ್ರಣಕ್ಕೆ, ಜೈವಿಕ ನಿಯಂತ್ರಕಗಳು ಮತ್ತು ನೈಸರ್ಗಿಕ ಶತ್ರುಗಳನ್ನು ಒಳಗೊಂಡಿ.
85	Horticultural maturity in : cocoa	<p>Green pod changing to yellow colour.</p> <p>Red pod changing to orange colour.</p> <p>Detaching of beans from husk/pod wall giving a loose sound while tapping.</p> <p>ಕೊಕ್ಕೊದಲ್ಲಿ ತೋಟಗಾರಿಕಾ ಪಕ್ಷತೆ</p> <ul style="list-style-type: none"> : ಹಸಿರು ಕಾಯಿಗಳು, ಹಳದಿ ಬಣ್ಣಕ್ಕೆ ಬದಲಾಗುತ್ತವೆ. ಕೆಂಪು ಬಣ್ಣದ ಕಾಯಿಗಳು ಕಿತ್ತಲೆ ಬಣ್ಣಕ್ಕೆ ಬದಲಾಗುತ್ತವೆ. ಕೊಕ್ಕೊ ಬೀಜಗಳು ಹಣ್ಣಿನ ಸಿಪ್ಪೆಯಿಂದ ಬೇರೆದುವಾಗ ಸಡಿಲವಾದ ದ್ವಾರಿ ಕೇಳಿಸುತ್ತದೆ.
86	'Temperao' cocoa crop	<p>Harvested between April-September developed during warmer months, mature in 140-175 days from flower to fruit.</p> <p>'ಟೆಂಪೆರಾವ್' ಕೊಕ್ಕೊ ಬೆಳೆ</p> <ul style="list-style-type: none"> : ಇದು ಬೆಳ್ಳಿಗಳನ್ನು ವಾತಾವರಣಾವಿದ್ಭಾಗ ಬೆಳೆಯುತ್ತದೆ ಮತ್ತು ಇದನ್ನು ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಕೊಯ್ಲು ಮಾಡಲಾಗುತ್ತದೆ. ಇದು ಮಾರ್ಪಿನಿಂದ ಹಣ್ಣಾಗುವವರೆಗೆ ಪ್ರಕ್ರಿಯೆಗೆ 140-175 ದಿನಗಳನ್ನು ತೆಗೆದುಕೊಳ್ಳುತ್ತದೆ.
87	Cacao and Cocoa	<p>The tree with pods and wet beans, upto fermentation is called <i>cacao</i>.</p> <p>The produce, dry bean, after fermentation and drying is called <i>cocoa</i>.</p> <p>ಕಕಾಪೋ ಮತ್ತು ಕೊಕ್ಕೊ</p> <ul style="list-style-type: none"> : ಕೊಕ್ಕೊ ಕಾಯಿಗಳನ್ನು ಹೊಂದಿರುವ ಮರ ಮತ್ತು

		<p>ಹುದುಗುವಿಕೆಯ ಮುಂಚಿಗಿನ ಆದ್ರ್ ಬೀಜಗಳನ್ನು ಕೊವ್ವೊ ಎನ್ನುತ್ತಾರೆ.</p> <p>ಹುದುಗುವಿಕೆಯ ಮತ್ತು ಒಣಗಿಸಿದ ನಂತರದ ಉತ್ಪನ್ನ(ಬೀಜ)ವನ್ನು ಕೊಕ್ಕೊ ಎನ್ನಲಾಗುತ್ತದೆ.</p>
88	Colour of fresh beans & fermented dry beans of cocoa	<p>: Fresh beans- Mostly purple due to anthocyanin pigmentation</p> <p>: Fermented beans- Brown or chocolate colour</p> <p>ಕೊಕ್ಕೊನಲ್ಲಿ ತಾಜಾ ಬೀಜಗಳ ಬಣ್ಣ ಮತ್ತು : ತಾಜಾ ಬೀಜಗಳು- ಹೆಚ್ಚಾಗಿ ಅಂಥ್ಯೋಸಿಯನಿನ್ ಅಂಶ ಹೊಂದಿರುವುದರಿಂದ ನೇರಳೆ ಬಣ್ಣದಿಂದ ಕೂಡಿರುತ್ತದೆ.</p> <p>: ಹುದುಗಿದ ಬೀಜಗಳು : ಕಂದು ಅಥವಾ ಚಾಕೋಲೇಟ್ ಬಣ್ಣದ್ವಾಗಿರುತ್ತದೆ.</p>
89	Primary processing in cocoa (at farm)	<p>: Fermentation of wet beans for 1 week and sun or open drying/ artificial drying using hot air oven/ electric oven etc.</p> <p>ಕೊಕ್ಕೊದಲ್ಲಿ ಪ್ರಾಥಮಿಕ ಸಂಸ್ಕರಣೆಯ ವಿಧಾನ (ತೋಟದಲ್ಲಿ) : ಕೊಯ್ಲು ಮಾಡಿದ ಆದ್ರ್ ಬೀಜಗಳನ್ನು ಒಂದು ವಾರಗಳ ತನಕ ಹುದುಗಲು ಬಿಡುವುದು ಅಥವಾ ಸೂರ್ಯನ ಬಿಸಿಲಿನಲ್ಲಿ ಅಥವಾ ವಿದ್ಯುತ್ ಒಲೆಗಳ ಮುಖಾಂತರ ಕೃತಕವಾಗಿ ಒಣಗಿಸುವುದು.</p>
90	Secondary processing in cocoa (at factory)	<p>: Cleaning and sorting dry beans, alkalization, roasting, kibbling and winnowing, blending and grinding, extraction of butter from cocoa mass, making cocoa powder, preparation of multiple type chocolates.</p> <p>ಕೊಕ್ಕೊನಲ್ಲಿ ದ್ವಿತೀಯ ಸಂಸ್ಕರಣೆಯ ವಿಧಾನ (ಕಾಖಾನೆಯಲ್ಲಿ) : ಒಣ ಬೀಜಗಳನ್ನು ಶುಚಿಗೊಳಿಸುವುದು ಮತ್ತು ವಿಂಗಡಿಸುವುದು, ಕ್ಷುರೀಕರಣ, ಹುರಿಯುವುದು, ಕಿಬ್ಲಿಂಗ್ ಮತ್ತು ತೂರುವುದು, ಮಿಶ್ರಣಮಾಡುವುದು ಮತ್ತು ಅರೆಯುವುದು, ಕೊಕ್ಕೊ ದ್ರವ್ಯರಾಶಿಯಿಂದ ಬೆಣ್ಣೆಯನ್ನು ತೆಗೆಯುವುದು, ಕೊಕ್ಕೊ ಪೌಡರ್ ತಯಾರಿಸುವುದು ಮತ್ತು ಬಹು ವಿಧದ ಕೊಲೇಟ್ ಗಳನ್ನು ತಯಾರಿಸುವುದು.</p>

91	Methods of fermentation in cocoa ಕೊಕ್ಕನಲ್ಲಿ ಹುದುಗಿಸುವೆಕೆಯ ವಿಧಗಳು	: Heap, Box, Basket, Tray, Gunny bag : ರಾಶಿ ಮಾಡಿ, ಪೆಟ್ಟಿಗೆಯಲ್ಲಿ, ಬುಟ್ಟಿಗಳಲ್ಲಿ, ಅಗಲವಾದ ತಟ್ಟಿಗಳಲ್ಲಿ ಅಥವಾ ಟೈಗಳಲ್ಲಿ, ಗೋಣ ಚೀಲಗಳಲ್ಲಿ ಹುದುಗಿಸಲಾಗುತ್ತದೆ.
92	Stage and standards for dry beans of cocoa ಕೊಕ್ಕುದಲ್ಲಿ ಒಣ ಬೀಜ ಅಥವಾ ಬೀನ್‌ನ ಮಾನದಂಡಗಳು	: When crushing in hand to make a cracking sound, 1 gram and above, 6-7% moisture, 10-15% shell, 85-90% nib recovery, >50% fat content. : ಕೈಯಿಂದ ಪುಡಿಮಾಡಿದಾಗ ಕ್ರೂಕೆಂಗ್ ಶಬ್ದ ಅಥವಾ ಮುರಿಯುವ ಶಬ್ದ ಬರಬೇಕು, ತೊಕ ಬಂದು ಗ್ರಾಂ. ಅಥವಾ ಅದಕ್ಕೆಂತ ಹೆಚ್ಚಾಗಿರಬೇಕು, 6–7% ತೇವಾಂಶ ಹೊಂದಿರಬೇಕು, 10–15% ಬೀಜದ ಸಿಪ್ಪೆ, 85–90% ನಿಬ್ಬ ಸಿಗಬೇಕು, >50% ಕೊಬ್ಬಿನಂಶವನ್ನು ಹೊಂದಿರಬೇಕು.
93	Pod index in cocoa Bean indices/bean count in cocoa ಕೊಕ್ಕುದಲ್ಲಿ ಪಾಡ್ ಅಥವಾ ಕಾಯಿಯ ಸೂಚ್ಯಾಂಕ ಬೀಜಗಳ ಸೂಚ್ಯಾಂಕಗಳು/ಕೊಕ್ಕುದಲ್ಲಿ ಬೀಜಗಳ ಸಂಖ್ಯೆ	: No. of pods required to give 1 kg dry beans. : Bean index: Dry bean weight to be 1.0 g minimum. : Bean count: 100 beans per 100 g : Bean grades: >100 beans per 100 g 100-110 per 100 g >120 per 100 g : 1 ಕೆ.ಜಿ. ಒಣ ಬೀಜವನ್ನು ಪಡೆಯಲು ಬೇಕಾಗುವ ಕಾಯಿಗಳ ಸಂಖ್ಯೆ : ಬೀಜಗಳ ಸೂಚ್ಯಾಂಕ: ಒಣಗಿದ ಬೀಜದ ತೊಕ ಕನಿಷ್ಠ 1 ಗ್ರಾಂ ಇರಬೇಕು. : ಬೀಜಗಳ ಸಂಖ್ಯೆ: ಪ್ರತೀ 100 ಗ್ರಾಂನಲ್ಲಿ 100 ಬೀಜಗಳನ್ನು ಹೊಂದಿರಬೇಕು. : ಬೀಜಗಳ / ಬೀನ್‌ಗಳ ಶ್ರೇಣಿಗಳು: >100 ಬೀಜಗಳು / 100 ಗ್ರಾಂ 100–110 ಬೀಜಗಳು / 100 ಗ್ರಾಂ. >120 ಬೀಜಗಳು / 100 ಗ್ರಾಂ

94	<p>Nibs of cocoa</p> <p>Cut test in cocoa</p> <p>ಕೊಕ್ಕೊದಲ್ಲಿ ನಿಬ್ಬಗಳು</p> <p>ಕೊಕ್ಕೊನಲ್ಲಿ ಕಟ್ಟಾ ಅಥವಾ ಕತ್ತರಿಸುವ ಪರೀಕ್ಷೆ ಎಂದರೆ</p>	<p>: Beans after removal of shell used for preparing cocoa butter, powder and chocolates.</p> <p>: Testing colour, fermentation quality and fissuring with 100 dry beans.</p> <p>: ಸಿಪ್ಪೆ ತೆಗೆದ ಬೀಜಗಳನ್ನು ನಿಬ್ಬ ಎನ್ನುತ್ತಾರೆ ಮತ್ತು ಅದನ್ನು ಕೊಕ್ಕೊ ಬೆಣ್ಣೆ, ಕೊಕ್ಕೊ ಪುಡಿ ಮತ್ತು ಚಾಕೋಲೇಟ್ ತಯಾರಿಕೆಗೆ ಬಳಸುತ್ತಾರೆ.</p> <p>: ನೂರು ಒಣಿಗೆ ಬೀಜದಲ್ಲಿ ಬ್ರಾಂ, ಹುದುಗುವಿಕೆಯ ಗುಣಮಟ್ಟ ಮತ್ತು ಬಿರುಹುಗೊಳಿಸುವಿಕೆಯನ್ನು ಪರೀಕ್ಷಿಸಲಾಗುತ್ತದೆ.</p>
95	<p>Bean to bar chocolate making equipments</p> <p>ಬೀನ್ ಟು ಬಾರ್ ಚಾಕೋಲೇಟ್ ಮಾಡಲು ಬಳಸುವ ಉಪಕರಣಗಳು</p>	<p>: Pod breaker, bean roaster, bean breaker/ desheller cum winnower, chocolate grinder, melter, dehumidifier</p> <p>: ಪಾಡ್ ಬ್ರೈಕರ್, ಬೀಜದ ರೋಸ್ಟರ್, ಬೀಜ ಒಡೆಯುವ ಯಂತ್ರ ಅಥವಾ ಬೀನ್ ಬ್ರೈಕರ್, ಡಿಶಲ್ಲರ್ ಅಥವಾ ವಿನ್ನೋವರ್, ಚಾಕೋಲೇಟ್ ಗ್ರೈಂಡರ್, ಮ್ಲೂರ್, ಡಿಹ್ಯೂಮಿಡಿಫೈರ್</p>
96	<p>CPCRI chocolate</p> <p>ಸಿ.ಪಿ.ಸಿ.ಆರ್.ಇ. ಚಾಕೋಲೇಟ್</p>	<p>: Kalpa Dark Chocolate</p> <p>: ಕಲ್ಪ ಡಾರ್ಕ್ ಚಾಕೋಲೇಟ್</p>
97	<p>By-products of cocoa</p> <p>ಕೊಕ್ಕೊದ ಉಪ-ಉತ್ಪನ್ನಗಳು</p>	<p>: Pod husk (cattle feed), Cocoa juice/ sweatings, Bean shell, Cocoa germ</p> <p>: ಕಾಯಿಯ ಸಿಪ್ಪೆ ಅಥವಾ ಹೊಟ್ಟೆ (ದನಗಳ ಮೇವಿವಾಗಿ), ಕೊಕ್ಕೊ ರಸ, ಬೀಜದ ಸಿಪ್ಪೆ ಅಥವಾ ಕವಚ, ಕೊಕ್ಕೊ ಬೀಜದ ಮೊಳಕೆ</p>
98	<p>DCCD</p> <p>ಡಿ.ಸಿ.ಸಿ.ಡಿ.</p>	<p>: Directorate of Cashewnut and Cocoa Development, Ministry of Agriculture and Farmers Welfare, Kochi, Kerala</p> <p>: ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯ ಕ್ಷೇತ್ರದಲ್ಲಿ ಸಚಿವಾಲಯ, ಕೊಚ್ಚಿ, ಕೇರಳ</p>

99	CAMPICO Chocolate Factory : Central Arecanut and Cocoa Marketing and Processing Co-operative Ltd., Puttur, Karnataka ಕಾರ್ಯಾಲಯ ಚಾಕೊಲೆಟ್ ಫಾರ್ಮಿ	: ಕೇಂದ್ರಿಯ ಅಡಿಕೆ ಮತ್ತು ಕೊಕೊ ಮಾರ್ಕೆಟಿಂಗ್ ಮತ್ತು ಸಂಸ್ಕರಣೆ ಸಹಕಾರಿ ನಿಗಮ, ಮತ್ತೂರು, ಕರ್ನಾಟಕ
100	Cocoa Journal Cocoa Books	: The Cashew and Cocoa Journal (DCCD) : <i>Cocoa, Wood & Lass, Longmans, London.</i> : <i>Cocoa, Balasimha, D., ICAR-CPCRI, Kasaragod, Kerala.</i> ಕೊಕೊ ಜನರಲ್ : ದಿ ಕ್ಯಾಶ್ ಅಂಡ್ ಕೊಕೊ ಜನರಲ್ (ಡಿ.ಸಿ.ಸಿ.ಡಿ.) ಕೊಕೊ ಪುಸ್ತಕಗಳು : ಕೊಕೊ, ವೃದ್ಧ ಅಂಡ್ ಲಾಂಡ್, ಲಾಂಗ್ ಮಾನ್ಸ್, ಲಂಡನ್ ಕೊಕೊ, ಬಾಲಸಿಂಹ, ಡಿ., ಐ.ಸಿ.ಎ.ಆರ್.- ಸಿ.ಪಿ.ಸಿ.ಆರ್.ಪಿ., ಕಾಸರಗೋಡು, ಕೇರಳ.

Cocoa crop cycle/ ಕೊಕ್ಕೋ ಮರದ ಜಿವನ ಚಕ್ರ



Seedling
ಸಸಿ



Cocoa Tree
ಕೊಕ್ಕೋ ಮರ



Flower Cushions
ಹಾವಿನ ಕುಶ್ನಾಗಳು



Chocolates
ಚಾಕೋಲೇಟ್‌ಗಳು



Pods
ಕಾಯಿಗಳು



Nibs
ನಿಬ್ಬೆ



Wet Beans
ಹಸಿಬೀಜಗಳು



Dry Beans
ಒಣಬೀಜಗಳು

COCONUT - තොග



READY RECKONER ON COCONUT ENGLISH AND KANNADA

**ತೆಂಗಿನ ಬಗ್ಗೆ ಸಿದ್ಧ ಮಾಹಿತಿ ಕೈಪಿಡಿ
ಇಂಗ್ಲೀಷ್ ಮತ್ತು ಕನ್ನಡ**

1	Coconut	: <i>Cocos nucifera</i> Linn.
	ತೆಂಗಿನ ತಂಸು	: ಕಾಕ್‌ಸ್ ನ್ಯೂಸಿಫೆರಾ ಲಿನ್.
2	Family of coconut	: Arecaceae
	ತೆಂಗಿನ ಚಟುಂಬ	: ಅರಕೇಸಿಯೇ
3	Chromosome no. of coconut	: $2n = 2x = 32$ (Diploid)
	ತೆಂಗಿನಲ್ಲಿ ವರ್ಣಿತಂತುಗಳ ಸಂಖ್ಯೆ	: $2n = 2x = 32$ (ಡಿಪ್ಲಾಯ್ಡ)
4	Genome lengths of coconut cultivars sequenced	: Hainan Tall cultivar- 2017 (2.42 Gb) Catigan Green Dwarf- 2019 (2.15 Gb) Chowghat Green Dwarf- 2020 (1.93 Gb)
	ತೆಂಗಿನ ಜೀನೋಮ್ ಕೆರೀತಿಯಲ್ಲಿ ಅನುಕ್ರಮಗೊಳಿಸಲಾಗಿದೆ	: ಹೈನಾನ್ ಉದ್ದ ತಳಿ- 2017 (2.42 ಜಿ.ಬಿ.) ಕಾಟಿಗನ್ ಹಸಿರು ಗಿಡ್ಡ ತಳಿ- 2019 (2.15 ಜಿ.ಬಿ.) ಚೌಘಾಟ್ ಹಸಿರು ಗಿಡ್ಡ ತಳಿ- 2020 (1.93 ಜಿ.ಬಿ)
5	Coconut is native to	: South Pacific Islands of Polynesia and Melonesia at South East Asia
	ತೆಂಗಿನ ಮೂಲ ಸ್ಥಾನ	: ಪಾಲಿನೇಸಿಯಾದ ದಕ್ಷಿಣ ಪೆಸಿಫಿಕ್ ದ್ವಿಪೆಗಳು ಮತ್ತು ಆಗ್ನೇಯ ಏಷ್ಯಾದ ಮೆಲೋನೇಸಿಯಾ
6	Coconut is known as	: <i>Tree of Life (or) Tree of Heaven (Kalpa Vriksha)</i> , Tree of Abundance, Tree of Plenty, The Consols of the East, Mankind's Greatest Provider in the Tropics

	ತೆಂಗಿನ ಪರ್ಯಾಯ ಪದ : ಬದುಕಿನ ಮರ / ಟ್ರೀ ಆಫ್ ಲೈಫ್ / ಸ್ಟ್ರೋಕ್ ಮರ (ಕಲ್ಪ ವೃಕ್ಷ), ಸಮೃದ್ಧಿಯ ಮರ, ಮೊವರದ ಕನ್ಸ್ಯೂಲೇರ್ ಗಳು, ಉಪ್ಪಿಲಯದಲ್ಲಿ ಮನುಕುಲದ ಶ್ರೇಷ್ಠ ಮೌರ್ಯಕಿದಾರ
7	Coconut is grouped as : Commercial, Plantation and Oil crop ತೆಂಗು ಬೆಳೆಯ ವರ್ಗೀಕರಣ : ವಾಣಿಜ್ಯ ನಡುತ್ವೋಮ್ ಬೆಳೆ ಮತ್ತು ತೈಲ ಬೆಳೆ
8	Economic part or coconut of commerce : Nut, Copra, Coir ತೆಂಗಿನ ಆರ್ಥಿಕ ಭಾಗ : ಕಾಯಿ, ಕೊಬ್ಬರಿ ಮತ್ತು ನಾರು
9	The term <i>Cocos nucifera</i> derived from : In Portuguese, 'coco' means 'grinning face' or 'monkey face' – (Portuguese for monkey – 'macaco') because that's what the three dark circles on the shell resembled. Latin name for the palm <i>Cocosnucifera</i> ('nucifera' means nut- bearing) ಕಾಕ್ಸ್ ನ್ಯೂಸಿಫೆರಾ ಎಂಬ ಪದ ಹಣ್ಣಿದ್ದು : ಮೋಚ್ಚೆಗ್ಗೀಸ್ ನಲ್ಲಿ 'ಕಾಕ್ಸ್' ಎಂದರೆ 'ನಗುತ್ತಿರುವ ಮುಖ' ಅಥವಾ 'ಮಂಗನ ಮುಖ' – (ಮೋಚ್ಚೆಗ್ಗೀಸ್ ನಲ್ಲಿ ಕೋತಿ ಎಂದರೆ – ಮಾಕ್ಕೊ), ಏಕೆಂದರೆ ತೆಂಗಿನ ಕರಣದ ಮೇಲೆ ಮೂರು ಕಡು ಕಪ್ಪು ಬಣ್ಣಿದ ವೃತ್ತವಿರುವುದರಿಂದ ಈ ರೀತಿ ಕರೆಯಲಾಗುತ್ತದೆ.
10	Coconut water : Liquid endosperm of immature nut used as refreshing drink ಎಳನೀರು : ಎಳೆಯ ಕಾಯಿಯಲ್ಲಿನ ದ್ರವ ರೂಪದ ತಿರುಳನ್ನು ಉಲ್ಲಾಸದಾಯಕ ಪಾನೀಯವಾಗಿ ಉಪಯೋಗಿಸುತ್ತಾರೆ
11	Species diversity in coconut & related genera : Coconut is monotypic species; Varieties can be differentiated by their stature, size, shapes and color of the nuts and pests and disease resistance qualitatively ತೆಂಗಿನಜಾತಿಯ ವೈವಿಧ್ಯತೆ ಮತ್ತು ಸಂಬಂಧಿತ ಕುಲಗಳು : ತೆಂಗು ಏಕ ರೂಪವಾಗಿ ಬೆಳೆಯುವ ಬೆಳೆ; ಪ್ರಬೇಧಗಳನ್ನು ಅವುಗಳ ಎತ್ತರ, ಗಾತ್ರ, ಆಕಾರಗಳು ಮತ್ತು ಬೀಜಗಳ ಬಣ್ಣ ಮತ್ತು ಕೇಟ ಹಾಗೂ ರೋಗ ನಿರೋಧಕ ಗುಣಗಳ ಅಧಾರದ ಮೇಲೆ ಪ್ರಶ್ನೇಷಿಸಬಹುದು.

12	Inflorescence of the coconut is called	: Spadix
	ತೆಂಗಿನ ಹೊಗೊಂಚಲು ಅಥವಾ ಹೊಂಬಾಳಿಯನ್ನು ಹೀಗೆ ಕರೆಯುತ್ತಾರೆ	: ಸ್ಪಾಡಿಕ್ಸ್
13	Terminal bud of the coconut is called	: Cabbage
	ತೆಂಗಿನ ಕಾಂಡದ ತುದಿಯ ಭಾಗವನ್ನು ಹೀಗೆ ಕರೆಯುತ್ತಾರೆ	: ಕ್ಯಾಬೇಜ್
14	The trunk wood of the coconut is called as	: Porcupine wood, used in construction and furniture making
	ತೆಂಗಿನ ಕಾಂಡ ಭಾಗವನ್ನು ಹೀಗೆ ಕರೆಯುತ್ತಾರೆ	: ದಪ್ಪಗಿನ ತಂತು ಹೊಂದಿದ ಮರ ಮತ್ತು ಇದನ್ನು ಕಟ್ಟಡ ನಿರ್ಮಾಣ ಹಾಗೂ ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ.
15	Coconut types based on growth of stem and the age of fruiting	: The Dwarfs and Talls
	ಕಾಂಡದ ಬೆಳವಣಿಗೆ ಮತ್ತು ಕಾಯಿಬಿಡುವ ವಯಸ್ಸಿನ ಆಧಾರದ ಮೇಲೆ ತೆಂಗಿನ ವಿಧಗಳನ್ನು ಮಾಡಲಾಗಿದೆ.	: ಗಿಡ್ಡ ಮತ್ತು ಎತ್ತರದ ತಳಿಗಳು
16	Tall cultivars commonly grown in India	: West Coast Tall (WCT), Tiptur Tall (TPT) and East Coast Tall (ECT)
	ಭಾರತದಲ್ಲಿ ಸಾಮಾನ್ಯವಾಗಿ ಬೆಳೆಯುವ ಎತ್ತರದ ತಳಿಗಳು	: ಪೆಸ್ಟ್ ಕೋಸ್ಟ್ ಟಾಲ್ (ಡಬ್ಲೂ.ಸಿ.ಟಿ.), ತಿಪ್ಪತೂರ್ ಟಾಲ್ (ಟಿ.ಪಿ.ಟಿ.) ಮತ್ತು ಕಃಸ್ಟ್ ಕೋಸ್ಟ್ ಟಾಲ್ (ಕಿ.ಸಿ.ಟಿ.)
17	Tall coconut varieties start producing inflorescence	: In 5 to 9 years after planting

	ಎತ್ತರ ತಳಗಳು ಮೊದಲ : ಸಸಿ ನೆಟ್ಟು 5 ರಿಂದ 9 ವರ್ಷಗಳು ಹೊಂಗೊಚಲು ಬಿಡಲು ತೆಗೆದುಕೊಳ್ಳುವ ಕಾಲ
18	Average height and life span of tall coconut palms : 15 m to 18 m or more 80- 90 years ತೆಗಿನ ಎತ್ತರ ತಳಗಳ : ತೆಗು ಸರಾಸರಿ 15 ರಿಂದ 18 ಮೀಟರ್‌ನಷ್ಟು ಎತ್ತರ ಸರಾಸರಿ ಎತ್ತರ ಮತ್ತು ಬೆಳೆಯತ್ತದೆ ಮತ್ತು 80 ರಿಂದ 90 ವರ್ಷಗಳ ಕಾಲ ಬದುಕುತ್ತವೆ.
19	Pollination in talls : Highly cross pollinated (male phase ends before female flowers of the inflorescence become receptive) ತೆಗಿನ ಎತ್ತರ ತಳಗಳಲ್ಲಿ ಪರಾಗಸ್ವರ್ಶದ ರೀತಿ : ಅತಿಯಾಗಿ ಪರಕೀಯ ಪರಾಗಸ್ವರ್ಶ (ಹೊಗೊಂಚಲುಗಳಲ್ಲಿ ಹೆಣ್ಣು ಹೊಗಳು ಪಕ್ಷಗೊಳ್ಳುವ ಮೊದಲೇ ಮರುಪ ಹಂತವು ಕೊನೆಗೊಳ್ಳುತ್ತದೆ)
20	Dwarf cultivars commonly grown in India : Chowghat Orange Dwarf (COD), Chowghat Green Dwarf (CGD), Malayan Yellow Dwarf (MYD), Malayan Green Dwarf (MGD), Malayan Orange Dwarf (MOD), Gangabondam (GBGD) and Gudanjali Dwarf ಭಾರತದಲ್ಲಿ ಸಾಮಾನ್ಯವಾಗಿ ಬೆಳೆಯುವ ಗಿಡ್ಡ ತಳಗಳು : ಚೋಫಾಟ್ ಆರೆಂಬ್ರ್ ಗಿಡ್ಡ (ಸಿ.ಬ.ಡಿ.) ಚೋಫಾಟ್ ಹಸಿರು ಗಿಡ್ಡ (ಸಿ.ಜಿ.ಡಿ.) ಚೋಫಾಟ್ ಹಳದಿ ಗಿಡ್ಡ (ಸಿ.ಪ್ರೆ.ಡಿ.) ಮಲಯನ್ ಹಸಿರು ಗಿಡ್ಡ (ಎಂ.ಜಿ.ಡಿ.) ಗಂಗಬೊಂಡಮ್ (ಜಿ.ಬಿ.ಜಿ.ಡಿ.) ಮತ್ತು ಗುಡಾಂಜಲಿ ಗಿಡ್ಡ
21	Dwarf varieties starts producing inflorescence : In 2- 4 years after planting ಗಿಡ್ಡ ತಳಗಳ ಮೊದಲ ಹೊಂಗೊಚಲು ತೆಗೆದುಕೊಳ್ಳುವ ಸಮಯ : ಸಸಿ ನೆಟ್ಟು 2 ರಿಂದ 4 ವರ್ಷಗಳು
22	Average height and : 5- 7 m

	life span of dwarf coconut palms	40- 50 years
	ತೆಂಗಿನ ಗಿಡ್ಡ ತಳಿಗಳ ಸರಾಸರಿ ಎತ್ತರ ಮತ್ತು ಜೀವಿತಾವಧಿ	5 ರಿಂದ 7 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ ಮತ್ತು 40 ರಿಂದ 50 ವರ್ಷಗಳ ಕಾಲ ಬದುಕುತ್ತವೆ.
23	Pollination in dwarfs	Some degree of self pollination is seen (Due overlapping of male and female phases in the same inflorescence) ಗಿಡ್ಡ ತಳಿಗಳಲ್ಲಿ ಪರಾಗಸ್ವರ್ವದ ರೀತಿ :
24	Other important coconut types	<ul style="list-style-type: none"> : <i>Spicata</i>: Unbranched inflorescence (or) rarely with one or two small spikes : <i>Androgena</i>: Tall bearing palms with only male flowers : <i>Plicata</i>: The palms with fused leaflets : <i>Makapuno</i>: Makapuno nuts have soft buttery endosperm and used in preparation of specific coconut delicacies : <i>Aromatic Types</i>: A pandan like aroma is released when cut open a tender coconut ತೆಂಗಿನ ಇತರೆ ಪ್ರಮುಖ ವಿಧಗಳು : <ul style="list-style-type: none"> : ಸೈಕಾಟ್ : ಕವಲೊಡೆಯದ ಹೊಗೊಂಚಲು ಅಥವಾ ಅಪರೂಪವಾಗಿ ಒಂದು ಅಥವಾ ಎರಡು ಕವಲುಗಳನ್ನು ಹೊಂದಿರುತ್ತವೆ. : ಅಂಟ್ಲೋಜೆನಾ : ಗಂಡು ಹೊಗಳನ್ನಷ್ಟೇ ಬಿಡುವ ಎತ್ತರದ ತಳಿಗಳು : ಲ್ಯಾಕಾಟ್ : ಎಲೆಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. : ಮಾಹಾಯ್ನೋ : ಮಾಪ್ಯನೊ ಕಾಯಿಗಳು, ಮೆದುವಾದ ಬೆಣ್ಣೆಯಂತಹ ಎಂಡೋಸ್ಪರ್ಮ್ ಅಥವಾ ತಿರುಳನ್ನು ಹೊಂದಿರುತ್ತದೆ ಮತ್ತು ಇದನ್ನು ಕೆಲವು ಖಾದ್ಯಗಳ ತಯಾರಿಕೆಗೆ ಬಳಸಲಾಗುತ್ತದೆ. : ಸುವಾಸನೆಯುಕ್ತ ವಿಧಗಳು : ಎಳೆಯ ಕಾಯಿಗಳನ್ನು ಕತ್ತಲಿಸಿದಾಗ ಕೇದಿಗೆ ರೀತಿಯ ಸುವಾಸನೆ ಬೀರುತ್ತದೆ

25	<p>Conversion of flower bunches into vegetative shoots in coconut</p> <p>ತೆಂಗಿನಲ್ಲಿ ಹೊಗೋಂಚಲುಗಳು : ಬಲ್ಬಿಲ್‌ಗಳು ಸಸ್ಯಕ ಚಿಗುರುಗಳಾಗಿ ಪರಿವರ್ತನೆಗೊಳ್ಳುವ ಭಾಗ</p>
26	<p>Preferred climate of coconut</p> <p>ತೆಂಗು ಬೆಳೆಯಲು : ಅಧ್ರ್ಯ ಉಷ್ಣವಲಯ ಅನುಕೂಲವಾದ ಹವಾಗುಣ</p>
27	<p>Coconut is highly suitable for cropping systems because</p> <p>ತೆಂಗು, ಬೆಳೆ ವ್ಯವಸ್ಥೆ ಪಡ್ಡತಿಗೆ ಹಜ್ಜು ಸೂಕ್ತವಾದ ಬೆಳೆಯಾಗಿದೆ ಏಕೆಂದರೆ</p> <p>: Availability of 22.3% average land space, 30% air space and 50% solar radiation interception</p> <p>ತೆಂಗಿನ ತೋಟದಲ್ಲಿ ಶೇ.22.3 ಸರಾಸರಿ ಭೂ ಪ್ರದೇಶ, ಶೇ.30 ವಾಯು ಪ್ರದೇಶ ಮತ್ತು ಶೇ.50 ಸೌರ ವಿಕಿರಣದ ಪ್ರತಿಬಂಧ ಲಭ್ಯವಿರುತ್ತದೆ.</p>
28	<p>Growth stages of coconut palm</p> <p>ತೆಂಗಿನ ಮರದ ಬೆಳವಣಿಗೆಯ ಹಂತಗಳು :</p> <ul style="list-style-type: none"> - Young palm (up to 10 years) - Middle aged palm (9 to 25 years) - Grown up palm (>25 years) <p>ತೆಂಗಿನ ಮರದ ಬೆಳವಣಿಗೆಯ ಹಂತಗಳು :</p> <ul style="list-style-type: none"> ಎಳೆಯ ಮರಗಳು(> 10 ವರ್ಷಗಳು) ಮಧ್ಯಾವಸ್ಥೆಯ ಮರಗಳು (9 ರಿಂದ 25 ವರ್ಷಗಳು) ಬೆಳೆದ ಮರಗಳು (> 25 ವರ್ಷಗಳು)
29	<p>Major producers of coconut in the world</p> <p>ಪ್ರಮಾಣದಲ್ಲಿ ಹೆಚ್ಚು ತೆಂಗು :</p> <p>ಉತ್ತಾದಕ ದೇಶಗಳು :</p> <p>: Indonesia, Philippines, India, Sri Lanka, Brazil Thailand , Viet Nam, Mexico</p> <p>: ಇಂಡೋನೇಷಿಯಾ, ಫಿಲಿಪ್ಪೆನ್ಸ್, ಭಾರತ, ಶ್ರೀಲಂಕ, ಬ್ರಿಜ್ಲೆ, ಫ್ರೆಲಾಂಡ್, ವಿಯಂಟಾಂ, ಮೆಕ್ಸಿಕೋ</p>
30	<p>Major states growing coconut in India</p> <p>ತೆಂಗು ಹೆಚ್ಚಾಗಿ ಬೆಳೆಯುವ ರಾಜ್ಯಗಳು :</p> <p>: ಕೇರಳ, ಕರ್ನಾಟಕ, ತಮಿಳುನಾಡು, ಅಂಧ್ರ ಪ್ರದೇಶ</p>

31	<p>Growth habit of coconut : Woody perennial monocotyledon with the trunk being the stem</p> <p>ತೆಂಗಿನ ಬೆಳವಣಿಗೆಯ ರೀತಿ : ಒಹುವಾಷಿಕ ಏಕದಳ, ಕವಲೊಡೆಯದ ಅಥವಾ ರೆಂಬೆಗಳಿಲ್ಲದ ಮರ</p>
32	<p>Coconut is : Monoecious, produces male and female flowers separately on same tree</p> <p>ತೆಂಗು : ಗಂಡು ಮತ್ತು ಹೆಸ್ಟು ಹೊಗಳು ಒಂದೇ ಹೊಗೊಂಚಲಲ್ಲಿ ಬೇರೆ ಬೇರೆಯಾಗಿ ಬಿಡುತ್ತದೆ.</p>
33	<p>Root system of the coconut : Adventitious root system</p> <p>ತೆಂಗಿನಲ್ಲಿ ಬೇರಿನ ವ್ಯವಸ್ಥೆ : ತಂತು ಬೇರಿನ ವ್ಯವಸ್ಥೆ</p>
34	<p>Time taken for development of inflorescence (initiation to opening of the spathe) : 34 months</p> <p>ಹೊಗೊಂಚಲು ಬೆಳೆಯಲು : 34 ತಿಂಗಳುಗಳು ತೆಗೆದುಕೊಳ್ಳುವ ಸಮಯ (ಹೊಂಬಾಳೆ ಉದ್ಘಾವದಿಂದ ಅರಳುವ ತನಕದ ಸಮಯ)</p>
35	<p>Average number of spadices produced by coconut in a year : 12</p> <p>ತೆಂಗು ಪ್ರತೀ ವರ್ಷ ಬಿಡುವ ಸರಾಸರಿ ಹೊಗೊಂಚಲ ಸಂಖ್ಯೆ : 12</p>
36	<p>Estimated pollen grain number of each male flower : 272 million pollen grains</p> <p>ಪ್ರತೀ ಗಂಡು ಹೊವಿನಲ್ಲಿರುವ ಅಂದಾಜು ಪರಾಗ ಧಾನ್ಯಗಳು : 272 ಮಿಲಿಯನ್ ಪರಾಗ ಧಾನ್ಯಗಳು</p>

37	<p>Viability of pollen : 6 days grains lasts up to</p> <p>ಪರಾಗ ಧಾನ್ಯಗಳ ಜೀವಶಕ್ತಿ : 6 ದಿನಗಳು</p>
38	<p>Female flower of the coconut is popularly known as</p> <p>ತೆಂಗಿನಲ್ಲಿ ಹೆಣ್ಣು ಹೊಗಳನ್ನು : ಬಟನ್ ಹೇಗೆ ಕರೆಯುತ್ತಾರೆ</p>
39	<p>Average interval between end of the male phase and the commencement of the female phase</p> <p>ತೆಂಗಿನಲ್ಲಿ ಮರುಷ ಅಥವಾ : 2-6 ದಿನಗಳು ಗಂಡು ಹಂತದ ಅಂತ್ಯ ಮತ್ತು ಹೆಣ್ಣು ಹಂತದ ಆರಂಭದ ನಡುವಿನ ಸರಾಸರಿ ಮಧ್ಯಂತರ</p>
	<p><i>Average duration of male phase in coconut : 21 days</i></p> <p>ತೆಂಗಿನಲ್ಲಿ ಸರಾಸರಿ ಗಂಡು ಹಂತದ ಅವಧಿ: 21 ದಿನಗಳು</p>
	<p><i>Average duration of female phase in coconut : 8 days</i></p> <p>ತೆಂಗಿನಲ್ಲಿ ಸರಾಸರಿ ಹೆಣ್ಣು ಹಂತದ ಅವಧಿ: 8 ದಿನಗಳು</p>
40	<p>Breeding behavior of coconut : Cross pollinated, self fertilization within the inflorescence also reported in dwarf varieties</p> <p>ತೆಂಗಿನ ಸಂತಾನೋತ್ಪತ್ತಿಯ ಬಗೆ : ಪರಕೀಯ ಪರಾಗಸ್ವರ್ವ ಹೊಗೊಂಚಲೊಳಗೆ ಸ್ವಯಂ ಫಲೀಕರಣವಾಗುತ್ತದೆ ಮತ್ತು ಇದು ಗಿಡ್ಡ ತಳಗಳಲ್ಲಿ ವರದಿಯಾಗಿದೆ.</p>
41	<p>Pollinating agents : Wind, insects (House fly, Lasila, Honey bees, Black ants etc.)</p>

	<p>ಪರಾಗಸ್ವರ್ಶ ಮಾಡುವ ವಾಹಕ : ಗಳಿ, ಕೀಟಗಳು (ನೋಣ, ಲಾಸಿಲ, ಜೀನುನೋಣ, ಕಮ್ಮು ಇರುವೆಗಳು ಇತ್ಯಾದಿ)</p>
42	<p>Coconut varieties and hybrids released from ICAR-CPCRI</p> <p>: <i>Selections:</i></p> <p>: <i>Dwarfs:</i> Chowghat Organge Dwarf, Kalpa Jyothi, Kalpasree, Kalpa Surya,</p> <p>: <i>Talls:</i> Kera Keralam, Kalpa Dhenu, Kalpatharu, Kalpa Pratibha, Kalpa Mitra, Kera Chandra, Chandra Kalpa,</p> <p>: <i>Hybrids:</i> Kalpa Sankara (CGDxWCT), Kera Sankara (WCTxCOD), Chandra Sankara (CODxWCT), Kalpa Samrudhi (MYDxWCT), Kalpa Sreshta (MYDxTT), Chandra Laksha (LOTxCOD)</p> <p>ಎ.ಸಿ.ಎ.ಆರ್.-</p> <p>ಸಿ.ಪಿ.ಸಿ.ಆರ್.ಎ.</p> <p>ಅಭಿವೃದ್ಧಿಪಡಿಸಿರುವ ತಳಿಗಳು</p> <p>ತೆಂಗಿನ ತಳಿಗಳು</p> <p>: ಅಯ್ಯಿಗಳು</p> <p>: ಗಿಡ್ಡ ತಳಿಗಳು: ಬೊಫಾಟ್ ಆರೆಂಜ್ ಗಿಡ್ಡ, ಕಲ್ಪ ಜ್ಯೋತಿ, ಕಲ್ಪಶ್ರೀ, ಕಲ್ಪ ಸೂರ್ಯ, ಕಲ್ಪ ರಕ್ಷಾ</p> <p>: ಎತ್ತರದ ತಳಿಗಳು:</p> <p>ಕೇರ ಕೇರಳಂ, ಕಲ್ಪ ಧೇನು, ಕಲ್ಪತರು, ಕಲ್ಪ ಪ್ರತಿಭಾ, ಕಲ್ಪ ಮಿತ್ರ, ಕೇರ ಚಂದ್ರ, ಚಂದ್ರ ಕಲ್ಪ, ಕಲ್ಪ ಹರಿತಾ, ಕಲ್ಪ ರತ್ನ,</p> <p>: ಕಲ್ಪ ಶತಾಬ್ದಿ</p> <p>ಸಂಕರಣಾಗಳು:</p> <p>ಕಲ್ಪ ಸಂಕರ (ಸಿ.ಜಿ.ಡಿ X ಡಬ್ಲೂ.ಸಿ.ಟಿ.), ಕೇರ ಸಂಕರ (ಡಬ್ಲೂ.ಸಿ.ಟಿ. X ಸಿ.ಬಿ.ಡಿ.), ಚಂದ್ರ ಸಂಕರ (ಸಿ.ಬಿ.ಡಿ. X ಡಬ್ಲೂ.ಸಿ.ಟಿ.), ಕಲ್ಪ ಸಮೃದ್ಧಿ (ಎಂ.ಪ್ರೆ.ಡಿ. X ಡಬ್ಲೂ.ಸಿ.ಟಿ.), ಕಲ್ಪ ಶ್ರೇಷ್ಠ (ಎಂ.ಪ್ರೆ.ಡಿ. X ತಿಪಟೂರ್ ಟಾಲ್), ಚಂದ್ರ ಲಕ್ಷ್ಮಿ (ಎಲ್.ಸಿ.ಬಿ.ಟಿ. X ಸಿ.ಬಿ.ಡಿ.)</p>
	<p>Varieties for making ball copra: Kalpatharu, Kalpa Mitra and Kera Keralam.</p> <p>ಉಂಡೆ ಕೊಬ್ಬಿರ ತಯಾರಿಕೆಗೆ ಸೂಕ್ತವಾದ ತಳಿಗಳು: ಕಲ್ಪ ತರು, ಕಲ್ಪ ಮಿತ್ರ ಮತ್ತು ಕೇರ ಕೇರಳಂ</p> <p>Varieties tolerant to Root (wilt): Kalpasree, Kalparaksha and Kalpa Sankara.</p> <p>ಬೇರು ಸೋರಗುವ ರೋಗವನ್ನು ಸಹಿಸಿಕೊಳ್ಳುವ ತಳಿಗಳು: ಕಲ್ಪಶ್ರೀ, ಕಲ್ಪ ರಕ್ಷಾ ಮತ್ತು ಕಲ್ಪ ಸಂಕರ</p>

Variety tolerant to eriophyid mite: Kalpa Haritha.

ವರಿಯೋಫಿಡ್ ನುಸಿ ಬಾಧೆಯನ್ನು ಸಹಿಸಿಕೊಳ್ಳುವ ತಳಿ: ಕಲ್ಪ ಹರಿತಾ

Dual purpose varieties for copra and tender nuts: Kalpa Pratibha, Kalpa Haritha, Kalpa Samrudhi, Chandra Sankara, Kalparaksha, Kera Chandra, Chandra Laksha, Kalpasree, Kalpa Shatabdi, Kalpa Sankara and Kalpa Sreshta.

ಕೊಬ್ಬರಿ ಮತ್ತು ಎಳನೀರಿನ ಉತ್ಪಾದನಗೆ ಬಳಕೆಯಾಗುವ ದ್ವಿ ಉದ್ದೇಶದ ತಳಿಗಳು: ಕಲ್ಪ ಪ್ರತಿಭಾ, ಕಲ್ಪ ಹರಿತಾ, ಕಲ್ಪ ಸಮೃದ್ಧಿ, ಜಂಡ್ರ ಸಂಕರ, ಕಲ್ಪ ರಕ್ಷಾ, ಕೇರ ಜಂಡ್ರ, ಜಂಡ್ರ ಲಕ್ಷ, ಕಲ್ಪಶ್ರೀ, ಕಲ್ಪ ಶತಾಬ್ದಿ, ಕಲ್ಪ ಸಂಕರ ಮತ್ತು ಕಲ್ಪ ಶೈಷ್ಟ

Varieties tolerant to drought: Chandra Kalpa, Kera Chandra, Kalpa Mitra, Kalpa Dhenu, Kalpa Pratibha, Kalpatharu, Kalpa Haritha, Kalpa Shatabdi, Chandra Laksha, Kera Sankara and Kalpa Samrudhi .

ಬರವನ್ನು ಸಹಿಸಿಕೊಳ್ಳುವ ತೆಂಗಿನ ತಳಿಗಳು: ಜಂಡ್ರ ಕಲ್ಪ, ಕೇರ ಜಂಡ್ರ, ಕಲ್ಪ ಮಿತ್ರ, ಕಲ್ಪ ಧೇನು, ಕಲ್ಪ ಪ್ರತಿಭಾ, ಕಲ್ಪತರು, ಕಲ್ಪ ಹರಿತಾ, ಕಲ್ಪ ಶತಾಬ್ದಿ, ಜಂಡ್ರ ಲಕ್ಷ, ಕೇರ ಸಂಕರ ಮತ್ತು ಕಲ್ಪ ಸಮೃದ್ಧಿ

43	Coconut varieties of Kerala Agricultural University (KAU)	: Lakshaganga, Keraganga, Anandaganga, Kerasree, Kerashowbhagya, Kerasagara and Keramadhura
	ಕೇರಳ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡೆಸಿರುವ ತಳಿಗಳು	: ಲಕ್ಷಗಂಗಾ, ಕೇರಗಂಗಾ, ಆನಂದಗಂಗಾ, ಕೇರಶ್ರೀ , ಕೇರಸೌಭಾಗ್ಯ, ಕೇರಸಾಗರ ಮತ್ತು ಕೇರಮಧುರ
44	Coconut varieties of Tamil Nadu Agricultural University (TNAU)	: ALR (CN) 1, ALR (CN) 2, ALR (CN) 3, VHC1, VHC2, VHC3 and VHC4
	ತಮಿಳುನಾಡು ವಿಶ್ವವಿದ್ಯಾಲಯ ಅಭಿವೃದ್ಧಿಪಡೆಸಿರುವ ತಳಿಗಳು	: ಎ.ಎಲ್.ಆರ್. (ಸಿ.ಎನ್.) 1, ಎ.ಎಲ್.ಆರ್. (ಸಿ.ಎನ್.) 2, ಎ.ಎಲ್.ಆರ್. (ಸಿ.ಎನ್.) 3, ವಿ.ಹೆಚ್.ಸಿ.1, ವಿ.ಹೆಚ್.ಸಿ.2, ವಿ.ಹೆಚ್.ಸಿ.3 ಮತ್ತು ವಿ.ಹೆಚ್.ಸಿ.4
45	Coconut varieties of Andhra Pradesh and Telengana	: Gauthami Ganga from ANGRAU, AP Vasista Ganga and Abhaya Ganga from Dr. YSRHU, Telengana
	ಆಂಧ್ರಪ್ರದೇಶ ಮತ್ತು	: ಎ.ಎನ್.ಜಿ.ಆರ್.ಎ.ಯು., ಆಂಧ್ರ ಅಭಿವೃದ್ಧಿಪಡೆಸಿರುವ

	ತೆಲಾಂಗಣದ ತೆಂಗಿನ ತಳಗಳು	ಗೌತಮಿ ಗಂಗಾ ತಳ ವ್ಯ.ಎಸ್.ಆರ್.ಹೆಚ್.ಎಂ. ಅಭಿವೃದ್ಧಿಪಡಿಸಿರುವ ವಸಿಷ್ಟೆ ಗಂಗಾ ಮತ್ತು ಅಭಯ ಗಂಗಾ
46	Coconut varieties : Kamrupa from Assam	ಅಸ್ಸಾಂನ ತೆಂಗಿನ ತಳ : ಕಾಮರೂಪ
47	Coconut varieties : Pratap, Konkan Bhatye, Coconut Hybird -1 from Maharashtra	ಮಹಾರಾಷ್ಟ್ರದ ತೆಂಗಿನ : ಪ್ರತಾಪ್, ಕೊಂಕಣ ಬಾಟಿಯಾ, ಕೊಕನ್‌ ಹೈಬ್ರಿಡ್-1
48	AICRPP : All India Co-ordinated Research Project on Palms	ಎ.ಎ.ಸಿ.ಆರ್.ಪಿ.ಪಿ. : ಅಲ್ಲಾ ಇಂಡಿಯಾ ಕೋಆರ್ಡಿನೇಟೆಡ್ ರಿಸರ್ಚ್ ಪ್ರಾಜೆಕ್ಟ್
49	Breeding methods followed in coconut	ತೆಂಗಿನಲ್ಲಿ ಅನುಸರಿಸುವ ಸಂತಾನೋತ್ಪತ್ತಿಯ ವಿಧಗಳು : ಪರಿಚಯಿಸುವಿಕೆ, ಆಯ್ದು ಮತ್ತು ಸಂಕರಣ ಪದ್ಧತಿ (ಹೈಬ್ರಿಡ್‌ಸೇಶನ್)
50	Fruit type of the coconut	ತೆಂಗಿನ ಕಾಯಿಯ ವಿಧ : ಡ್ರೂಪ್
51	Commercial propagation method	ತೆಂಗಿನಲ್ಲಿ ವಾಣಿಜ್ಯ ಪ್ರಸರಣ : ಬೀಜಗಳು
52	Isolation distance for coconut seed gardens	ತೆಂಗಿನಲ್ಲಿ ಬೀಜದ ತೋಟಗಳನ್ನು : 500 m ಪ್ರತ್ಯೇಕಿಸಲು ಅನುಸರಿಸುವ ಅಂತರ

53	Coconut garden	<p>seed : Planting Talls and Dwarfs in alternate rows and by simple emasculation of female parent both D x T and T x D hybrids could be produced.</p> <p>: Seed gardens in Konark (Orissa)& Navalok (Tamil Nadu).</p> <p>ತೆಂಗಿನಲ್ಲಿ ಬೀಜದ ತೋಟಗಳು : ಪಯಾರ್ಕ್ ಯ ಸಾಲುಗಳಲ್ಲಿ ಎತ್ತರದ ಮತ್ತು ಕುಬ್ಜ ತಳಿಗಳನ್ನು ನಡುವುದು ಮತ್ತು ತಾಯಿ ಮರದಿಂದ ಸರಳವಾದ ಪದತಿಯಿಂದ ಗಂಡು ಹೊಗಳನ್ನು ಬೇರೆಡಿಸಿ, ಗಿಡ x ಎತ್ತರ ಮತ್ತು ಎತ್ತರxಗಿಡ್ ಎರಡೂ ಬಗೆಯ ಸಂಕರಣಗಳನ್ನು ಉತ್ಪಾದಿಸುವುದು.</p> <p>: ಕೊನಾಕ್ರ್ (ಒಡಿಸ್‌) ಮತ್ತು ನವಲಾಕ್ (ತಮಿಳುನಾಡು) ನಲ್ಲಿ ಈ ರೀತಿಯ ಬೀಜದ ತೋಟಗಳನ್ನು ಕಾಣಬಹುದು.</p>
54	Varieties/cultivars identified for hybrid seed production	<p>: <i>Tall cultivars:</i> WCT, LCT, ADOT, SSAT and ECT</p> <p>:Dwarf parental lines:COD, MYD, MOD, MGD and GBD</p> <p>ಸಂಕರಣ ಬೀಜಗಳ ಉತ್ಪಾದನೆಗೆ : ಎತ್ತರ ತಳಿಗಳು: ಡೆಬ್ಲೂ.ಸಿ.ಟಿ., ಎಲ್.ಸಿ.ಟಿ., ಎ.ಡಿ.ಬಿ.ಟಿ., ಎಸ್.ಎಸ್.ಎ.ಟಿ. ಮತ್ತು ಇ.ಸಿ.ಟಿ.</p> <p>ಅಂಥಿ ಮಾಡಿರುವ ತೆಂಗಿನ ತಳಿಗಳು : ಗಿಡ್ ಮೋಷಕ ತಳಿಗಳು: ಸಿ.ಬ.ಡಿ., ಎಂ.ಪ್ರೆ.ಡಿ., ಎಂ.ಬ.ಡಿ., ಎಂ.ಜ.ಡಿ. ಮತ್ತು ಜಿ.ಬಿ.ಜಿ.ಡಿ.</p>
55	For artificial pollination the percentage of pollen germination should be	<p>: More than 50%.</p> <p>ಕೃತಕ ಪರಾಗಸ್ವರ್ಶಕ್ ಬಳಕಲು : >ಶೇ. 50</p> <p>ಇರಬೇಕಾದ ಪರಾಗ ಮೊಳಕೆಯೊಡೆಯುವಿಕೆಯ ಶೈಲಿದಾಖಾರು ಮೊತ್ತ</p>
56	The ideal time for assisted pollination	<p>: 8-11 am</p>

	ಕೃತಕ ಪರಾಗಸ್ವರ್ಥ ಮಾಡಲು : ಬೆಳಗ್ಗೆ 8-11 ಗಂಟೆಗೆ ಸೂಕ್ತವಾದ ಸಮಯ
57	Duration of first appearance of inflorescence tip in the leaf axil and completion of opening ಎಲೆಯ ಅಕ್ಷಾಕಂಕುಲಿನಲ್ಲಿ : 75 ರಿಂದ 90 ದಿನಗಳು ಹೊಗೊಂಡಲ ತುದಿ ಮೊದಲು ಹೊರ ಬರಲು ತೆಗೆದುಕೊಳ್ಳುವ ಅವಧಿ ಮತ್ತು ಹೊಗೊಂಡಲು ಸಂಪೂರ್ಣವಾಗಿ ಅರಳಲು ತೆಗೆದುಕೊಳ್ಳುವ ಸಮಯ
58	Coconut ovary : Tricarpellate ತೆಂಗಿನ ಅಂಡಾಶಯ : ಟ್ರೈಕಾರ್ಪಲೇಟ್
59	International Coconut Gene Bank for South Asia & Middle East (ICG - SAME) : ICAR- CPCRI, Research Centre, Kidu, Nettana (near Subramanya), Karnataka ಇಂಡಿಯನ್ ನ್ಯಾಷನಲ್ ಕೋಕನೆಟ್ : ಐ.ಸಿ.ಎ.ಆರ್.-ಸಿ.ಪಿ.ಸಿ.ಆರ್.ಎ., ಸಂಶೋಧನಾ ಕೇಂದ್ರ, ಕಿಡು, ನೆಟ್ಟಾ (ಮುಖ್ಯಮಣ್ಣದ ಹತ್ತಿರ). ಕನಾಟಕ ಎಷ್ಟು ಮತ್ತು ಏಡಲ್ ಶಾಸ್ತ್ರ (ಐ.ಸಿ.ಎ.- ಎಎೱ.ಎಎಂ.ಇ.)
60	World's largest repository of coconut germplasm maintained at : ICAR- CPCRI ವಿಶ್ವದ ಅತೀ ದೊಡ್ಡ ತೆಂಗಿನ ತಳಿಗಳ/ ತೆಂಗಿನ ವಂಶವಾಹಿನಿಗಳ ಭಂಡಾರನ್ನು ಇಲ್ಲಿ ನಿರ್ವಹಿಸಲಾಗಿದೆ.
61	Ideal mean : $27 \pm 5^{\circ}\text{C}$

temperature for coconut

ತೆಂಗಿಗೆ ಸೂಕ್ತವಾದ ಸರಾಸರಿ : $27\pm5^{\circ}\text{C}$
ತಾಪಮಾನ

62 The coconut palm : 600 m above mean sea level grows well up to an elevation of

ತೆಂಗು ಚೆನ್ನಾಗಿ ಬೆಳೆಯುವ : ಸಮುದ್ರ ಮಟ್ಟಕ್ಕಿಂತ 600 ಮೀ. ಎತ್ತರ ಗರಿಷ್ಟ ಉನ್ನತ ಸ್ಥಿತಿ

63 Soil type suitable for coconut : All types of soils viz., sandy, laterite, swampy, alluvial, black and saline soils, with proper drainage, absence of rock or a hard substratum within 2 m of the surface. It tolerates salinity.

ತೆಂಗು ಕೃಷಿಗೆ ಸೂಕ್ತವಾದ ಮಣ್ಣ : ಎಲ್ಲಾ ವಿಧಾದ ಮಣ್ಣಗಳು ಅಂದರೆ ಮರಳು, ಲ್ಯಾಟರೈಟ್, ಜೋಗು, ಮೆಕ್ಕಲು, ಕಪ್ಪೆ ಮತ್ತು ಲವಣಯುಕ್ತ ಮಣ್ಣ ಮತ್ತು ಸರಿಯಾದ ಬಸಿಯುವಿಕೆಯಿರುವ ಕಲ್ಲು ಮತ್ತೆ 2 ಮೀಟರ್ ಆಳದವರೆಗೆ ಗಟ್ಟಿ ತಳಹದಿ ಇರದ ಭೂಪ್ರದೇಶಗಳು ಇದಕ್ಕೆ ಸೂಕ್ತ.
ಇದನ್ನು ಹೆಚ್ಚು ಲವಣಾಂಶಂಯ್ದು ವಾಣಿನಲ್ಲಾ ಬೆಳೆಯಬಹುದಾಗಿದೆ.

64 Selection criteria : Middle aged palms, upto 20 years, for mother palms

ತೆಂಗಿನಲ್ಲಿ ತಾಯಿ ಮರ ಆಯ್ದು ಮಾಡಲು ಬಳಸುವ ಮಾನದಂಡಗಳು : ಇವ್ವತ್ತು ವರ್ಷದ, ಮಧ್ಯವಂತಹ ಮರಗಳಾಗಿರಬೇಕು.

Talls:

- *Straight stout trunk, closely spaced leaf scars,*
- *Spherical or semi-spherical crown with short fronds,*
- *Short and stout bunch stalks without tendency of drooping,*
- *>30 leaves and 12 inflorescences, Inflorescence with 25 or more female flowers, consistent yield of about 80 nuts under rainfed conditions and 125 nuts under irrigated conditions, 150 g per palm copra per nut,*

• Free of pests and diseases.

ಎತ್ತರ ತಳಿಗಳು:

- ನೇರವಾದ ಗಟ್ಟಿಯಾದ ಕಾಂಡ, ಒತ್ತೊತ್ತಾದ ಎಲೆಗಳ ಗುರುತುಗಳು,
- ಗೋಳಾಕಾರದ ಅಥವಾ ಅರೆ ಗೋಳಾಕಾರದ ಚಂಡೆ /ಸೆಂಡೆ ಮತ್ತು ಜಿಕ್ಕಾದಾದ ಎಲೆಯ ಪೊಟ್ಟಿ,
- ಇಲಿಬೀಜುವ ಪ್ರಪೃತ್ತಿ ಇಲ್ಲದ ಜಿಕ್ಕ ಮತ್ತು ದೃಢವಾದ ಗೊಂಚಲ ಹಿಡಿಕೆ
- >30 ಎಲೆಗಳು ಮತ್ತು 12 ಹೊಗೊಂಚಲುಗಳು, 25 ಅಥವಾ ಹೆಚ್ಚಿನ ಹೆಚ್ಚಿನ ಹೊಗೆಗಳಿರುವ ಹೊಗೊಂಚಲು, ಮಳೆಯಾತ್ಮಿತ ಪರಿಷ್ಠಿತಿಯಲ್ಲಿ ಸುಮಾರು 80 ಕಾಯಿಗಳ ಸ್ಥಿರ ಇಳುವರಿ ಮತ್ತು ನೀರಾವರಿ ಪರಿಷ್ಠಿತಿಯಲ್ಲಿ 125 ಕಾಯಿಗಳು, ಪ್ರತೀ ಕಾಯಿಯಿಂದ ಸುಮಾರು 150 ಗ್ರಾಂ ಕೊಬ್ಬರಿ ಇಳುವರಿ
- ಕೇಟ ಹಾಗೂ ರೋಗ ಬಾಧೆಯಿಂದಮುಕ್ತವಾಗಿರಬೇಕು.

Dwarfs:

- *Palms of 12 years old or more,*
- *Yielding >60 and 100 nuts per year under rainfed and irrigated conditions respectively,*
- *Minimum of 30 leaves, nut weight >400 g.*

ಗಡ್ಡ ತಳಿಗಳು

- ಮರಕ್ಕೆ 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು,
- ಮಳೆಯಾತ್ಮಿತ ಪ್ರದೇಶಗಳಲ್ಲಿ ಮತ್ತು ನೀರಾವರಿ ಪ್ರದೇಶದಲ್ಲಿ ಕ್ರಮವಾಗಿ >60 ಕಾಯಿಗಳ ಇಳುವರಿ ಮತ್ತು 100 ಕಾಯಿಗಳನ್ನು ಪ್ರತೀ ವರ್ಷ ಕೊಡಬೇಕು,
- ಕನಿಷ್ಠ 30 ಎಲೆಗಳು ಮತ್ತು ಕಾಯಿಯ ಶೋಕ >400 ಗ್ರಾಂನಷ್ಟಿರಬೇಕು.

65	<p>Collection and selection of seed nuts : Seed nuts can be collected throughout the year.</p> <p>: West Coast Region- January to May – sowing with onset of south-west monsoon.</p> <p>East Coast Region- May to September – sowing with onset of north-east monsoon.</p> <p>Fully matured nuts i.e. about 12 months old should be harvested.</p> <p>ತಂಗಿನಲ್ಲಿ ಬೀಜದ ಕಾಯಿಗಳ : ಬೀಜದ ಕಾಯಿಗಳನ್ನು ವರ್ಷ ಪೂರ್ತಿ ಸಂಗ್ರಹಿಸಬಹುದು. ಪೆಚ್ಚಿಮ ಸಮುದ್ರ ತೀರದಲ್ಲಿ: ಜನವರಿ–ಮೇ ತಿಂಗಳನಲ್ಲಿ ಸ್ವೇರುತ್ತೆ ಮಳೆಗಾಲದ ಆರಂಭದಲ್ಲಿ ನಾಟಿ ಮಾಡಲಾಗುತ್ತದೆ.</p>
----	--

		<p>ಮೊವೆ ಸಮುದ್ರ ತೀರಗಳಲ್ಲಿ ಮೇ- ಸೆಪ್ಟೆಂಬರ್ ತಿಂಗಳನಲ್ಲಿ ಈಶಾನ್ಯ ಮಳೆಗಳಾಲದಲ್ಲಿ ನಾಟಿ ಮಾಡಲಾಗುತ್ತದೆ.</p> <p>ಸಂಪೂರ್ಣವಾಗಿ ಬಲಿತ 12 ತಿಂಗಳ ಕಾಯಿಯನ್ನು ಬೀಜದ ಕಾಯಿಗಾಗಿ ಕೊಯ್ಲು ಮಾಡಬೇಕು.</p>
		<ul style="list-style-type: none"> • <i>Nuts which are too big or too small in a bunch, nuts of irregular shape and size should be discarded.</i> • <i>Seed nuts of tall varieties to be sown 2-3 months after collection.</i> • <i>Seed nuts of dwarfs to be sown within 15-30 days after harvest.</i> <ul style="list-style-type: none"> • ಅತೀ ದೊಡ್ಡ ಕಾಯಿ ಅಥವಾ ಅತೀ ಶಾಖೆ ಕಾಯಿ, ಅನಿಯಮಿತ ಆಕಾರ ಮತ್ತು ಗಾತ್ರದಲ್ಲಿರುವ ಕಾಯಿಗಳನ್ನು ಆಯ್ದು ಮಾಡಬಾರದು. • ಎತ್ತರದ ತಳಿಗಳಿಂದ ಸಂಗೃಹಿಸಿದ ಬೀಜದ ಕಾಯಿಗಳನ್ನು 2 ರಿಂದ 3 ತಿಂಗಳ ಒಳಗಾಗಿ ನೆಡಬೇಕು. • ಗಿಡ್ಡ ತಳಿಗಳಿಂದ ಸಂಗೃಹಿಸಿದ ಕಾಯಿಗಳನ್ನು ಸಂಗೃಹಿಸಿದ 15 ರಿಂದ 30 ದಿನಗಳೊಳಗಾಗಿ ಕಾಯಿಗಳನ್ನು ನೆಡಬೇಕು.
66	Nursery	<p>: Flat bed- normal areas Raised bed- stagnated areas In palm groves or under shade net in open condition. Sowing nuts at 40 cm x 30 cm spacing in 20-25 cm deep trenches. Vertical or Horizontal sowing.</p> <p>ನಸರಿ :</p> <p>: ಸಮತಲ ಮಡಿ- ಸಾಮಾನ್ಯ ಪ್ರದೇಶಗಳು ಎತ್ತರಿಸಿದ ಮಡಿ- ನಿಷ್ಟಲ ಪ್ರದೇಶಗಳು ತೆಂಗಿನ ತೋಟಗಳ ನಡುವೆ ಅಥವಾ ತರೆದ ಪ್ರದೇಶದಲ್ಲಾದರೆ ನೆರಳು ಬಲೆಗಳ ಅಡಿಯಲ್ಲಿ ನಾಟಿಮಾಡಬೇಕು. 20-25 ಸೆ.ಮೀ. ಅಳದ ಮಡಿಗಳಲ್ಲಿ 40 ಸೆ.ಮೀ. x30 ಸೆ.ಮೀ. ಅಂತರದಲ್ಲಿ ಬೀಜಗಳನ್ನು ನೆಡಬೇಕು. ಲಂಬವಾಗಿ ಅಥವಾ ಅಡ್ಡವಾಗಿ ಕಾಯಿಗಳನ್ನು ಬಿತ್ತಬಹುದು.</p>
67	Polybag nursery	<p>: Transplanting in 45 cm x 60 cm polybag, 500 gauge thickness, with 8-10 drain holes. Potting mixture: Top soil: Sand 3: 1</p>

ಪಾಲಿ ಬ್ಯಾಗ್‌ಗಳಲ್ಲಿ ನರಸರಿ : ಮೊಳೆತ ಬೀಜದ ಕಾಯಿಗಳನ್ನು 45×60 ಸೆ.ಮೀ. ಅಳತೆಯ, 500 ಗೇಜ್‌ನಷ್ಟು ದಪ್ಪದಾಗಿರುವ ಹಾಗೂ 8 ರಿಂದ 10 ರಂಧ್ರಗಳಿರುವ ಪಾಲಿ ಬ್ಯಾಗ್‌ಗಳಲ್ಲಿ ನೆಡಬೇಕು. ಪಾಟಿಂಗ್ ಮಿಶ್ರಣ- ಮೇಲ್ತುಣಿ: ಮರಳು 3:1

Soil: Sand: FYM 3: 1: 1, Sand: Vermicompost 3:1 can also be used.
25 g biofertilisers- Azospirillum spp. and Phosphobacterium Bacillus sp.
PGPR based bioinoculants- 'Kera Probio' (talc formulation of Bacillus megaterium) @ 25 g/seedling and 'KerAM' (Arbuscular Mycorrhizal bioinoculant) @ 50 g/seedling for vigour and health of seedlings.

ಮಣಿ: ಮರಳು: ಸಾವಯವ ಗೊಬ್ಬರ 3:1:1, ಮರಳು: ಎರೆಹುಳು ಗೊಬ್ಬರ 3:1 ನ್ನು ಸಹ ಬಳಸಬಹುದು.

25 ಗ್ರಾಂ ಜೈವಿಕ ಗೊಬ್ಬರ- ಅಜೋಸ್ಪ್ರೇರಲಂ ಮತ್ತು ಪ್ರೋಸ್ಪ್ಲೋಬ್ಯಾಕ್ಟೀರಿಯಂ ಬಾಸಿಲಸ್ ಸಿ.ಜಿ.ಪಿ.ಆರ್. ಆಧಾರಿತ ಜೈವಿಕ ಇನಾಕ್ಸ್‌ಲೆಂಟ್‌ಗಳು- 'ಕೇರ ಪ್ಲೋಬಯೋ' (ಬ್ಯಾಸಿಲಸ್ ಮೆಗಟೀರಿಯಂನ ಟಾಲ್‌ ಮಿಶ್ರಣ) 25 ಗ್ರಾಂ ಪ್ರತೀ ಸಹಿಗಳಿಗೆ ಮತ್ತು 'ಕೇರ್ ಎ.ಎಂ.' (ಅರ್ಬಸ್‌ಮಿಕ್ರಾರ್‌ ಮ್ಯಾಚೋರ್‌ಸಲ್ ಜೈವಿಕ ಇನಾಕ್ಸ್‌ಲೆಂಟ್) 50 ಗ್ರಾಂ ಪ್ರತೀ ಸಹಿಗಳಿಗೆ ಅವುಗಳ ಬೆಳವಣಿಗೆಯ ವೇಗ ಹೆಚ್ಚಿಸಲು ಹಾಗೂ ಆರೋಗ್ಯವನ್ನು ಕಾಪಾಡಲು ಬಳಸಲಾಗುತ್ತದೆ.

<p>68 Selection indices for quality seedlings : 1 year old, vigorous, collar girth of 10 cm and above, 100 cm height, 5- 6 leaves and early splitting of leaves, >1 year old in water logged areas.</p> <p>ಗುಣಮಟ್ಟದ ತೆಂಗಿನ ಸಹಿಗಳ ಆಯ್ದು ಮಾಡುವ ಮೌಖಿಕಗಳು : ಒಂದು ವರ್ಷದ ಹಾಗೂ ವೇಗವಾಗಿ ಬೆಳಿದ, ಸಸಿಯ ಬುಡದ ಸುತ್ತಲೆ ತೆಂಗಿನ ಗ್ರಾಂ ಮಾಡುವ ಮೌಖಿಕಗಳು ಹಿಡಿತ ಮತ್ತು ಉದ್ದೇಶದ ಸಹಿಗಳನ್ನು ಆಯ್ದು ಮಾಡಬೇಕು.</p>	<p>69 Recommended spacing for coconut : 7.5 m x 7.5 m to 8.0 m x 8.0 m in square system, 177 or 156 palms/ ha</p> <p>ತೆಂಗಿನಲ್ಲಿ ಶಿಥಾರಸ್ವ ಮಾಡಿರುವ ಅಂತರ : ಚೌಕಾಕಾರ ಪದ್ಧತಿಯಲ್ಲಿ 7.5 ಮೀ. X 7.5 ಮೀ. ನಿಂದ 8.0 ಮೀ. X 8.0 ಮೀ. ಅಂತರ ಒಟ್ಟು 177 ಅಥವಾ 156 ಮರಗಳು ಪ್ರತೀ ಹೆಚ್ಚೇರ್</p>	<p>70 Other recommended : Triangular system - can accommodate additional 25 palms.</p>
--	---	---

	<p>system of planting : Hedge system – 6.5 m along the rows and 9.5 m between rows.</p> <p>: For multiple cropping- wider spacing of 10 m x 10 m</p> <p>ತೆಂಗಿನಲ್ಲಿ ಸಸಿ ನಾಟಿ ಮಾಡಲು : ತ್ರೀಕೋನ ಪದ್ಧತಿ: ಹೆಚ್ಚುವರಿ 25 ಸಸಿಗಳನ್ನು ನೆಡಬಹುದು ಬೇಲಿ ಪದ್ಧತಿ / ಹೆಡ್‌ ಪದ್ಧತಿ: ಗಿಡದಿಂದ ಗಿಡಕ್ಕೆ 6.5 ಮೀ. ಮತ್ತು 9.5 ಮೀ. ಸಾಲುಗಳ ನಡುವೆ ಅಂತರ ಮಿಶ್ರ ಬೆಳೆ ಪದ್ಧತಿ: 10 ಮೀ. X 10 ಮೀ. ನಷ್ಟು ಹೆಚ್ಚಿನ ಅಂತರವನ್ನು ಕೊಡಬಹುದು.</p>
71	<p>Pit size : Laterite soil with rocky substratum- 1.5 m length x 1.5 m breadth x 1.2 m depth, filled with loose soil, cow dung and ash upto 60 cm.</p> <p>ಸಸಿ ನೆಡಲುಇರಬೇಕಾದ ಗುಂಡಿಯ ಅಳತೆ : ಜಂಬಿಟ್ಟಿಗೆಯ ಮಣಿನ ಪ್ರದೇಶಗಳಲ್ಲಿ- 1.5 ಮೀ. ಉದ್ದ X 1.5 ಮೀ. ಅಗಲ X 1.2 ಮೀ. ಅಳದ ಗುಂಡಿ ಮಾಡಿ ಅದರಲ್ಲಿ ಸಡಿಲವಾದ ಮಣಿ, ಹಸುವಿನ ಸಗಣೆ ಮತ್ತು ಬೂದಿಯನ್ನು 60 ಸೆ.ಮೀ. ನಷ್ಟು ತುಂಬಿಸಿ ಸಸಿ ನೆಡಬೇಕು.</p>
	<p>Laterite soil: Application of 2 kg of common salt to loosen the soil.</p> <p>Loamy soil with low water table: 1 m x 1 m x 1 m filled with top soil upto 50 cm.</p> <p>High water table: Planting at the surface or on mounds.</p> <p>ಜಂಬಿ ಮಣಿ: 2 ಕೆ.ಜಿ. ಯಷ್ಟು ಉಪನ್ಯಾಸ ಸಸಿ ನೆಡುವ ಗುಂಡಿಗೆ ಸೇರಿಸುವುದರಿಂದ ಮಣಿ ಸಡಿಲವಾಗುತ್ತದೆ.</p> <p>ಕಡಿಮೆ ನೀರಿನ ಪ್ರಮಾಣವಿರುವ ಕಡುಮಣಿನ ಪ್ರದೇಶ: 1 ಮೀ. X 1 ಮೀ. X 1 ಮೀ. ಅಳತೆಯ ಗುಂಡಿಯಲ್ಲಿ 50 ಸೆ.ಮೀ. ನಷ್ಟು ಮೇಲ್ಮೈನ್ನು ತುಂಬಬೇಕು.</p> <p>ಅತಿ ಹೆಚ್ಚಿನ ನೀರಿನ ಪ್ರಮಾಣವಿರುವ ಭೂ ಪ್ರದೇಶಗಳಲ್ಲಿ: ನೆಲದ ಮೇಲ್ಮೈ ಅಥವಾ ದಿಬ್ಬಗಳ ಮೇಲೆ ನೆಡಬೇಕು.</p>
72	<p>Irrigation Requirement : Irrigation with 45 litres of water once in 4 days.</p> <p>Drip irrigation: 32 liters/palm/day when the evaporation rate is 4 mm day.</p> <p>ತೆಂಗಿನಲ್ಲಿ ನೀರಿನ ನಿರ್ವಹಣೆ : 45 ಲೀಟರ್‌ನಷ್ಟು ನೀರನ್ನು 4 ದಿನಗಳಿಗೊಮ್ಮೆ ನೀಡಬೇಕು. ಹನಿ ನೀರಾವರಿ ಪದ್ಧತಿ: ಪ್ರತೀ ದಿನದಲ್ಲಿ ಭೂಮಿಯಿಂದ</p>

		<p>ನೀರು ಆವಿಯಾಗುವಿಕೆಯ ಪ್ರಮಾಣವು 4 ಮಿ.ಮೀ. ನಷ್ಟಿದ್ದರೆ, 32 ಲೀಟರ್ ನೀರನ್ನು ಪ್ರತೀ ಮರಕ್ಕೆ ಪ್ರತೀ ದಿನ ಒದಗಿಸಬೇಕು.</p>
73	Recommended dose : 500 g N, 320 g P₂O₅ and 1200 g K₂O per palm per year	<p>ಶಿಫಾರಸ್ನು ಮಾಡಿರುವ ರಸಗೊಬ್ಬರದ ಪ್ರಮಾಣ : 500 ಗ್ರಾಂ ಸಾರಜನಕ, 320 ಗ್ರಾಂ ರಂಜಕ (P₂O₅) ಮತ್ತು 1200 ಗ್ರಾಂ ಮೊಟ್ಟಾಶ್ (K₂O) ಪ್ರತೀ ವರ್ಷ ಪ್ರತೀ ಮರಕ್ಕೆ ಒದಗಿಸಬೇಕು.</p> <p><i>First application: 3 months after planting, 1/10th dose. Second year: 1/3rd in two splits in May- June and September- October, to be doubled in third year. Fourth year onwards: Full dose.</i></p>
		<p>ಮೌದಲ ವರ್ಷ: ಸಸಿ ನೆಟ್ಟು 3 ತಿಂಗಳ ನಂತರ, ಶಿಫಾರಸ್ನು ಮಾಡಿರುವ ಹತ್ತನೇ ಒಂದು ಭಾಗ ಎರಡನೇ ವರ್ಷ: 1/3 ನೇ ಭಾಗದಪ್ಪು ರಸಗೊಬ್ಬರವನ್ನು, ಎರಡು ಭಾಗಗಳಾಗಿ ಮಾಡಿ ಮೇ-ಜೂನ್ ಮತ್ತು ಸೆಪ್ಟೆಂಬರ್ ತಿಂಗಳನಲ್ಲಿ ನೀಡಬೇಕು ಮತ್ತು ಮೂರನೇ ವರ್ಷದಲ್ಲಿ ರಸಗೊಬ್ಬರದ ಪ್ರಮಾಣ 2/3 ಭಾಗದಪ್ಪು ನೀಡಬೇಕು.</p> <p>ನಾಲ್ಕನೇ ವರ್ಷದಿಂದ ಶಿಫಾರಸ್ನು ಮಾಡಿರುವ ಸಂಪೂರ್ಣ ಪ್ರಮಾಣದ ರಸಗೊಬ್ಬರವನ್ನು ನೀಡಬೇಕು.</p>
74	Fertigation	<p>: 91 g Urea, 33 ml Phosphoric Acid and 170 g Muriate of Potash (MOP) per palm per application. Or 70 g Urea, 60 g DAP and 170 g Muriate of Potash for a single dose per palm and a total of 6 such applications.</p> <p>ರಸ ನೀರಾವರಿ ಪದ್ಧತಿ : 91 ಗ್ರಾಂ ಯೂರಿಯಾ, 33 ಮಿ.ಲೀ. ಫ್ರೋಸ್‌ಫ್ರೋರಿಕ್ ಆಷ್ಡ್ ಮತ್ತು 170 ಗ್ರಾಂ ಮೂರ್ಯರೇಚ್ ಆಷ್ ಮೊಟ್ಟಾಶ್ ಪ್ರತೀ ಮರಕ್ಕೆ ಪ್ರತೀ ಬಾರಿ ಕೊಡಬೇಕು. ಅಥವಾ 70 ಗ್ರಾಂ ಯೂರಿಯಾ, 60 ಗ್ರಾಂ ಡಿ.ಎ.ಪಿ. ಮತ್ತು 170 ಗ್ರಾಂ ಮೂರ್ಯರೇಚ್ ಆಷ್ ಮೊಟ್ಟಾಶ್ ಒಂದು ಕಳದಂತೆ ಪ್ರತೀ ಮರಕ್ಕೆ ಒಟ್ಟು 6 ಬಾರಿ ಒದಗಿಸಬೇಕು.</p>
75	Symptoms of Boron deficiency	<p>: Wrinkled leaves, bent leaflet tips, failure of leaves to split, leaves have a serrated zigzag appearance, crown choke disorder.</p>

		<p>Chronic stage- multiple unopened spear leaves, poor nut setting, button shedding, immature nut fall and barren nuts.</p>
	<p>ತೆಗಿನಲ್ಲಿ ಬೋರಾನ್ ಪೋಕಾಂಶ ಕೊರತೆಯ ಲಕ್ಷಣಗಳು</p>	<p>: ಸುಕ್ಕಿಗಟ್ಟಿದ ಎಲೆಗಳು, ಬಾಗಿದ ಎಲೆಗಳ ಪುದಿಗಳು, ಎಲೆಗಳಲ್ಲಿ ವಿಭಜನೆಯಾಗುವುದಿಲ್ಲ, ಎಲೆಗಳು ಅಂಪಡೊಂಕಾಗುತ್ತವೆ, ಕ್ರೊನ್ ಚೋಕ್ ದೀಘ್-ಕಾಲದವರೆಗೆ ಕೊರತೆ ಇದ್ದಾಗ ಮರದಲ್ಲಿ ಹಲವಾರು ಸಂಮಾರ್ಗವಾಗಿ ತೆರೆಯದೇ ಇರುವ ಎಲೆಗಳು, ಕಡಿಮೆ ಸಂಖ್ಯೆಯಲ್ಲಿ ಕಾಯಿಗಳು, ಹಣ್ಣು ಹೊಗಳ ಉದುರುವಿಕೆ, ಎಳೆಯ ಕಾಯಿ ಉದುರುವಿಕೆ ಮತ್ತು ಬಂಜರು ಕಾಯಿಗಳನ್ನು ಕಾಣಬಹುದು.</p>
76	<p>Soil amendments</p>	<p>: Acidic soil- 1 kg dolomite or lime/palm/ year Mg deficiency- 0.5 kg MgSO4 B deficiency- 75 g Borax at bi monthly interval Organic manures- Farm yard manure, compost, green leaf manure or vermicompost @ 50 kg per palm can be applied and spread in circular basins of 1.8 m radius and 20 cm depth during August-September</p>
	<p>ಮಣ್ಣನ ತಿದ್ದುವಡಿಗಳು</p>	<p>: ಅನ್ನೀಯ ಮಣ್ಣ- 1 ಕೆ.ಜಿ. ಡೊಲೊಮೈಟ್ ಅಥವಾ ಸ್ಟಾಪ್ತ್ರೀ ಮರಕ್ಕೆ ಪ್ರತೀ ವರ್ಷ ನೀಡಬೇಕು. ಬೋರಾನ್ ಕೊರತೆ ಇದ್ದಲ್ಲಿ: 75 ಗ್ರಾಂ ಬೋರಾಕ್ಸ್ ಅನ್ನು 2 ತಿಂಗಳಿಗೂಮ್ಯೆ ನೀಡಬೇಕು. ಸಾವಯವ ಗೊಬ್ಬರಗಳು: ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್/ ಹಸಿರೆಲೆ ಗೊಬ್ಬರ ಅಥವಾ ಎರೆಹಳು ಗೊಬ್ಬರವನ್ನು 50 ಕೆ.ಜಿ. ಯಷ್ಟು ಪ್ರತೀ ಮರಕ್ಕೆ, ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ, 1.8 ಮೀ. ಶ್ರೀಜ್ಯ ಮತ್ತು 20 ಸೆ.ಮೀ. ನಷ್ಟ ಆಳದಲ್ಲಿ ಮರದ ಬುದ್ದದ ಸ್ತುತ್ತ ವ್ಯತಾಕಾರವಾಗಿ ಹಾಕಬೇಕು.</p>
77	<p>Vermicompost of : Kalpa Organic Gold CPCRI</p>	
	<p>Coircompost of : Kalpa Soil Care CPCRI</p>	

	<p>ಸಿ.ಪಿ.ಸಿ.ಆರ್.ಎ. ಅಭಿವೃದ್ಧಿ ಪಡೆಸಿರುವ ಎರೆಹುಳು ಗೊಬ್ಬರ</p> <p>ತೆಂಗಿನ ನಾರಿನ ಕಾಂಪೋಸ್ಟ್ : ಕಲ್ಪ ಆರೋಗ್ಯಾನಿಕ್ ಗೋಲ್ಡ್</p>
78	<p>Cropping system suitable for initial stage of coconut plantation (up to 5-7 years)</p> <p>ಸಸಿ ನೆಟ್ಟು ಮೊದಲ 5 ರಿಂದ 7 ವರ್ಷಗಳೊಳಗೆ ತೊಱಡಲ್ಲಿ ಸೂಕ್ತವಾದ ಕೃಷಿ ಪದ್ಧತಿ</p> <p>: ಅಂತರ ಬೆಳೆ ಪದ್ಧತಿ</p>
79	<p>Cropping system suitable for later stage of coconut plantation (>20 years of age)</p> <p>ಸಸಿ ನೆಟ್ಟು 20 ವರ್ಷಗಳ ನಂತರದ ತೊಱಡಲ್ಲಿ ಅನುಸರಿಸಬಹುದಾದ ಕೃಷಿ ಪದ್ಧತಿ</p> <p>: ಮಿಶ್ರ ಬೆಳೆ ಪದ್ಧತಿ</p>
80	<p>Suitable crops for intercropping under coconut</p> <p>ತೆಂಗಿನಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾದ ಬೆಳೆಗಳು</p> <p>: ಗಡ್ಡೆಗಳು ಮತ್ತು ಬೇರುಕಾಂಡ ರೂಪದ ಮಾಲೆ ಬೆಳೆಗಳು, ಧಾನ್ಯಗಳು ಮತ್ತು ಸಿರಿ ಧಾನ್ಯಗಳು, ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳು, ತರಕಾರಿಗಳು, ಹಣ್ಣೆನ ಬೆಳೆಗಳು,</p> <p>Tubers and Rhizomatous Spices, Cereals and Millets, Pulses and Oil seeds, Vegetables, Fruits, Plantation Crops and Spices</p>
81	<p>Other systems</p> <p>: High Density Multi Species Cropping System (HDMSCS) Mixed farming: Coconut + Dairy, Fishery, Poultry, Goats</p>

	<p>ಇತರ ಪದ್ಧತಿಗಳು : ಅತಿ ಶಾಂದ್ರ ಬಹು ಬೆಳೆ ಪದ್ಧತಿ ಮಿಶ್ರ ಕೃಷಿ ಪದ್ಧತಿ: ತೆಂಗು + ಹೈನುಗಾರಿಕೆ, ಮೀನುಗಾರಿಕೆ, ಕೊಳೆ ಸಾಕಣೆ, ಮೇಕೆ ಸಾಕಣೆ</p>
82	<p>Soil and water conservation measures : Coir pit, coconut leaves, husk mulching in basins, husk burial, catchment pits, half moon bunds</p> <p>ಮಣ್ಣ ಮತ್ತು ನೀರಿನ ಸಂರಕ್ಷಣಾ ಕ್ರಮಗಳು : ತೆಂಗಿನ ಸಿಪ್ಪೆ, ತೆಂಗಿನ ಎಲೆ, ತೆಂಗಿನ ನಾರಿನ ಹುಡಿಯನ್ನು ಹೊದಿಕೆಯಾಗಿ ತೆಂಗಿನ ಬುಡದಲ್ಲಿ ಹರಡುವುದು, ತೆಂಗಿನ ಸಿಪ್ಪೆಯನ್ನು ಗುಂಡಿಯಲ್ಲಿ ತುಂಬಿಸುವುದು, ಜಲಾನಯನ ಹೊಂಡಗಳ ನಿರ್ಮಾಣ, ಅಥವ ಚಂದ್ರಾಕಾರದ ಬದುಗಳ ನಿರ್ಮಾಣ ಮಾಡುವುದು.</p>
83	<p>Major pests of coconut : Rhinoceros beetle, Red palm weevil, Eriophyid mite, Leaf eating caterpillar, Rugose spiralling whitefly and White grub</p> <p>ತೆಂಗಿಗೆ ಬಾಧಿಸುವ ಪ್ರಮುಖ ಕೇಟಗಳು : ಕಪ್ಪು ದುಂಬಿ, ಕಂಪು ಮೂತ್ತಿ ದುಂಬಿ, ಏರಿಯೋಫಿಡ್ ನುಸಿ, ಕಪ್ಪು ತಲೆ ಹುಳು, ರುಗೋಸ್ ಬಿಳಿ ನೋಣ ಮತ್ತು ತೆಂಗಿನ ಬೇರು ತಿನ್ನುವ ಹುಳು</p>
<p>Integrated Pest Management (IPM) for major pests of Coconut</p> <p>ತೆಂಗಿಗೆ ಬಾಧಿಸುವ ಪ್ರಮುಖ ಕೇಟಗಳ ನಿರ್ವಹಣೆಗೆ ಸಮಗ್ರ ಕೇಟ ನಿರ್ವಹಣಾ ಕ್ರಮಗಳು</p>	
	<p>Rhinoceros beetle: The top most three leaf axils may be filled with powdered neem cake/ marotti cake/ pongamia cake @ 250 g/palm + fine sand (250 g) per palm during pre and post monsoon months as a prophylactic measure.</p> <p>ಕಪ್ಪು ದುಂಬಿ ಹುಳಿಗಳು: ಮುಂಗಾರು ಪೂರ್ವ ಮತ್ತು ನಂತರದ ತಿಂಗಳುಗಳಲ್ಲಿ, ಮುಂಜಾಗೃತಾ ಕ್ರಮವಾಗಿ ಪ್ರತೀ ಮರದ ಸುಳಿಯಿಂದ ಮೊದಲ ಮೂರು ಎಲೆಗಳ ಅಕ್ಷಗಳಲ್ಲಿ 250 ಗ್ರಾಂ ಪುಡಿಮಾಡಿದ ಬೇವಿನ ಹಿಂಡಿ ಅಥವಾ ಮೊರಟ್‌ ಹಿಂಡಿ ಅಥವಾ ಹೊಂಗೆ ಹಿಂಡಿಯನ್ನು ಸುಮಾರು 250 ಗ್ರಾಂ ನುಣುಪಾದ ಮರಳಿನೊಂದಿಗೆ ಸೇರಿಸಿ ತುಂಬಿಸಬೇಕು.</p>
	<p>Red palm weevil: Spot application of 0.02% Imidacloprid 17.8 SL (@1.12 ml per litre of water) or 0.013% Spinosad 2.5 SC (5 ml per litre of water) or 0.04% Indoxacarb 14.5 EC (2.5 ml per litre of water).</p>

	<p>ಕೆಂಪು ಮೂತಿ ದುಂಬಿ: ಕೇಟಿಬಾಡಿಸಿರುವ ಭಾಗಗಳಿಗೆ 0.02% ಇಮಿಡಾಕ್ಲೋಪಿಡ್ 17.8 ಎಸ್.ಎಲ್. (ಪ್ರತೀ ಲೀಟರ್ ನೀರಿಗೆ 1.12 ಮಿ.ಲೀ.) ಅಥವಾ 0.013% ಸ್ಟಿನೊಸ್ಯಾಡ್ 2.5 ಎಸ್.ಸಿ. (ಪ್ರತೀ ಲೀಟರ್ ನೀರಿಗೆ 5 ಮಿ.ಲೀ.) ಅಥವಾ 0.04% ಇಂಡೋಕ್ಲಾರ್ಬೋ 14.5 ಇ.ಸಿ. (ಪ್ರತೀ ಲೀಟರ್ ನೀರಿಗೆ 2.5 ಮಿ.ಲೀ.) ಸಿಂಪಡಿಸಬೇಕು.</p>
	<p>Eriophyid mite: Spraying with neem oil+garlic+soap mixture @ 2% concentration (neem oil 200 ml, soap 50 g and garlic 200 g mixed in 10 litres of water).</p> <p>Spraying neem formulations containing 1% Azadirachtin @ 4 ml per litre of water during April–May, October–November and January–February</p> <p>ಎರಿಯೋಫಿಡ್ ನುಸಿ: ಬೇವಿನ ಎಕ್ಸ್‌ – ಬೆಳ್ಳಳ್ಳಿ – ಸಾಬೂನು ಮಿಶ್ರಣ @ 2% ಸಾಂದ್ರತೆಯೊಂದಿಗೆ ಸಿಂಪಡಿಸುವುದು. (ಬೇವಿನ ಎಕ್ಸ್ 200 ಮಿಲಿ, ಸೋಪ್ 50 ಗ್ರಾಂ ಮತ್ತು ಬೆಳ್ಳಳ್ಳಿ 200 ಗ್ರಾಂ ಅನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.)</p> <p>ಪಪ್ಪಿಲ್-ಮೇ, ಅಕ್ಷೋಬರ್- ನವೆಂಬರ್ ಮತ್ತು ಜನವರಿ- ಫೆಬ್ರವರಿ ಅವಧಿಯಲ್ಲಿ 1% ಅಚಾಡಿರಾಸ್ಟ್ರಾಲಂತ ಹೊಂದಿರುವ ಬೇವಿನ ಸೂತ್ರೀಕರಣಗಳನ್ನು @ 4 ಮಿಲಿಯಂತೆ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.</p>
	<p>Leaf eating caterpillar: Spraying dichlorvos 0.2 % or with chloranthraniliprole 18.5 SC @ 1 ml / litre on the ventral side of the fronds. Field release of parasitoids Goniozus nephantidis @ 20 parasitoids / palm and Bracon brevicornis @ 30 parasitoids / palm</p> <p>ಎಲೆ ತಿನ್ನುವ ಮರಿಹಳ್ಳಿ: ಡ್ಯೂಕ್ಲೋಮೋವಾಸ್ 0.2% ಅಥವಾ ಕ್ಲೊರಾಂತ್ರನಿಲಿಪ್ಲ್ರೋ 18.5 ಎಸ್.ಸಿ. @ 1 ಮಿ.ಲೀ./ ಲೀಟರ್ ಪ್ರಮಾಣದಲ್ಲಿ ಎಲೆಗಳ ಕೆಳಗಿನ ಭಾಗಕ್ಕೆ ಸಿಂಪಡಿಸಬೇಕು. ಪರೋಕ್ಷ ಜೀವಿಗಳಾದ ಗೋನಿಯೋರ್ಯುಸ್ ನೆಪಾಂಟಿಡಸ್ @ 20 ಹೆಳಗಳು ಪ್ರತೀ ಮರಕ್ಕೆ ಅಥವಾ ಬ್ರೈಕಾನ್ ಬ್ರೈವಿಕಾನಿಸ್ @ 30 ಹೆಳಗಳು ಪ್ರತೀ ಮರಕ್ಕೆ ಬಿಡುಗಡೆ ಮಾಡಬೇಕು.</p>
	<p>Rugose spiraling white fly: Application of 1% starch solution on leaflets to flake out the sooty moulds. In severe case, spray neem oil 0.5%.</p> <p>ರುಗ್ಸೋಸ್ ಬಿಳಿ ನೊಣಿ: ತೆಂಗಿನ ಚಿಗುರೆಲೆಗಳ ಮೇಲೆ 1% ಗಂಜಿಯ ದ್ರಾವಣವನ್ನು, ಎಲೆಗಳ ಮೇಲಿನ ಬೂದು ಶಿಲೀಂದ್ರದ ಬೆಳವಣಿಗೆಯನ್ನು (ಸೂಟಿ ಮೌಲ್) ಹತೋಟಿ ಮಾಡಲು ಸಿಂಪಡಿಸಬೇಕು. ತೀವ್ರತರವಾದ ಸ್ಥಿತಿಯಲ್ಲಿ, 0.5% ಬೇವಿನ ಎಕ್ಸ್ಯೆಯನ್ನು ಸಿಂಪಡಿಸುವುದು.</p>
	<p>White grub: Collection and destruction of beetles during emergence season, Application of bifenthrin @ 2 kg ai / ha (Talstar 10 EC @ 20 litre/ ha in 500 L of water) when first instar stage of grubs dominate in the field. Soil application of aqua suspension of entomopathogenic</p>

nematode, Steinernema carpocapsae in the interspaces at 5-10 cm depth with 1.5 billion IJ/ha and need based repeated application.

ತೆಂಗಿನ ಬೇರು ತಿನ್ನುವ ಹುಳು: ಬೇರು ಹುಳವು ಹೊರಹೊಮ್ಮುವ ಅವಧಿಯಲ್ಲಿ ಅವನ್ನು ಹಿಡಿದು ನಾಶಪಡಿಸುವುದು. ಮೊದಲ ಹಂತದ ಮರಿ ಹುಳಗಳು ತೋಟದಲ್ಲಿ ಕಂಡು ಬಂದರೆ ಬೈಫೆಂತ್ರಿನ್ @ 2 ಕೆ.ಜಿ. ಎ.ಪ./ ಹೆಕ್ಟೇರ್‌ಗೆ (ಟಾಲ್‌ಸ್ಟ್ರೀ 10 ಇ.ಸಿ. @ 20 ಲೀಟರ್/ 500 ಲೀಟರ್ ನೀರು /ಹೆಕ್ಟೇರ್) ಸೇರಿಸಬೇಕು. ಎಂಟಮೋಪಾತೋಜನಿಕ್ ಜಂತುಹುಳವಾದ ಸ್ವಿನರ್‌ನೆಮಾ ಕಾರ್ಮೋಕ್ಯಾಪ್ಸಿಯ ದ್ರವ್ಯವನ್ನು 1.5 ಶತಕೋಟಿ ಎ.ಜಿ. ಪ್ರತೀ ಹೆಕ್ಟೇರ್‌ನಂತೆ ಮರಗಳ ಮಧ್ಯಂತರ ಜಾಗಗಳಲ್ಲಿ ಸುಮಾರು 5 ರಿಂದ 10 ಸೆ.ಮೀ. ಆಳದಲ್ಲಿ ಮಣಿಗೆ ಸೇರಿಸಬೇಕು ಮತ್ತು ಅಗತ್ಯ ಬಿದ್ದರೆ ಸಿಂಪಡಣಿಯನ್ನು ಮನರಾವತೀಸಬೇಕು.

84 Major diseases of : Bud rot, Root (wilt) disease, stem bleeding, Ganoderma disease/ Thanjavur wilt, Grey leaf spot and Leaf blight

ತೆಂಗಿಗೆ ಬಾಧಿಸುವ ಪ್ರಮುಖ : ಸುಳಿ ಕೊಳೆ ರೋಗ, ಬೇರು (ಸೊರಗು) ರೋಗ, ತೆಂಗಿನ ಕಾಂಡ ಸೋರುವ ರೋಗ, ಗ್ರಾನೋಡಮ್ ರೋಗ ಅಥವಾ ತಂಚಾವೂರು ಸೊರಗು ರೋಗ ಅಥವಾ ಅಣಬೆ ರೋಗ, ಒಂದು ಎಲೆ ಚುಕ್ಕಿ ರೋಗ ಮತ್ತು ಎಲೆ ಕೊಳೆ ರೋಗ

Integrated Disease Management (IDM) for major diseases of Coconut

ತೆಂಗಿಗೆ ಬಾಧಿಸುವ ಪ್ರಮುಖ ರೋಗಗಳ ನಿವಾರಣೆಗೆ ಸಮಗ್ರ ರೋಗ ನಿವಾರಣಾ ಕ್ರಮಗಳು

Bud rot:Bordeaux mixture (BM) (1%) before the onset of monsoon. About 300 ml 1% BM may be poured in the base of the spindle. In heavy rainfall endemic area, one more application is required after 45 days.

ಸುಳಿ ಕೊಳೆ ರೋಗ: ಮಳೆಗಾಲದ ಮುಂಡಿ ಬೋಡೋ ದ್ರಾವಣವನ್ನು (1%) ಸಿಂಪಡಿಸಬೇಕು. ಎಲೆಯ ಎಲೆಯ ಬುಡಗಳಿಗೆ 300 ಮಿ.ಲೀ.ಯಂತೆ 1% ಬೋಡೋ ದ್ರಾವಣವನ್ನು ಸಿಂಪಡಿಸಬೇಕು. ಹೆಚ್ಚಿನ ಮಳೆ ಬೀಳುವ ಪ್ರದೇಶಗಳಲ್ಲಿ, 45 ದಿನಗಳ ನಂತರ ಮತ್ತೊಮ್ಮೆ ಬೋಡೋ ದ್ರಾವಣವನ್ನು ಸಿಂಪಡಿಸಬೇಕು.

Root (wilt) disease: Removal of all disease advanced and uneconomic palms with annual yield of less than 10 nuts, replanting with disease tolerant varieties or elite seedlings from high yielding disease free palms located in hot spot endemic areas.

ಬೇರು (ಸೊರಗು) ರೋಗ: ಹತ್ತು ಕಾಲಿಗಳಿಗಂತ ಕಡಿಮೆ ವಾರ್ಷಿಕ ಕೊಡುವ ಮತ್ತು ತೀರಾ ರೋಗಗ್ರಷಣಾದ ಮರಗಳನ್ನು ತೆಗೆದು ಬದಲಿಗೆ ರೋಗವನ್ನು ತಡೆದುಕೊಳ್ಳುವ ಶಕ್ತಿ

	<p>ಹೊಂದಿರುವ ತಂಗಿನ ಪ್ರಭೇದಗಳನ್ನು ಅಯ್ದು ಮಾಡಿ ನೆಡುವುದು ಅಥವಾ ರೋಗಗ್ರಸ್ಟ್ ಸ್ಥಳೀಯ ಪ್ರದೇಶಗಳಲ್ಲೇ ಹೆಚ್ಚಿನ ಇಳುವರಿಕೊಡುವ ಮತ್ತು ರೋಗ ಮುಕ್ತ ಮರಗಳಿಂದ ಅಯ್ದು ಮಾಡಿದ ಕಾಯಿಗಳಿಂದ ಸಿಗಿಗಳನ್ನು ಉತ್ಪಾದಿಸಿ ನೆಡುವುದು.</p>
	<p>Stem bleeding: Apply a paste of talc based formulation of <i>Trichoderma harzianum</i> (Isolate CPCRI TR 28) on bleeding patches. Apply neem cake (5 kg/palm) enriched with <i>Trichoderma harzianum</i> (CPTD 28) during September-October.</p> <p>ಕಾಂಡ ಸೋರುವ ರೋಗ: ದ್ರವ ಸ್ತಾವವಾಗುತ್ತಿರುವ ಕಾಂಡಗಳ ಮೇಲೆ ಟ್ರೈಕೋಡಮಾರ್ಕ ಹಾಜಿಕಯಾನಮ್ (ಇಸೋಲೇಟ್ ಸಿಪಿಸಿಆರ್‌ಎಂ ಟಿಆರ್ 28) ಒಳಗೊಂಡಿರುವ ಟಾಲ್ ಆಧಾರಿತ ಪೇಸ್ಟ್ ಅನ್ನು ಲೇಪಿಸಬೇಕು. ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಟ್ರೈಕೋಡಮಾರ್ಕ ಹಾಜಿಕಯಾನಮ್ (ಇಸೋಲೇಟ್ ಸಿಪಿಟಡಿ 28) ಒಳಗೊಂಡಿರುವ ಬೇವಿನ ಹಿಂಡಿಯನ್ನು (5 ಕೆ.ಜಿ. ಪ್ರತೀ ಮರಕ್ಕೆ) ಕೊಡಬೇಕು.</p>
	<p>Ganoderma disease/Thanjavur wilt Application of <i>Trichoderma</i> (CPCRI-TR 28) enriched neem cake@ 5 kg neem cake per palm per year and irrigating the palm once in 4 days and mulching around the basin.</p> <p>ಗ್ಯಾನೋಡಮ್ ರೋಗ ಅಥವಾ ತಂಜಾವೂರು ಸೊರಗು ರೋಗ ಅಥವಾ ಅಣಬೆ ರೋಗ: ಟ್ರೈಕೋಡಮಾರ್ಕ ಹಾಜಿಕಯಾನಮ್ (ಸಿಪಿಸಿಆರ್‌ಎಂ- ಟಿಆರ್ 28) ಒಳಗೊಂಡಿರುವ ಬೇವಿನ ಹಿಂಡಿಯನ್ನು ಪ್ರತೀ ಮರಕ್ಕೆ 5 ಕೆ.ಜಿ. ಯಂತೆ ಪ್ರತೀ ವರ್ಷ ನೀಡಬೇಕು ಮತ್ತು 4 ದಿನಗಳಗೊಮ್ಮೆ ನೀರು ಹಾಯಿಸಬೇಕು ಮತ್ತು ಮರದ ಬುಡದ ಸ್ತು ಹೊದಿಕೆ ನಿರ್ಮಿಸಬೇಕು.</p>
	<p>Grey leaf spot and Leaf blight: Spraying with Bordeaux mixture (1%),application of recommended dosage of chemical fertilizers,application of (200 g) bio-control agent <i>Pseudomonas fluorescens</i> along with FYM (50 kg) + Neemcake (5kg) /palm/yr. Root feeding with hexaconazole 2ml/L water three times at 3 months interval.</p> <p>ಬೂದು ಎಲೆ ಚುಕ್ಕಿ ರೋಗ ಮತ್ತು ಎಲೆ ಒಣಗುವ ರೋಗ: ಬೋಡೋ ದ್ರಾವಣವನ್ನು ಸಿಂಪಡಿಸಬೇಕು (1%), ಶಿಫಾರಸ್ಸು ವಾಡಿರುವ ರಾಸಾಯನಿಕ ಗೊಬ್ಬರಗಳನ್ನು ಒದಗಿಸಬೇಕು. ಜೈವಿಕ ನಿಯಂತ್ರಕವಾದ ಸೂಡೊಮೊನಾಸ್ ಪ್ಲೈರೋಸೆನ್ಸ್ ಅನ್ನು ಕೊಟ್ಟಿಗೆ ಗೊಬ್ಬರದೊಂದಿಗೆ (50 ಕೆ.ಜಿ.) ಮತ್ತು ಬೇವಿನ ಹಿಂಡಿ (5 ಕೆ.ಜಿ.) ಯೋಂದಿಗೆ ಸೇರಿಸಿ ಪ್ರತೀ ಮರಕ್ಕೆ ಪ್ರತೀ ವರ್ಷ ಒದಗಿಸಬೇಕು. ಹೆಕ್ಸಾಕೋನೊರ್ಮೋಲ್ 2 ಮಿ.ಲೀ./ ಲೀ. ನೀರಿನೊಂದಿಗೆ ಬೆರೆಸಿ ಮೂರು ತಿಂಗಳಗೊಮ್ಮೆ ಬೇರುಗಳಿಗೆ ಉಣಿಸಬೇಕು.</p>
85	<p>Larval parasitoids : <i>Goniozus nephantidis</i> (Bethylidae), <i>Bracon brevicornis</i> (Braconidae)@20 parasitoids/palm</p> <p>of leaf eating caterpillar <i>Opisina arenosella</i></p>

	<p>Prepupal parasitoid : <i>Elasmus nephantidis</i> (Elasmidae)@49/100 pre-pupae</p> <p>Pupal parasitoid : <i>Brachymeria nosatoi</i>(Chalcididae)@32/100 pupae</p> <p>ವಲೆ ತಿನ್ನವ ಹುಳದ (ಒಪ್ಪಿನ ಅರೆನೋಸೆಲ್ಲಾ) ಮರಿಹುಳಗಳನ್ನು ತಿನ್ನವ ಪರಾವಲಂಭಿಗಳು</p> <p>ಮೊದಲ ಹಂತದ ಕೋಶಗಳ ನಿಯಂತ್ರಣಕ್ಕೆ</p> <p>ಕೋಶಾವಸ್ಥೆಯಲ್ಲಿರುವ ಹುಳಗಳ ನಿಯಂತ್ರಣಕ್ಕೆ</p>	<p>: ಗೋನಿಯೋಚೆಸ್ ನೆಪಾಂಟಿಡಿಸ್, ಬ್ರಾಹ್ಮೀ ಬ್ರಾಹ್ಮಿಕಾಸಿಡ್ಸ್ (ಬ್ರಕ್ಸೋನಿಡೆ) @ 20 ಪರಾವಲಂಭಿ ಹುಳಗಳು ಪ್ರತೀ ಮರಕ್ಕೆ ಬಿಡಬೇಕು.</p> <p>: ಇಲಾಸ್ ಮಸ್ ನೆಫ್ಯಾಂಟಿಡಿಸ್ (ಇಲಾಸ್ ಮಿಡೆ) @ 49 ಪರಾವಲಂಭಿಗಳು ಪ್ರತೀ 100 ಕೋಶಗಳಿಗೆ.</p> <p>: ಬ್ರಾಚಿಮೆರಿಯ ನೋಸಾಟ್ಸೆ (ಚಾಲ್ಸಿಡಿಡೆ) @ 32 ಪರಾವಲಂಭಿಗಳು ಪ್ರತೀ 100 ಕೋಶಗಳಿಗೆ</p>
86	<p>Aphelinid parasitoid of rugose spiralling whitefly</p> <p>ರೊಗೋಸ್ ಬಿಳಿನೊಣಗಳನ್ನು ನಿಯಂತ್ರಿಸಬಲ್ಲ ಪರಾವಲಂಬಿ ಕೇಟೆ</p>	<p>: <i>Encarsia guadeloupae</i></p> <p>: ಎನ್‌ಕಾರ್ಸಿಯ ಗುಡಲೋಪೆ</p>
87	<p>Biological control of rhinoceros beetle</p> <p>ರೈನೋಸರಸ್ ದುಂಬಿಯನ್ನು ನಿಯಂತ್ರಿಸಲು ಬಳಸುವ ಜೀವಿಕ ನಿಯಂತ್ರಕ</p>	<p>: Release of <i>Oryctes rhinoceros</i> nudivirus (OrNV) inoculated rhinoceros beetle @ 10-12 per ha</p> <p>: ಓರಿಕ್ಸಸ್ ರೈನೋಸರಸ್ ನುಡಿವೈರಸ್ ಭಾಧಿತ ದುಂಬಿಗಳನ್ನು ಪ್ರತೀ ಹೆಕ್ಟೇರ್‌ಗೆ 10 – 12 ರ ಸಂಖ್ಯೆಯಲ್ಲಿ ಸಾಯಂಕಾಲದ ಸಮಯದಲ್ಲಿ ಬಿಡಬೇಕು.</p>
88	<p>Pheromone traps used to control Rhinoceros beetle</p>	<p>: PVC pheromone traps 'Oryctalure [ethyl 4 methy octanoate]' (1/ha) and field delivery using nanomatrix @ 1 trap / ha in farmer participatory community mode.</p>

	<p>ರ್ಯಾನೋಸರಸ್ ದುಂಬಿ ನಿಯಂತ್ರಿಸಲು ಬಳಸುವ ಮೋಹಕ ಬಲೆ</p>	<p>: ಪಿ.ವಿ.ಸಿ. ಮೋಹಕ ಬಲೆ 'ಒರಿಕ್ಕಾಲೂರ್' (ಇಡ್ಯೂಲ್ 4 ಮಿಡ್ಯೂಲ್ ಬಿಕ್ಸ್‌ನೆಟ್) (1 ಮೋಹಕ ಬಲೆ ಪ್ರತೀ ಹೆಚ್ಚೇರ್ಗೆ) ಮತ್ತು ತೋಟಗಳಲ್ಲಿ, ರ್ಯಾತರ ಸಹಭಾಗಿತ್ವದ ಸಮುದಾಯ ಕ್ರಮದಲ್ಲಿ 'ನ್ಯಾನೋಮ್ಯಾಟಿಕ್ಸ್' 1 ಮೋಹಕ ಬಲೆಯಂತೆ ಪ್ರತೀ ಹೆಚ್ಚೇರ್ಗೆ ಬಳಸಬಹುದು.</p>
89	<p>Harvesting</p>	<p>: 6-7 months old nuts for tender nut purpose. 11-12 months old nuts for nut and copra purpose. 11 months for husk, coir fibre. Harvesting once in a month in well maintained and managed garden.</p>
	<p>ತೆಂಗಿನಲ್ಲಿ ಕೊಯ್ಲು</p>	<p>: ತೆಂಗಿನಲ್ಲಿ 6 ರಿಂದ 7 ತಿಂಗಳು ಬಲಿತ ಕಾಯಿಗಳನ್ನು ಎಳನೀರಿಗಾಗಿ ಬಳಸಲಾಗುತ್ತದೆ. 11 ರಿಂದ 12 ತಿಂಗಳು ಬಲಿತ ಕಾಯಿಗಳನ್ನು ಕೊಬ್ಬರಿ ತಯಾರಿಸುವ ಸಲುವಾಗಿ ಕೊಯ್ಲು ಮಾಡುತ್ತಾರೆ. 11 ತಿಂಗಳು ಬಲಿತ ಕಾಯಿಗಳನ್ನು ತೆಂಗಿನ ನಾರಿನ ಉತ್ಪಾದನೆಯ ಸಲುವಾಗಿ ಕೊಯ್ಲು ಮಾಡುತ್ತಾರೆ. ಉತ್ಪಾದನೆಯ ಮಾಡಿರುವ ತೋಟಗಳಲ್ಲಿ, ಪ್ರತೀ ತಿಂಗಳಿಗೂಮೈ ಕೊಯ್ಲು ಮಾಡಬಹುದು.</p>
90	<p>Farm machineries</p>	<p>: Climber, telescopic sprayer, drones, dehusker, deshellers, copra driers, copra moisture meter, oil expeller</p>
	<p>ಕೃಷಿ ಯಂತ್ರೋಪಕರಣಗಳು</p>	<p>: ಮರ ಹತ್ತುವ ಸಾಧನ, ಟೆಲಿಸ್ಕೋಪಿಕ್ ಸೈಯರ್‌ಗಳು, ತೆಂಗಿನ ಸಿಪ್ಪೆ ಸುಲಿಯುವ ಯಂತ್ರ, ತೆಂಗಿನ ಚಿಪ್ಪನ್ನು ತೆಗೆಯುವ ಯಂತ್ರ, ಕೊಬ್ಬರಿ ಡ್ರೈಯರ್‌ಗಳು, ಕೊಬ್ಬರಿ ತೇವಾಂಶ ಅಳೆಯುವ ಸಾಧನ, ಎಣ್ಣೆ ತೆಗೆಯುವ ಯಂತ್ರ</p>
91	<p>Coconut products</p>	<p>: Neera, snow ball tender nut, coconut chips, sugar, jaggery, mushroom from coconut substrate</p>
	<p>ತೆಂಗಿನ ಉತ್ಪನ್ನಗಳು</p>	<p>: ನೀರ, ಎಳನೀರು ಹಿಮ ಜೆಂಡು, ತೆಂಗಿನ ಚಿಪ್, ಸಕ್ಕರೆ, ಬೆಲ್ಲ, ತೆಂಗಿನ ತ್ಯಾಜ್ಯಗಳಿಂದ ಅಣಬೆ ಕೃಷಿ</p>
92	<p>Neera or Kalparasa</p>	<p>: Phloem sap extracted from the unopened inflorescence</p>


	ನೇರ ಅಧವಾ ಕಲ್ಪ ರಸ :	ತೆರೆಯದ ಹೊಗೊಂಟಲು ಅಧವಾ ಹೊಂಬಾಳೆಯಿಂದ ಹೊರ ತೆಗೆದ ರಸ
93	Coco- sap chiller of CPCRI :	Inflorescence sap is collected under low temperature keeps it fresh and unfermented without addition of any chemicals
	ಸಿ.ಪಿ.ಸಿ.ಆರ್.ಇ. ಅಭಿವೃದ್ಧಿ ಪಡಿಸಿರುವ ಕೊಕೊ ಸ್ಯಾಪ್ ಚಿಲ್ಲರ್ ತಂತ್ರಜ್ಞಾನ :	ಹೊಂಬಾಳೆಯ ರಸವನ್ನು ಕಡಿಮೆ ತಾಪಮಾನದಲ್ಲಿ ಸಂಗೃಹಿಸಲಾಗುತ್ತದೆ. ಕೊಕೊ ಸ್ಯಾಪ್ ಚಿಲ್ಲರ್ ನಿಂದ ಸಂಗೃಹಿಸಿದ ರಸವು ಯಾವುದೇ ರಾಸಾಯನಿಕಗಳನ್ನು ಸೇರಿಸದೆಯೇ, ತಾಜಾ ಮತ್ತು ಹುದುಗದಂತೆ ಇಡುತ್ತದೆ.
94	Virgin coconut oil (VCO) :	VCO is the oil obtained from fresh, mature endosperm of the coconut by mechanical or natural means, with or without use of heat, no chemical refining, bleaching or de-odorizing and maintains the natural aroma and nutrients
	ವಚನ ಕೊಬ್ಬಿ ಎಣ್ಣೆ :	ತಾಜಾ ಬಲಿತ ತೆಗಿನ ತಿರುಳಿನಿಂದ ಯಾಂತ್ರಿಕವಾಗಿ ಅಧವಾ ಸಹಜವಾಗಿ, ಶಾಖಿದ ಬಳಕೆಯಿಂದ ಅಧವಾ ಇಲ್ಲದೆಯೇ, ಯಾವುದೇ ರಾಸಾಯನಿಕ ಸಂಸ್ಕರಣೆ ಇಲ್ಲದೇ, ಬ್ಲೈಜಿಂಗ್ ಉಪಯೋಗದೇ, ನೃಸರ್ವಿಕ ಸುವಾಸನೆ ಮತ್ತು ಪೋಷಕಾಂಶಗಳನ್ನು ಕಾಪಾಡಿಕೊಂಡ ಎಣ್ಣೆಯೇ ವಚನ ತೆಗಿನ ಎಣ್ಣೆ.
95	Different process involved in VCO production :	Hot-processing method, Natural fermentation method, Centrifugation process and extraction from dried grating (EDG) method
	ವಚನ ಕೊಬ್ಬಿ ಎಣ್ಣೆ ತಯಾರಿಕೆಯಲ್ಲಿ ಒಳಗೊಂಡಿರುವ ವಿವಿಧ ಪ್ರಕ್ರಿಯೆಗಳು :	ಬಿಸಿ- ಸಂಸ್ಕರಣೆ ವಿಧಾನ, ನೃಸರ್ವಿಕ ಹುದುಗುವಿಕೆಯ ವಿಧಾನ, ಸಂಟ್ರಫ್ಯೂಗೇಶನ್ ಪ್ರಕ್ರಿಯೆ, ಒಣಗಿದ ಕೊಬ್ಬಿಯಿಂದ ಎಣ್ಣೆ ತೆಗೆಯುವ ವಿಧಾನ
96	Coconut oil is a source of :	Saturated fatty acids and small & medium chain fatty acids (70%)
	ತೆಗಿನ ಎಣ್ಣೆಯಲ್ಲಿರುವ :	ಸ್ಯಾಚುರೇಟೆಡ್ ಫಾಟ್ ಆಸಿಡ್ ಮತ್ತು ಸ್ಟ್ರೆಲ್ ಆಂಡ್

	ಸ್ವತ್ವಗಳು	ಮೇಡಿಯಂ ಚೈನ್ ಫ್ಯಾಟ್ ಅಸಿಡ್ (70%)
97	Coconut oil is widely used in soaps and cosmetic manufacturing industries because	<p>ತೆಂಗಿನ ಎಕ್ಸೈಯನ್ಸ್ ಸಾಬೂನುಗಳು ಮತ್ತು ಶೌಂಧರ್ಯವಧಕ ಉದ್ದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಕಾರಣ</p> <p>ತೆಂಗಿನ ಎಕ್ಸೈಯನ್ಸ್ : ಇದು ಲಾರಿಕ್ ಅಮ್ಲವನ್ನು ಹೊಂದಿದೆ (C:12)</p>
98	For copra oil extraction, moisture content	<p>ಕೊಬ್ಬರಿಯಿಂದ ಎಕ್ಸೈ : 7%</p> <p>ತೆಗೆಯಲು ಇರಬೇಕಾದ ತೇವಾಂಶ</p>
99	<p>Developmental agencies CDB</p> <p>Coir Board</p> <p>ತೆಂಗು ಅಭಿವೃದ್ಧಿ ಸಂಸ್ಥೆಗಳು ಸಿ.ಡಿ.ಬಿ.</p> <p>ಕಾಯರ್ ಬೋರ್ಡ್</p>	<p>: Coconut Development Board, Ministry of Agriculture and Farmers Welfare, Kochi, Kerala</p> <p>: Coir Board, Ministry of Micro, Small, Medium Enterprises, Kochi, Kerala</p> <p>: ತೆಂಗು ಅಭಿವೃದ್ಧಿ ಮಂಡಳಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಕೊಚ್ಚಿ, ಕೇರಳ</p> <p>: ಕಾಯರ್ ಬೋರ್ಡ್, ಸೂಕ್ಷ್ಮ, ಸಣ್ಣ, ಮಧ್ಯಮ ಉದ್ದ್ಯಮ ಸಚಿವಾಲಯ, ಕೊಚ್ಚಿ, ಕೇರಳ</p>
100	<p>Coconut Journal</p> <p>Coconut Books</p>	<p>: The Coconut Journal (CDB)</p> <p>: 'The Coconut Palm- A Monograph' Menon and Pandalai, Central Coconut Committee</p>

**Coconut- Chowdappa, P., Niral, V.,
Jerard, B.A., Samsudeen, K., ICAR-
CPCRI, Kasaragod, Kerala.**

- | | | |
|--------------------|---|--|
| ಕೊಕನಟ್ ಜನರ್ಲ್ | : | ‘ದ ಕೊಕನಟ್ ಜನರ್ಲ್’ (ಸಿ.ಡಿ.ಬಿ.) |
| ಕೊಕನಟ್ ಸ್ಟ್ರೆಕ್ಗಳು | : | ‘ದ ಕೊಕನಟ್ ಪಾಮ್’ - ಎ ಮೋನೋಗ್ರಾಫ್ - ಮೆನನ್ ಮತ್ತು ಪಂಡಾಲಿ, ಕೇಂದ್ರ ತೆಂಗು ಸಮಿತಿ |
| | : | ಕೊಕನಟ್ - ಚೌಡಪ್ಪ, ಪಿ., ನಿರಲ್, ವಿ., ಜೀರಾಡ್, ಬಿ.ಎ.ಮತ್ತು ಸಮ್ಮಾಸುದ್ದೀನ್, ಕೆ., ಐ.ಸಿ.ಎ.ಆರ್.- ಸಿ.ಪಿ.ಸಿ.ಆರ್.ಎ., ಕಾಸರಗೋಡು, ಕೇರಳ. |

Coconut crop cycle/ ತೆಂಗಿನ ಮರದ ಜೀವನ ಚಕ್ರ



ARECANUT - അരെക്ക്



READY RECKONER ON ARECANUT ENGLISH AND KANNADA

**ಅಡಿಕೆಯ ಬಗ್ಗೆ ಸಿದ್ಧ ಮಾಹಿತಿ ಕೈಪಿಡಿ
ಇಂಗ್ಲೀಷ್ ಮತ್ತು ಕನ್ನಡ**

1	Areca nut ಅಡಿಕೆ	: The betel nut tree (<i>Areca catechu L.</i>) ಅಡಿಕೆ ಮರ (ಅರೆಕಾ ಕ್ವಾಟೆಚ್ಚು ಎಲ್.)
2	Family of areca ಅಡಿಕೆಯ ಕಟುಂಬ	: Areaceae ಅರೆಕೇಸಿಯೆ
3	Chromosome no. of areca ಅಡಿಕೆಯ ವರ್ಣತಂತ್ರಗಳ ಸಂಖ್ಯೆ	: $2n = 32$: $2n = 32$
4	Areca is native to ಅಡಿಕೆಯ ಮೂಲ ಸ್ಥಾನ	: Malayan Archipelago, South East Asia : ಮಲಯನ್ ದ್ವೀಪ ಸಮೂಹ, ಆಗ್ನೇಯ ಏಷ್ಯಾ
5	The name areca originated from ಅಡಿಕೆ ಎಂಬ ಹೆಸರು ಹುಟ್ಟಿಕೊಂಡಿದ್ದು	: Malayan word, which means 'cluster of nuts' : ಮಲಯನ್ ಪದದಿಂದ ,ಅಥವ-'ಕಾಲಿಗಳ ಸಮೂಹ'
6	Areca is grouped as ಅಡಿಕೆಯನ್ನು ಹೀಗೆ ವರ್ಗೀಕರಿಸಲಾಗಿದೆ	: Masticatory, Commercial and Plantation crop : ಅಗಿದು ತಿನ್ನುವ, ವಾಸಿಜ್ಜು ಮತ್ತು ನಡುತೋಮ ಬೆಳೆ
7	Areca nut is chewed as ಅಡಿಕೆಯನ್ನು ಉಪಯೋಗಿಸುವ ಬಗೆ	: Betel quid (tender, ripe or processed form), Supari, Pan : ತಾಂಬೂಲವಾಗಿ (ಎಳೆಯ, ಬಲೆತ ಅಥವಾ ಸಂಸ್ಕರಿಸಿದ ರೂಪದಲ್ಲಿ), ಸುಪಾರಿ ಮತ್ತು ಪಾನ್‌ನಲ್ಲಿ ಉಪಯೋಗಿಸಲಾಗುತ್ತದೆ.
8	Economic part of arecanut ಅಡಿಕೆಯ ಆರ್ಥಿಕ ಭಾಗ	: Dry kernel (Chali/ Kottaippakku) : ಒಣಿಗದ ಅಡಿಕೆ ತಿರುಳು (ಚಾಲ್ / ಒಣಿ ಅಡಿಕೆ)
9	Stimulative alkaloid of arecanut	: Arecoline

	ಅಡಿಕೆಯಲ್ಲಿರುವ ಉತ್ತೇಜಕ ಅಲ್ಪಾಯ್ದು	: ಅರೆಕೊಲಿನ್	
10	Species diversity in areca and related genera	: <i>Areca triandra Roxb., A. concinna, A. microcalyx, Actinorhytis calapparia, Normanbya normanbyii</i> ಅಡಿಕೆಯಲ್ಲಿ ಜಾತಿಗಳ ವೈವಿಧ್ಯತೆ ಮತ್ತು ಸಂಬಂಧಿತ ತಳಗಳು	: ಅರೆಕ ಟ್ರಿಯಾಂಡ್ರ, ಅರೆಕ ಕಾನಿನ್, ಅರೆಕ ಮೈಕ್ರೋಕಾಲಿಕ್, ಆಕ್ಟಿನೋರಿಟಿಸ್ ಕಲಪೇರಿಯ, ನಾರ್ಮನ್‌ಬ್ರಿ ನಾರ್ಮನ್‌ಬಾಯ್
11	Preferred climate of areca	: Tropics and sub tropics ಅಡಿಕ ಕೃಷಿಗೆ ಸೂಕ್ತವಾದ ಹವಾಗುಣ	: ಉಷ್ಣವಲಯ ಮತ್ತು ಉಪ ಉಷ್ಣವಲಯ
12	Distribution ಹಂಚುವಿಕೆ	: 28°N and 28°S of Equator : 28° ಉತ್ತರ ಮತ್ತು 28° ದಕ್ಷಿಣಸಮಭಾಜಕ ವೃತ್ತದೊಳಗೆ ಅಡಿಕ ಬೆಳೆಯನ್ನು ಕಾಣಬಹುದು	
13	Preferred soil type	: Gravely laterite soils of red clay type and fertile clay loam. It can come up well in soils with acidic to neutral pH. ಅಡಿಕ ಕೃಷಿಗೆ ಸೂಕ್ತವಾದ ಮಣಿನ ಪ್ರಕಾರ	: ಕೆಂಪು ಜೀಡಿ ಮಣಿನ ರೀತಿಯ ಜಂಬು ಮಣಿ ಮತ್ತು ಫಲವತ್ತಾದ ಜೀಡಿ ಮಿಶ್ರಿತ ಮೆಕ್ಕಲು ಮಣಿ. ಇದು ಆನ್ಯಾಯದಿಂದ ತಟಸ್ಥ ರಸಾಯನವಿರುವ ಮಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
14	Optimum rain fall, temperature and Relative humidity	: 200-250 cm 14°C to 36°C and RH 80% ಅಡಿಕ ಕೃಷಿಗೆ ಅತ್ಯುತ್ತಮವಾದ ಮಳೆಯ ಪ್ರಮಾಣ, ತಾಪಮಾನ ಮತ್ತು ಸಾಮೇಕ್ಷ ಆದ್ವರ್ತತೆ	: 200-250 ಸೆಂ.ಮೀ. 14°C ದಿಂದ 36°C ಮತ್ತು 80% ಸಾಮೇಕ್ಷ ಆದ್ವರ್ತತೆ
15	Areca growing models	: Monocropping. Intercropping with annuals,	

		<p>biennials. Mixed cropping with perennial crops. Mixed farming with dairy, fishery, poultry, piggery, goats.</p>
	ಅಡಿಕೆ ಬೆಳೆಯುತ್ತಿರುವ ಮಾದರಿಗಳು	<p>: ಈ ಬೆಳೆ ಪದ್ಧತಿ ಅಡಿಕೆಯಲ್ಲಿ ಅಂತರ ಬೆಳೆಯಾಗಿ ವಾರ್ಷಿಕ ಮತ್ತು ದ್ವೈವಾರ್ಷಿಕ ಬೆಳೆ ಅಡಿಕೆಯ ಜೊತೆ ದೀರ್ಘಕಾಲಿಕ ಬೆಳೆಗಳೊಂದಿಗೆ ಮತ್ತು ಬೆಳೆ ಪದ್ಧತಿ ಅಡಿಕೆಯೊಂದಿಗೆ ಹೈನುಗಾರಿಕೆ, ಮೇನುಗಾರಿಕೆ, ಕೋಳಿ, ಹಂದಿ ಶಾಸಕ ಮತ್ತು ಮೇಕೆ ಸಾಕಣೆಗಳೊಂದಿಗೆ ಮತ್ತು ಕೃಷಿ</p>
16	Shade requirement of areca	<p>Sensitive to sunlight, nursery should be under 50-75% shade net and young seedlings need shading with banana plants.</p> <p>ಅಡಿಕೆ ಬೆಳೆಗೆ ನೆರಳಿನ ಅವಶ್ಯಕತೆ : ಇದು ಕಡು ಬಿಸಿಲಿಗೆ ಸಂವೇದನಾಶೀಲತೆಯನ್ನು ಹೊಂದಿದೆ, ಅಡಿಕೆ ಸಸಿಯ ನರ್ಸರಿಯ ಶೇ. 50-75ರಷ್ಟು ನೆರಳಿನ ಬಲೆಯನ್ನು ಹೊಂದಿರಬೇಕು ಮತ್ತು ತೋಟದಲ್ಲಿ ಎಳೆಯ ಅಡಿಕೆ ಸಸಿಗಳಿಗೆ ಬಾಳೆ ಗಿಡದ ನೆರಳು ಉತ್ತಮವಾಗಿರುತ್ತದೆ.</p>
17	Major countries growing areca	<p>India, Indonesia, Bangladesh, China, Sri Lanka</p> <p>ಅಡಿಕೆ ಬೆಳೆಯುವ ಪ್ರಮುಖ ದೇಶಗಳು : ಭಾರತ, ಇಂಡೋನೇಷಿಯ, ಬಾಂಗ್ಲಾದೇಶ, ಚೀನ ಮತ್ತು ಶ್ರೀಲಂಕ</p>
18	Major producer of arecanut in the world	<p>India</p> <p>ಪ್ರಪಂಚದಲ್ಲೀ ಹೆಚ್ಚು ಅಡಿಕೆ : ಭಾರತ ಉತ್ತಾದಿಸುವ ದೇಶ</p>
19	Suitable agro climatic zone for areca	<p>Western ghats hills and plains North Eastern and Terai regions</p> <p>ಅಡಿಕೆ ಬೆಳೆಗೆ ಸೂಕ್ತವಾದ ಕೃಷಿ : ಪಶ್ಚಿಮ ಘಟ್ಟಗಳ ಬೆಟ್ಟಗಳು</p>

	ಹವಾಮಾನ ವಲಯ	ಕ್ಷಾನ್ಯ ಮತ್ತು ತಗ್ನಿ ಭೂಪ್ರದೇಶಗಳು
20	Major states growing areca in India ಅಡಿಕೆಯನ್ನು ಬೆಳೆಯುವ ರಾಜ್ಯಗಳು	: Karnataka, Assam, Kerala, West Bengal, Meghalaya, Tamil Nadu : ಕರ್ನಾಟಕ, ಅಸಾಂ, ಕೇರಳ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತಮಿಳುನಾಡು
21	Growth habit of areca ಅಡಿಕೆ ಬೆಳೆಯುವ ರೀತಿ	: Monoecious palm : ಒಕರೂಪದ ಮರ
22	Botanic description ಅಡಿಕೆ ಸಸ್ಯದ ವಿವರಣೆ	: Erect and unbranched palm. Stem has scars of fallen leaves in a regular annulated form. : Palm has adventitious root system. Root hairs are absent. Maximum concentration of roots is within a radius of 1 m from bole and in top 60 cm of soil. Leaves are paripinnate with long sheathing base. Life of an unfurled leaf is 2 years. : ಅಡಿಕೆಯ ಕವಲೊಡೆಯದೆ ನೇರವಾಗಿ ಬೆಳೆಯುವ ಮರ ಅಡಿಕೆಯ ಕಾಂಡವು, ನಿಯಮಿತವಾಗಿ ಉದುರಿರುವ ಎಲೆಗಳ ಗುರುತನ್ನು ಹೊಂದಿರುತ್ತದೆ. : ಮರವು ಅಡ್ಡಾರ್ಟೆಶಿಯಸ್‌ಬೇರಿನ ವ್ಯವಸ್ಥೆಯನ್ನು ಹೊಂದಿರುತ್ತದೆ ಮತ್ತು ಇವುಗಳ ಬೇರುಗಳಲ್ಲಿ ಬೇರು ಕೂಡಲುಗಳು ಇರುವುದಿಲ್ಲ. : ಬೇರುಗಳ ಗರಿಷ್ಟ ಸಾಂದ್ರತೆಯು ಮರದ ಬುಡದಿಂದ 1 ಮೀ. ಶ್ರೀಷ್ಟಾರ್ಡ್‌ಲ್ಯಾನ್ಡ್ ಮತ್ತು ಭೂಮಿಯ 60 ಸೆ.ಮೀ. ನಷ್ಟ ಆಳದಲ್ಲಿ ಹರಡಿರುತ್ತದೆ. ಅಡಿಕೆಯು ಸಂಯುಕ್ತ ಎಲೆಗಳನ್ನು ಹೊಂದಿರುತ್ತದೆ (ಪೆರಿಪಿನ್‌ಎಚ್ ಎಲೆಗಳು)ಜೊತೆಗೆ ಉದ್ದವಾದ ಹೊಡಿಕೆಯಂತಹ ಬುಡವನ್ನು ಹೊಂದಿರುತ್ತದೆ. ಸಂಪೂರ್ಣವಾಗಿ ಅರಳಿದ ಎಲೆಗಳ ಜೀವಿತಾವಧಿ 2 ವರ್ಷಗಳಾಗಿರುತ್ತದೆ
23	Nature of bearing in areca	: Spadix produced in leaf axil covered in boat shaped spathe

	ಅಡಿಕೆಯಲ್ಲಿ ಕಾಯಿ ಬಿಡುವ ಸ್ಥಾವ : ದೋಷಿಯಾಕಾರದ ಹೊದಿಕೆಯಿಂದ ಮುಚ್ಚಿದ ಹೊಂಬಾಳಿಯು ಎಲೆಯ ಗುಳಿಯಲ್ಲಿ ಉತ್ಪತ್ತಿಯಾಗುತ್ತದೆ.
24	Average no. of nuts in an areca bunch : 100-125 fruits ಅಡಿಕೆ ಗೊಂಡಲಿನಲ್ಲಿರುವ ಸರಾಸರಿ : 100-125 ಹಣ್ಣಗಳು ಕಾಯಿಗಳ ಸಂಖ್ಯೆ
25	% of successful pollination in arecanut : 12-40% Full bloom to maturity 35 to 47 weeks ಅಡಿಕೆಯಲ್ಲಿ ಯಶ್ವಿಯಾಗುವ ಪರಾಗಸ್ವರ್ವದ ಶೇಖಡಾವಾರು ಮೊತ್ತ : 12-40% ಸಂಪೂರ್ಣವಾಗಿ ಹೊವು ಅರಳಿದ ದಿನದಿಂದ ಕಾಯಿ ಬಲಿಯುವವರೆಗೆ 35 ರಿಂದ 47 ವಾರಗಳು ಬೇಕಾಗುತ್ತದೆ.
26	Flowers/ Inflorescence of areca : Main rachis, secondary and tertiary rachis. Female flowers confined to tertiary and distal end of secondary rachis. Male flowers in filiform branches below or beyond female flowers. Both male and female flowers are sessile having two whorls of perianth. ಅಡಿಕೆಯ ಹೊವುಗಳು/ ಹೊಗೊಂಡಲು : ಹೊಗೊಂಡಲು ಮುಖ್ಯ ರಾಚಿಗಳು, ದ್ವಿತೀಯ ಮತ್ತು ತೃತೀಯ ರಾಚಿಗಳನ್ನು ಹೊಂದಿರುತ್ತದೆ. ಹೆನ್ನಿ ಹೊವುಗಳು, ತೃತೀಯ ರಾಚಿಗಳ ಮತ್ತು ದ್ವಿತೀಯ ರಾಚಿಗಳ ಕೊನೆ ಅಥವಾ ಅಂತ್ಯದಲ್ಲಿರುತ್ತದೆ. ಗಂಡು ಹೊವುಗಳು, ಹೆನ್ನಿ ಹೊಗಳ ಕೆಳಗೆ ಫಲಿಫಾರ್ಮ್ ಅಥವಾ ನೂಲಿನಂತ ಶಾಖೆಗಳಲ್ಲಿರುತ್ತವೆ. ಗಂಡು ಮತ್ತು ಹೆನ್ನಿ ಹೊಗಳು ಅಷ್ಟಿರವಾಗಿದ್ದು ಎರಡು ಮಷ್ಣಿದಳಗಳ ಸುರುಳಿಗಳನ್ನು ಹೊಂದಿರುತ್ತವೆ.
27	Male and female phase of areca : Male flowers open on same day or a few days after spathe bursts open exposing spadix. Male phase lasts for 25-46 days. Female flowers starts opening after all male flowers are shed.

	<p>Female phase extends for 3-10 days. Maximum receptivity is between 2nd and 4th day of opening.</p> <p>ಅಡಿಕೆಯಲ್ಲಿ ಗಂಡು ಮತ್ತು ಹೆಣ್ಣು ಹೊಗಳ ಹಂತಗಳು ಅಥವಾ ಮಜಲುಗಳು</p>	<p>ಅಡಿಕೆಯಲ್ಲಿ ಹೊಂಬಾಳಿಯು ತೆರೆದುಕೊಂಡ ದಿನವೇ ಅಥವಾ ಕೆಲವು ದಿನಗಳ ನಂತರ ಗಂಡು ಹೊಪುಗಳು ಅರಳುತ್ತವೆ.</p> <p>ಗಂಡು ಹೊವಿನ ಅಥವಾ ಪುರುಷ ಹಂತವು 25 ರಿಂದ 46 ದಿನಗಳವರೆಗೆ ಇರುತ್ತದೆ. ಎಲ್ಲಾ ಗಂಡು ಹೊಗಳು ಉದುರಿದ ನಂತರವಷ್ಟೇ ಹೆಣ್ಣು ಹೊಗಳು ಅರಳುತ್ತವೆ.</p> <p>ಹೆಣ್ಣು ಹೊಗಳ ಹಂತವು 3 ರಿಂದ 10 ದಿನಗಳ ತನಕ ಮುಂದುವರೆಯುತ್ತದೆ. ಹೆಣ್ಣು ಹೊಗಳ ಗರಿಷ್ಣ ಪ್ರಕ್ರಿಯೆ, ಹೊಗಳು ಅರಳಿದ 2ನೇ ಮತ್ತು 4ನೇ ದಿನಗಳ ನಡುವೆ ಕಾಣಬಹುದು.</p>
28 Pollinating agents of areca	Wind is the main agent of pollination	
ಅಡಿಕೆಯಲ್ಲಿ ಪರಾಗಸ್ವರ್ವ ಮಾಡುವ ವಾಹಕ	ಅಡಿಕೆಯಲ್ಲಿ ಗಾಳಿಯು ಪರಾಗಸ್ವರ್ವ ಮಾಡುವ ಮುಖ್ಯ ವಾಹಕವಾಗಿದೆ.	
29 Breeding behavior of areca	Cross pollinated	
ಅಡಿಕೆಯಲ್ಲಿನ ಸಂತಾನೋತ್ಪತ್ತಿಯ ರೀತಿ	ಅಡ್ಡ ಪರಾಗಸ್ವರ್ವ	
30 Type of areca fruit	Monolocular, one seeded berry with fibrous outer husk, enclosing single seed	
ಅಡಿಕೆಯ ಹಣ್ಣೆನ ವಿಧ	ಪಕ್ಕಾರ್ತಿಯ, ನಾರಿನ ಹೊರ ಹೊಟ್ಟನಿಂದ ಸುತ್ತುವರೆದ ಒಂದೇ ಬೀಜ ಹೊಂದಿರುವ ಹಣ್ಣು	
31 Germplasm conservation	<i>Ex situ</i> conservation: Field gene bank <i>In vitro</i> conservation: Cryopreservation of pollen and embryogenic calli	
ವಂಶ ವಾಹನಿಗಳ ಸಂರಕ್ಷಣೆ	ಎಕೆಟಿ ಸಂರಕ್ಷಣೆ: ಕ್ವೈತ್ರೆ ಅಥವಾ ಫೀಲ್ಡ್ ಜೆನ್ ಬ್ಯಾಂಕ್ ಇನ್ ವಿಟೋ ಸಂರಕ್ಷಣೆ: ಪರಾಗ ಮತ್ತು ಭೂಣಿ ಜನಕ ಕಾಲಿಯನ್ನು ಕ್ರೂಯೋಪ್ರಿಸ್‌ವೆಶನ್ ಅಥವಾ ಕ್ರೂಯೋ ಸಂರಕ್ಷಣೆ ಮಾಡುವುದು.	

32	National Germplasm Site (NAGS) for arecanut	Active : ICAR- CPCRI, Regional Station, Vittal, Bantwal Tk., Dakshina Kannada Dt., Karnataka- 574 243. ಅಡಿಕೆಯ ರಾಷ್ಟ್ರೀಯ ಸ್ಥಳ : ಐ.ಸಿ.ಎ.ಆರ್.- ಸಿ.ಪಿ.ಸಿ.ಆರ್.ಇ, ಪ್ರಾದೇಶಿಕ ಕೇಂದ್ರ, ವಿಟ್ಟ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕನ್ನಡಕ- 574 243.
33	Alternate gene banks for arecanut	: CPCRI, Research Centre, Mohitnagar, West Bengal CPCRI, Research Centre, Kahikuchi, Assam ಅಡಿಕೆಯ ಪರ್ಯಾಯ ಜೀವ : ಸಿ.ಪಿ.ಸಿ.ಆರ್.ಇ, ಪ್ರಾದೇಶಿಕ ಕೇಂದ್ರ, ಮೋಹಿತ್‌ನಗರ್, ಪಶ್ಚಿಮ ಬಂಗಾಳ ಸಿ.ಪಿ.ಸಿ.ಆರ್.ಇ, ಪ್ರಾದೇಶಿಕ ಕೇಂದ್ರ, ಕಾಹಿಕುಚಿ, ಅಸ್ಸಾ
34	ICAR Ad hoc Arecanut Committee Central Arecanut Research Station (CARS) at Vittal Under CPCRI : 1970 ಐ.ಸಿ.ಎ.ಆರ್. ಅಡ್‌ ಹಾಕ್ ಅರೆಕನಟ್ : 1947 ಕೆಮಿಟಿ ಕೇಂದ್ರೀಯ ಅಡಿಕೆ ಸಂಶೋಧನಾಕೇಂದ್ರ : 1956 (ಸಿ.ಎ.ಆರ್.ಎಸ್.), ವಿಟ್ಟ ಸಿ.ಪಿ.ಸಿ.ಆರ್.ಇ.ಗೆ ಸೇವೆಡೆಯಾಗಿದ್ದ : 1970	
35	Arecanut breeding strategies	: Germplasm collection- selection-hybridization- resistance breeding- marker assisted selection

	ಅಡಿಕೆಯಲ್ಲಿ ಸಂತಾನೋತ್ಪತ್ತಿಯ ತಂತ್ರಗಳು	: ವಂಶವಾಹಿಗಳ ಸಂಗ್ರಹಣೆ- ಆಯ್ಸ್- ಸಂಕರಣ : ಮಾಡುವುದು- ಪ್ರತಿರೋಧ ಸಂತಾನೋತ್ಪತ್ತಿ- ಮಾರ್ಕೆರ್ಟ್ ಸಹಾಯದ ಆಯ್ಸ್
36	Hybridization in areca	: Dwarf x Tall, Interspecific hybrids
	ಅಡಿಕೆಯಲ್ಲಿ ಸಂಕರಣ ಮಾಡುವ ರೀತಿ	: ಗಿಡ್ಡ ತಳಿ x ಎತ್ತರ ತಳಿ, ಅಂತಚಾರ್ತೀಯ ಸಂಕರಣಗಳು
37	CPCRI varieties of arecanut	: Mangala, Sumangala, Sreemangala, Mohitnagar, Swarnamangala, Kahikuchi Tall, Madhuramangala, Nalbari, Shathamangala ಸಿ.ಪಿ.ಸಿ.ಆರ್.ಎ. ಬಿಡುಗಡೆಗೊಳಿಸಿದ ಅಡಿಕೆಯ ಪ್ರಭೇದಗಳು : ಮಂಗಳ, ಸುಮಂಗಳ, ಶ್ರೀಮಂಗಳ, ಮೊಹಿತನಗರ್, ಸ್ವರ್ನಮಂಗಳ, ಕಾಹಿಕುಚಿ, ಮಧುರ ಮಂಗಳ, ನಲ್ಬರಿ, ಶತಮಂಗಳ
38	Dwarf hybrids of areca	: VTLAH 1- Sumangala Hirehalli Dwarf x VTLAH 2- Hirehalli Dwarf x Mohitnagar ಅಡಿಕೆಯಲ್ಲಿ ಅಭಿವೃದ್ಧಿ ಮಾಡಿರುವ ಗಿಡ್ಡ ಸಂಕರಣಗಳು : ವಿ.ಟಿ.ಎಲ್.ಎ.ಹೆಚ್.- 1: ಹೀರೇಹಳ್ಳಿ ಗಿಡ್ಡ x ಸುಮಂಗಳ ವಿ.ಟಿ.ಎಲ್.ಎ.ಹೆಚ್.- 2: ಹೀರೇಹಳ್ಳಿ ಗಿಡ್ಡ x ಮೊಹಿತನಗರ್
39	Cultivars of areca	: South Kanara Local, Thirthahalli Tall, Sirsi, Shimoga, Sagar, Hirehalli Tall, Hirehalli Dwarf, Sreewardhan, Mettupalayam ಅಡಿಕೆಯ ತಳಿಗಳು : ಸೌತ್ ಕನರಾ ಲೋಕಲ್, ತೀರ್ಥಹಳ್ಳಿ ಟಾಲ್, ಶಿರಸಿ, ಶಿವಮೊಗ್ಗ, ಸಾಗರ, ಹೀರೇಹಳ್ಳಿ ಟಾಲ್, ಹೀರೇಹಳ್ಳಿ ಗಿಡ್ಡ, ಶ್ರೀವರ್ದನ, ಮೆಟ್ಪಾಲ್ಯಾಮ್
40	Propagules of areca	: Seed nuts, sprouts, seedlings, tissue cultured plantlets ಅಡಿಕೆಯಲ್ಲಿ ಸಂತಾನೋತ್ಪತ್ತಿಗೆ ಬಳಸುವ ಭಾಗಗಳು : ಬೀಜದ ಕಾಯಿಗಳು, ಮೊಳಕೆಗಳು, ಸಸಿಗಳು, ಅಂಗಾಂಶ ಕೃಷಿಯ ಸಸ್ಯಗಳು
41	Mother palms of areca	: Early bearing, stabilized yield,

		<p>regular bearing, high percentage >50% of fruit set, more leaves on the crown (8-9), shorter internodes</p>
	ಅಡಿಕೆಯಲ್ಲಿ ತಾಯಿ ಮರ	<p>: ಶೈಪ್ರವಾಗಿ, ಸ್ಥಿರವಾಗಿ ಮತ್ತು ನಿರಂತರವಾಗಿ ಇಳುವರಿ ಕೊಡಬೇಕು. ಶೇಖಡಾ 50 ಕ್ಕಿಂತ ಹೆಚ್ಚಿಗೆ ಹೆಣ್ಣುಗಳನ್ನು ಫಲಿಸಬೇಕು. ಹೆಚ್ಚಿನ ಎಲೆಗಳನ್ನು ಹೊಂದಿರಬೇಕು (8-9) ಮತ್ತು ಕಾಂಡಗಳ ಮೇಲೆ ಒತ್ತಾದ ಗೇಣಗಳನ್ನು ಹೊಂದಿರಬೇಕು.</p>
42	Isolation distance for : 200- 300 m areca	<p>ಅಡಿಕೆಯಲ್ಲಿ ಒಂದು ತೋಟದಿಂದ : 200-300 ಮೀ. ಇನ್ನೊಂದು ತೋಟವನ್ನು ಪ್ರತ್ಯೇಕಿಸಲು ಕಾಯ್ದುಕೊಳ್ಳಬೇಕಾದ ಅಂತರ</p>
43	Interse gardens of areca	<p>: To select purelines Mangala x Managala Mohitnagar x Mohitnagar</p>
	ಅಡಿಕೆಯಲ್ಲಿ ಇಂಟರ್ಸೆ ತೋಟಗಳು	<p>: ಮೃಂತ್ಯುಲ್ಲಿನಾಗಳನ್ನು ಆಯ್ದುಮಾಡಲು ಮಂಗಳ x ಮಂಗಳ ಮೋಹಿತಾನಗರ್ x ಮೋಹಿತಾನಗರ್</p>
44	Seed nuts standards for arecanut	<p>: Fully ripened nuts with weight of >35 g, harvest the nuts with rope without dropping to the hard soil, nuts should float vertically in water</p>
	ಅಡಿಕೆಯಲ್ಲಿ ಬೀಜದ ಕಾಯಿಗಳಿಗಿರಬೇಕಾದ ಮಾನದಂಡಗಳು :	<p>: ಬೀಜದ ಕಾಯಿಗಳು, ಸಂಪೂರ್ಣವಾಗಿ ಹಣ್ಣಾಗಿ, 35 ಗ್ರಾಂ ಗಿಂತ ಹೆಚ್ಚಿನ ಶೋಕ ಹೊಂದಿರಬೇಕು. ಬೀಜದ ಕಾಯಿಯನ್ನು ಗಟ್ಟಿ ನೆಲದ ಮೇಲೆ ಬೀಳದಂತೆ ಯಾವುದೇ ಹಾನಿ ಮಾಡದೆ, ವಗ್ಗೆದ ಸಹಾಯದಿಂದ ಕೊಯ್ಲು ಮಾಡಿರಬೇಕು. ಬೀಜಗಳು, ನೀರಿನಲ್ಲಿ ಲಂಬವಾಗಿ ತೇಲಬೇಕು.</p>
45	Type of arecanut seed	<p>: Recalcitrant, no dormancy Polyembryony</p>
	ಅಡಿಕೆ ಬೀಜಗಳಲ್ಲಿನ ವಿಧಗಳು	<p>: ರಿಕ್ಯಾಲ್ಸಿಟ್ರಾಂಟ್, ಸುಪ್ರತೆ ಹೊಂದಿರದ ಮತ್ತು ಬಹುಭೂಣಿಗಳನ್ನು ಹೊಂದಿರುವ ಬೀಜಗಳು</p>

46	Arecanut seed storage	<ul style="list-style-type: none"> : Critical moisture content for arecanut seed is 32.8%. : In plastic bag or moist saw dust or seeds mixed with moist sand (1:3 ratio) with 0.2% potassium dihydrogen phosphate and storing in polythene bag. <p>ಅಡಿಕೆಯಲ್ಲಿ ಬೀಜದ ಸಂರಕ್ಷಣೆ</p> <ul style="list-style-type: none"> : ಅಡಿಕೆ ಬೀಜದ ನಿರ್ವಾಯಕ ತೇವಾಂಶವು ಶೇ. 32.8 ನಷ್ಟಿ ಹೊಂದಿರಬೇಕು. : ಪಲ್ಲಿಸ್ಕೋ ಅಥವಾ ತೇವಾದ ಮರದ ಹೊಟ್ಟಿ ಅಥವಾ ಬೀಜಗಳನ್ನು 0.2% ಪೊಟ್ಯಾಫಿಯಂ ಡೈಹೈಡ್ರೋಜನ್ ಪಾಸ್ಫೇಟ್ ಬೆರೆಸಿರುವ ತೇವಾದ ಮರಳನೊಂದಿಗೆ 1:3 ರ ಅನುಪಾತದಲ್ಲಿ ಮಿಶ್ರಮಾಡಿ ಪಲ್ಲಿಸ್ಕೋಚೀಲಗಳಲ್ಲಿ ಸಂಗೃಹಿಸಿಡಬಹುದು.
47	Potting mixture for arecanut	<p>ಅಡಿಕೆಯಲ್ಲಿ ಬೀಜ ನೆಡಲು ಬಳಸುವ ಮಣಿನ ಮಿಶ್ರಣ</p> <p>: 7:3:2 (ಮಣ್ಣ: ಸಾವಯವ ಗೊಬ್ಬರ: ಮರಳು)</p>
48	Primary nursery	<ul style="list-style-type: none"> : Sow the nuts immediately after the harvest in soil or sand beds. : Sow at 5 cm distance in vertical position with calyx end just covered with sand. : The beds may be mulched lightly using areca leaf or paddy straw. : Water daily to get early and good germination. <p>ಪ್ರಾಥಮಿಕ ನರಸರಿ</p> <ul style="list-style-type: none"> : ಕಾಯಿ ಕೊಯ್ಯ ತಕ್ಕಣ ಮಣಿನಲ್ಲಿ ಅಥವಾ ಮರಳಿನ ಮಡಿಗಳಲ್ಲಿ ನೆಡಬೇಕು. : ಇದು ಸೆಂ.ಮೀ. ನಷ್ಟಿ ಅಂತರದಲ್ಲಿ ಲಂಬವಾಗಿ, ಕಾಯಿಯ ತೊಟ್ಟಿ ಅಥವಾ ಮುಷ್ಟಪಾತ್ರೆಯ (ಕ್ಯಾಲಿಕ್ಸ್) ಸ್ಟಾಫ್ ಭಾಗ ಮುಚ್ಚುವವರೆಗೆ ಮರಳನಿಂದ ಮುಚ್ಚಿ ಮಡಿಗಳಲ್ಲಿ ನೆಡಬೇಕು.

		ಅಡಿಕೆ ಎಲೆಗಳನ್ನು ಅಥವಾ ಭತ್ತದ ಹಲ್ಲಗಳನ್ನು ಮಡಿಗಳಲ್ಲಿ ಹೊಡಿಕೆಯಾಗಿ ಉಪಯೋಗಿಸಬಹುದು. ವೇಗವಾಗಿ ಮೊಳಕೆಯೊಡೆಯಲು ಪ್ರತೀ ದಿನ ನೀರು ಉಣಿಸಬೇಕು.
49	Secondary nursery	: Transplant 3 months old seedlings in polythene bags (25 x 15cm, 150 gauge) filled with potting mixture. Provide proper shade to the nursery. Water regularly during summer.
	ಎರಡನೇ ಹಂತದ ನರ್ಸರಿ	: ಮೂರು ತಿಂಗಳ ಅಡಿಕೆ ಸಸಿಗಳನ್ನು, ಪಾಟಿಂಗ್ ಮಿಶ್ರಣ ತುಂಬಿದ ಪಾಲಿ ಚೀಲಗಳಿಗೆ (25 x 15 ಸೆ.ಮೀ., 150 ಗೇಜ್) ವರ್ಗಾಯಿಸಬೇಕು. ನರ್ಸರಿಯಲ್ಲಿ ಸೂಕ್ತ ನೆರಳಿನ ವ್ಯವಸ್ಥೆ ಮಾಡಬೇಕು. ಬೇಸಿಗೆಯಲ್ಲಿ ನಿರಂತರವಾಗಿ ನೀರು ಉಣಿಸಬೇಕು.
50	Germination in arecanut	: Commencement of germination : 53 days Completion of germination : 94 days
	ಅಡಿಕೆಯಲ್ಲಿ ಬೀಜಮೊಳಕೆಯೊಡೆಯುವಿಕೆ	: ಮೊಳಕೆಯೊಡೆಯುವಿಕೆಯ ಪ್ರಾರಂಭ: 53 ದಿನಗಳ ನಂತರ ಮೊಳಕೆಯೊಡೆಯುವಿಕೆಯ ಮುಕ್ತಾಯ: 94 ದಿನಗಳ ವರೆಗೆ
51	Early stage of germinated arecanut	: Sprouts (3 month old, 2 or 3 leaves)
	ಮೊಳಕೆಯೊಡೆದ ಅಡಿಕೆಯ ಅರಂಭಿಕೆ :	: ಮೊಳಕೆಗಳು (3 ತಿಂಗಳು ಬಿಂತ, 2-3 ಎಲೆಗಳನ್ನು ಹೊಂದಿರುತ್ತದೆ)
52	Seedlings suitable for planting	: 12- 18 months 5 or more leaves
	ಭೂಮಿಗೆ ನಾಟಿ ಮಾಡಲು ಸೂಕ್ತವಾದ ಸಸಿಗಳು	: 12-18 ತಿಂಗಳ ಸಸಿಗಳು 5 ಕ್ಕಿಂತ ಹೆಚ್ಚಾದ ಎಲೆಗಳನ್ನು ಹೊಂದಿರಬೇಕು.
53	Seedling selection index	: Number of leaves x 40 - seedling height
	ಸಸ್ಯಗಳ ಆಯ್ದುಯ ಸೂಚ್ಯಂಕ	: ಒಟ್ಟು ಎಲೆಯ ಸಂಖ್ಯೆ x 40 - ಸಸಿಯ ಎತ್ತರ

54	Micropropagation areca	in : Explants: Leaf and immature inflorescence (8 - 12 cm)
	ಅಡಿಕೆಯಲ್ಲಿ ಅಂಗಾಂಶ ಕೃಷಿ	: ಅಂಗಾಂಶ ಕೃಷಿಗೆ ಬಳಸುವ ಭಾಗಗಳು: ಎಲೆಗಳು ಮತ್ತು ಬಲಿಯದ ಹೊಗೊಂಚಲು ಅಥವಾ ಹೊಂಬಾಳೆ (8-12 ಸೆ.ಮೀ.)
55	Spacing and method of planting	: Areca nut- 2.7 m x 2.7 m (9 ft. x 9 ft.) in square, north south line should be deflected at an angle of 35° towards west
	ಅಂತರ ಮತ್ತು ಸಸಿ ನೆಡುವ ವಿಧಾನ	: ಅಡಿಕೆ- 2.7 ಮೀ. X 2.7 ಮೀ (9 ಅಡಿ x 9 ಅಡಿ) ಚೌಕಾಕಾರವಾಗಿ, ಉತ್ತರದಿಂದ ದಕ್ಷಿಣಕ್ಕೆ, 35° ಕೋನದಲ್ಲಿ ಪಟ್ಟಿಮದ ಕಡೆಗೆ ಒರೆಯಾಗಿ ನೆಡಬೇಕು.
56	Spacing for dwarf hybrids	: Dwarf hybrids- 2.2 m x 2.2 m
	ಗಿಡ್ಡ ಸಂಕರಣಗಳನ್ನು ನೆಡುವ ಅಂತರ	: ಗಿಡ್ಡ ಸಂಕರಣಗಳು: 2.2 ಮೀ. X 2.2 ಮೀ.
57	Areca nut based multi species cropping system:	: Areca nut + Cocoa + Banana + Pepper Areca nut + Nutmeg + Banana + Pepper
	ಅಡಿಕೆ ತೋಟದಲ್ಲಿ ಮತ್ತು ಬೆಳೆ ಕೃಷಿ ಪದ್ಧತಿ	ಅಡಿಕೆ + ಕೊಕ್ಕೊ + ಬಾಳೆ + ಕಾಳು ಮೆಣಸು ಅಡಿಕೆ + ಜಾಯಿಕಾಯಿ + ಬಾಳೆ + ಕಾಳು ಮೆಣಸು
58	Areca nut cropping models in different regions	: ಪ್ರದೇಶಗಳಿಗನುಸಾರವಾದ ಅಡಿಕೆ ಕೃಷಿ ವಿಧಾನಗಳು
	<i>Maidan parts of Karnataka: Areca nut + Pepper + Cocoa, Areca nut + Banana + Acid lime</i>	
	ಕನಾಂಟಕದ ಮೈದಾನ ಪ್ರದೇಶಗಳು: ಅಡಿಕೆ+ ಕಾಳು ಮೆಣಸು+ ಕೊಕ್ಕೊ, ಅಡಿಕೆ+ ಬಾಳೆ+ ನಿಂಬೆ	
	<i>Coastal Karnataka and Kerala: Areca nut + Cocoa + Pepper + Banana</i>	
	ಕನಾಂಟಕದ ಕರಾವಳಿ ಭಾಗ ಮತ್ತು ಕೇರಳ: ಅಡಿಕೆ+ಕೊಕ್ಕೊ + ಕಾಳು ಮೆಣಸು + ಬಾಳೆ	
	<i>North Bengal region: Areca nut + Pepper + Banana, Areca nut + Pepper + Acid lime</i>	

		<p>ഉത്തര ബംഗാള് പ്രദേശങ്ങൾ: അടിക്കോള മേണസു + ബാജീ, അടിക്കോള മേണസു + നിംബോ</p> <p>Wayanad dist. of Kerala and Uttara Kannada: Arecanut + Cardamom</p> <p>കേരളദ വയനാടു പ്രദേശ മല കൊട്ടകദ ഉത്തര കുന്ദ ജില്ല: അടിക്കോള + എലക്ഷ്മീ</p> <p>Hilly tracts of Karnataka: Arecanut + Coffee</p> <p>കൊട്ടകദ ഗുഡ്കാടു പ്രദേശ: അടിക്കോള</p>
59	Planting	<ul style="list-style-type: none"> : Time: May-June in well drained soils : August- September in water logging : areas : Pit size: 90 x 90 x 90 cm³ : and 60 x 60 x 60 cm³ also recommended : Method: Half fill the pits with top soil, cow dung & sand. Plant the seedlings at the centre and cover up to the collar region with soil <p>സെസി നാട്ടി മാട്ടപുട്ടു /സെസി : കാല: ഉത്തേമ നീരു ബഹിയുവ മുള്ളേൻല്ല മേ- ജൂൺ തിംഗളു,</p> <p>: നീരു നില്ലുവ പ്രദേശഗളല്ല ആഗസ്റ്റ്- സെപ്റ്റംബർ തിംഗളു</p> <p>: ഗുംഡിയു അളത്തേ: 90 സെ.മീ. x 90 സെ.മീ. x 90 സെ.മീ.</p> <p>: മലത്തു 60 സെ.മീ. x 60 സെ.മീ.x60 സെ.മീ.</p> <p>: ചോട തിഥാരസ്സു വാടഡലാറിദേ.</p> <p>വിധാന: ഗുംഡിയു അഥവ ഭാഗവന്നു മേലുള്ള, സഗസ് മലത്തു മരളിനിന്ദ മുച്ചുബേകു. സെസിയുന്നു ഗുംഡിയു മധ്യ ഭാഗദല്ല നേഡബേകു മലത്തു സെസിയു കാംഡ മലത്തു ബേരുഗളു സേരുവ ജാഗദവരെനു മുള്ളേൻഡ മുച്ചുബേകു.</p>
60	Initial care after planting	<ul style="list-style-type: none"> : Banana can be planted between rows up to 4 to 5 years to provide shade. : Stems are protected from sun scorch by covering with dry leaves and

		spathe of arecanut or white opaque polythene films.
		<p>ಸಿಸಿ ನೆಟ್ಟು ಪ್ರಾರಂಭಿಕ ಹಂತದಲ್ಲಿ : ಸಿಸಿ ನಾಟಿ ಮಾಡಿದ ಮೊದಲ 4 ರಿಂದ 5 ವರ್ಷಗಳ ತನಕ, ನೆರಳಿಗಾಗಿ ಬಾಳೆಯನ್ನು ಅಡಿಕೆ ಸಾಲುಗಳ ಮಧ್ಯೆ ನೆಡಬಹುದು.</p> <p>: ಕಾಂಡಗಳನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸಲು ಒಣಗಿದ ಎಲೆಗಳಿಂದ ಮತ್ತು ಅಡಿಕೆಯ ಹಾಳೆ (ಸ್ವೇತೋ) ಅಥವಾ ಬಿಳಿ ಪಾರದರ್ಶಕವಲ್ಲದ ಪಾಲಿ ಕವರ್‌ನಿಂದ ಮುಚ್ಚಬೇಕು.</p>
61	Fertilizer dose for arecanut	<p>100: 40: 140 NPK g/ plant/ year 12 kg green leaf and 12 kg compost/ cattle manure 1/3rd in April- May and 2/3rd in Sept-Oct</p> <p>ಅಡಿಕೆಗೆ ಬೇಕಾಗುವ ಮೋಷಕಾಂಶಗಳ ಪ್ರಮಾಣ :</p> <p>: 100:40:140 ಯೂರಿಯಾ: ರಂಜಕ: ಪ್ರೋಟ್ಯಾಂಥಿಯಂ ಗ್ರಾಂ/ಗಿಡ/ವರ್ಷ 12 ಕೆ.ಜಿ. ಹಸಿರು ಎಲೆ ಮತ್ತು 12 ಕೆ.ಜಿ. ಸಾವಂಯವ ಗೊಬ್ಬರ / ಕೊಟ್ಟಿಗೆ ಗೊಬ್ಬರ 1/3 ನೇ ಭಾಗವನ್ನು ಏಪ್ರಿಲ್-ಮೇ ಮತ್ತು 2/3 ನೇ ಭಾಗ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಅಡಿಕೆ ಮರಗಳಿಗೆ ಒದಗಿಸಬೇಕು.</p>
62	Fertigation for arecanut	<p>: Fertilizers in the form of Urea (136 g), DAP (65 g) and Muriate of Potash (175g)/palm/ year.</p> <p>ಅಡಿಕೆಯಲ್ಲಿ ಹನಿ ರಸಾವರಿ :</p> <p>: ಗೊಬ್ಬರವನ್ನು ಯೂರಿಯಾ (136 ಗ್ರಾಂ.), ಡಿ.ಎ.ಪಿ. (65 ಗ್ರಾಂ) ಮತ್ತು ಮ್ಯಾರೇಟ್ ಆಫ್ ಮೊಟ್ಯಾಶ್ (175 ಗ್ರಾಂ.) ರೂಪದಲ್ಲಿ ಪ್ರತೀ ಮರಕ್ಕೆ ಪ್ರತೀ ವರ್ಷ ನೀಡಬೇಕು.</p>
63	Arecanut farm wastes for composting	<p>: 5.5 to 6.0 tonnes of organic wastes are available from one hectare of areca garden per year.</p> <p>Arecanut leaves, areca leaf sheath, inflorescence/ bunches, husk.</p>

	<p>ಅಡಿಕೆ ತೋಟದ ತ್ಯಾಜ್ಯದಿಂದ ಗೊಬ್ಬರ : 5.5 ರಿಂದ 6.0 ಉನ್ನಾಗಳಷ್ಟು ಸಾವಯವ ತ್ಯಾಜ್ಯ 1 ಹೆಕ್ಟೇರ್ ಅಡಿಕೆ ತೋಟದಲ್ಲಿ ಪ್ರತೀ ವರ್ಷ ದೊರಕುತ್ತದೆ. ಅಡಿಕೆಯ ಎಲೆ, ಅಡಿಕೆಯ ಹಾಳ, ಹೊಂಬಾಳ ಅಥವಾ ಗೊನೆ ಮತ್ತು ಅಡಿಕೆ ಸಿಪ್ಪೆ</p>
64	<p>Vermicomposting of organic wastes in areca garden</p> <p>: Areca wastes are chopped into pieces of 10 cm filled in tanks or pits and mixed with cow dung slurry at the rate of 10% by weight.</p> <p>One kg of earth worms (<i>Eudrilus eugeniae</i>)/1000 kg organic wastes.</p> <p>70% conversion in 60 days.</p> <p>About 8 kg of vermicompost/palm/year meets crops nutrient demand.</p> <p>ಅಡಿಕೆ ತೋಟದಲ್ಲಿಸಿಗೂವ ಸಾವಯವ ತ್ಯಾಜ್ಯದಿಂದ ಎರೆಹುಳು ಗೊಬ್ಬರ : ಅಡಿಕೆಯ ತ್ಯಾಜ್ಯವನ್ನು 10 ಸೆಂ.ಮೀ. ನಾತ್ರೆಕ್ಕೆ ಕತೆರಿಸಿ, ತೋಟಗಳಲ್ಲಿ / ಗುಂಡಿಗಳಲ್ಲಿ ತುಂಬಿಸಿ, ಸಗಣೆ ನೀರನ್ನು, ತ್ಯಾಜ್ಯದ ಶೇ. 10 ಪ್ರಮಾಣದಲ್ಲಿ ಮಿಶ್ರ ಮಾಡಬೇಕು.</p> <p>1 ಕೆ.ಜಿ. ಎರೆಹುಳು (ಯುಡ್ರಿಲಸ್ ಯುಜಿನೇ), 1000 ಕೆ.ಜಿ. ಸಾವಯವ ತ್ಯಾಜ್ಯಕ್ಕೆ ಬೇಕಾಗುತ್ತದೆ.</p> <p>60 ದಿನಗಳಲ್ಲಿ ಶೇ. 60 ರಷ್ಟು ತ್ಯಾಜ್ಯವು ಪರಿವರ್ತನೆಯಾಗುತ್ತದೆ.</p> <p>ಸುಮಾರು 8 ಕೆ.ಜಿ. ಯಷ್ಟು ಎರೆಹುಳು ಗೊಬ್ಬರ ಪ್ರತೀ ಮರದ ಒಂದು ವರ್ಷದ ಹೋಷಕಾಂಶಗಳ ಬೇಡಿಕೆಯನ್ನು ಮಾರ್ಪಣಗೊಳಿಸುತ್ತದೆ.</p>
65	<p>Mulching</p> <p>: The practice of covering palm basin with areca leaves and husk for water conservation.</p> <p>ಅಡಿಕೆಯಲ್ಲಿ ನೆಲ ಹಾಸು ಅಥವಾ ಹೊದಿಕೆ ಮಾಡುವುದು : ಅಡಿಕೆ ತೋಟಗಳಲ್ಲಿ, ನೀರಿನ ಸಂರಕ್ಷಣೆಗಾಗಿ ಮರದ ಬುಡಗಳನ್ನು ಒಣಗಿದ ಅಡಿಕೆ ಎಲೆಗಳಿಂದ ಮತ್ತು ಅಡಿಕೆ ಸಿಪ್ಪೆಗಳಿಂದ ಮುಚ್ಚಬೇಕು.</p>
66	<p>Green manure cum cover cropping, protection from weeds</p> <p>: <i>Pueraria javanica</i>, <i>Mimosa invisa</i>, <i>Calopogonium mucunoides</i>, <i>Centrosema pubescens</i> and <i>Sesbania speciosa</i></p>

	<p>ಅಡಿಕೆ ಬೆಳೆಯನ್ನು ಕಳೆಗಳಿಂದ ರಕ್ಷಿಸಲು : ಮೃದೇರಿಯಾ ಜವೋನಿಕಾ, ಮಿಮೋಸಾ ಇನ್‌ವಿಸಾ, ತೋಟಗಳಲ್ಲಿ ಹಸಿರೆಲೆ ಗೊಬ್ಬರ ಹಾಗೂ ಹೊದಿಕೆಬೆಳೆಯನ್ನು ಬೆಳೆಯುವುದು ಕೆಲಪಗೋನಿಯಂ ಮ್ಯಾಕ್ನಾಯ್ಸ್, ಸೆಂಟ್ರೋಸೆಮಾ ಮಬೆಚೆಸೆನ್ಸ್ ಮತ್ತು ಸಾಬೇನಿಯಾ ಸ್ಟ್ರೀಸಿಯೋಸಾ</p>
67	<p>Water requirement of arecanut through drip : 20 litres/ palm Provide adequate irrigation during summer Provide 75 cm deep drainage channels during rainy season</p> <p>ಹನಿ ನೀರಾವರಿ ಪದ್ಧತಿ : ಪ್ರತೀ ಮರಕ್ಕೆ 20 ಲೀಟರ್‌ ಬೇಸಿಗೆಯಲ್ಲಿ ಮರಕ್ಕೆ ಅಗತ್ಯವಿರುವಷ್ಟು ನೀರನ್ನು ಒದಗಿಸಬೇಕು. 75 ಸೆಂ.ಮೀ. ನಷ್ಟ ಅಳವಾದ ಕಾಲುವೆಗಳನ್ನು ಮಳಗಾಲದಲ್ಲಿ ನಿರ್ಮಾಣ ಮಾಡಬೇಕು.</p>
68	<p>Major diseases of arecanut : Yellow Leaf Disease (YLD) , Fruit rot , Inflorescence dieback,Crown rot and Bud rot, Basal stem rot/ Foot rot, Leaf spot/ Blight</p> <p>ಅಡಿಕೆಯನ್ನು ಬಾಧಿಸುವ ಕಾರಿಗರಳು ಹಳದಿ ಎಲೆ ರೋಗ (ಪ್ರೆ.ಎಲ್.ಡಿ.),ಕಾಯಿ ಕೊಳೆಯುವ ರೋಗ , ಹೊಂಬಾಳಿ ಸಾಯುವ ರೋಗ,ಚಂಡೆ ಕೊಳೆಯುವ ರೋಗ ಮತ್ತು ಸುಳಿ ಕೊಳೆಯುವ ರೋಗ,ಕಾಂಡದ ಬುಡ ಕೊಳೆಯುವ ರೋಗ ಅಥವಾ ಅಣಬೆ ರೋಗ, ಎಲೆ ಚುಕ್ಕಿ ಅಥವಾ ಎಲೆ ಬೆಂಕಿ ರೋಗ, ಹಳದಿ ಎಲೆ ರೋಗ (ಪ್ರೆ.ಎಲ್.ಡಿ.) (ಪ್ರೆಟೋಪ್ಲಾಸ್ಮಾ)</p>
<p>Integrated Disease Management (IDM) for diseases of Arecanut</p> <p>ಅಡಿಕೆಗೆ ಬಾಧಿಸುವ ರೋಗಗಳ ಸಮಗ್ರಿ ರೋಗ ನಿರ್ವಹಣಾ ಪದ್ಧತಿ</p>	
	<p>Yellow Leaf Disease (YLD) (Phytoplasma) : ಹಳದಿ ಎಲೆ ರೋಗ (ಪ್ರೆ.ಎಲ್.ಡಿ.) (ಪ್ರೆಟೋಪ್ಲಾಸ್ಮಾ)</p> <p>In mildly affected area : Eradication of YLD affected palms.</p> <p>ರೋಗದ ಬಾಧೆ ಕಡಿಮೆ ಇರುವ ಪ್ರದೇಶ : ರೋಗ ಬಾಧಿತ ಮರಗಳನ್ನು ಕಿತ್ತು ನಾಶಮಾಡುವುದು.</p>

<p>In heavily diseased area</p> <p>ರೋಗದ ಬಾಧೆ ಹೆಚ್ಚಿರುವ ಪ್ರದೇಶ</p>	<ul style="list-style-type: none"> : Removal of disease advanced and juvenile palms. Proper drainage should be provided. Practices that reduce the soil aeration should be avoided. : ರೋಗದ ತೀವ್ರತೆ ಹೆಚ್ಚಿರುವ ಹರೆಯದ ಮರಗಳನ್ನು ತಗೆಯುವುದು, ಸರಿಯಾಗಿ ನೀರು ಹರಿದುಹೋಗುವಂತೆ ಬಸಿ ಕಾಲುವೆಗಳನ್ನು ಮಾಡುವುದು, ತೋಟದ ಮಣ್ಣಿನಲ್ಲಿ ಗಾಳಿಯಾಡುವಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು.
<p>Methods to Improve soil and plant health</p> <p>ಮಣ್ಣ ಮತ್ತು ಗಿಡದ ಆರೋಗ್ಯವನ್ನು ವೃದ್ಧಿಸುವ ವಿಧಾನಗಳು</p>	<ul style="list-style-type: none"> : Plant growth promoting <i>Rhizobacteria</i> and <i>Trichoderma</i> (100g) enriched neem cake (2 kg/palm), for root regeneration. : Lime application in acidic soils (<5.4). : Soil test based balanced nutrition (organic manure and inorganic fertilizers). : Foliar application of N, K, Mg, B and Zn. Plastic mulching during monsoon (June-October) to reduce the disease symptom and increase the yield, especially when the disease is in the initial stage. : ಗಿಡದ ಆರೋಗ್ಯ ವೃದ್ಧಿಸುವ ರೈರ್ಮೂಬ್ಯಾಕ್ಟೇರಿಯಾ ಮತ್ತು ಬೇರುಗಳ ಮುನರುತ್ವಾದನೆಗಾಗಿ ಟ್ರಿಕೋಡರ್ಮಾ (100 ಗ್ರಾ.) ಮಣ್ಣಿಕರಿಸಿದ ಬೇವಿನ ಹಿಂಡಿ (2 ಕೆ.ಜಿ. ಪ್ರತೀ ಮರಕ್ಕೆ) ಯನ್ನು ನೀಡುವುದು. ಆಮ್ಲೀಯ ಮಣ್ಣಿನ (<5.4) ತೋಟಗಳಲ್ಲಿ ಸುಣಿವನ್ನು ಒದಗಿಸುವುದು. ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಸಾಧಾರಣ ಮೊಂಡಿಕೆಯನ್ನು (ಸಾಧಾರಣ ಮತ್ತು ರಾಸಾಯನಿಕ ಗೊಬ್ಬರ) ಒದಗಿಸುವುದು. ಪೊಂಡಿಕೆಯನ್ನು ಸಾರಜನಕ, ಮೊಟ್ಟಾಫ್, ಮೆಗ್ನೇಶಿಯಂ, ಬೋರಾನ್ ಮತ್ತು ಜಂಕ್ ಹೊಂದಿರುವ ದ್ರವ ರೂಪದ ಏಶ್ವರ್ಯವನ್ನು

		<p>ತಯಾರಿಸಿ ಎಲೆಗಳಿಗೆ ಸಿಂಪಡಿಸುವುದು. ರೋಗವು ಮೊದಲ ಹಂತದಲ್ಲಿದ್ದರೆ ಪ್ಲಾಸ್ಟಿಕ್ ಮಲ್ಟಿಂಗ್ ಅಥವಾ ಪ್ಲಾಸ್ಟಿಕ್ ನೆಲ ಹೊದಿಕೆಯನ್ನು ಮಳೆಗಾಲದ ಸಮಯದಲ್ಲಿ (ಜೂನ್ - ಅಕ್ಟೋಬರ್) ವೊಡುವುದರಿಂದ ರೋಗ ಲಕ್ಷಣಗಳನ್ನು ನಿಂತುಂತ್ರಿಸಬಹುದು ಹಾಗೂ ಇಳುವರಿಯನ್ನು ಹೆಚ್ಚಿಸಬಹುದು.</p>
	<p>Fruit rot <i>(Phytophtora meadii Mc. Rae)</i></p>	<p>: Removal and destruction fallen rotten arecanuts, bunches and dead palms in the garden.</p> <p>Prophylactic spraying of 1% Bordeaux mixture or Mandipropamide @ 0.5 % to bunches just before the onset of monsoon and one more spray at 30-45 days interval.</p>
	<p>ಕಾಯಿ ಕೊಳೆಯುವ ರೋಗ : (ಪ್ರೈಟಾಪ್ಲೋರಾ ಏಡಿ)</p>	<p>ರೋಗ : ತೋಟದಲ್ಲಿ ಮರದಿಂದ ಉದುರಿ ಕೊಳೆತ ಕಾಯಿಗಳನ್ನು, ಗೊನೆಗಳನ್ನು ಮತ್ತು ಸತ್ತ ಮರಗಳನ್ನು ತೆಗೆದು ನಾಶಪಡಿಸಬೇಕು.</p> <p>ಮುಂಜಾಗೃತಾ ಕ್ರಮವಾಗಿ 1% ಬೋಡೋ ದ್ರಾವಣವನ್ನು ಅಥವಾ ಮ್ಯಾಂಡಿ ಮ್ಯಾಲ್‌ಪ್ರೋಪ್‌ಮೆಡ್ @ 0.5% ಅನ್ನು ಗೊನೆಗಳಿಗೆ ಮಳೆಗಾಲ ಪ್ರಾರಂಭವಾಗುವ ಮೊದಲು ಮತ್ತು 30-45 ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪಡಿಸಬೇಕು.</p>
	<p>Crown rot and Bud rot</p>	<p>: Removal of rotten spindle and apply 1% Bordeaux paste to the wound, cover with polythene sheet till the new shoot emerges. Drenching crown of surrounding palms with 1% Bordeaux mixture.</p> <p>ಶೀರ/ಚಂಡ ಕೊಳೆಯುವ ರೋಗ ಮತ್ತು ಸುಳಿ ಕೊಳೆಯುವ ರೋಗ :</p> <p>ಕೊಳೆತ ಸುಳಿಗಳನ್ನು ತೆಗೆಯುವುದು ಮತ್ತು 1% ಬೋಡೋ ಪೇಸ್ಟ್ ಅನ್ನು ಗಾಯಗಳಿಗೆ ಸವರಿ ಪ್ಲಾಸ್ಟಿಕ್ ಹಾಳೆಯಿಂದ ಹೊಸದಾದ ಸುಳಿ ಬರುವವರೆಗೂ ಮುಚ್ಚಿದುವುದು. ರೋಗ ಬಾಧಿತ ಮರದ ಸುತ್ತಲಿನ</p>

ಮರಗಳಿಗೂ ಕೊಡ 1% ಬೋಡೋ ದ್ರಾವಣವನ್ನು ಸಿಂಪಡಿಸಬೇಕು.

**Basal stem rot/ Foot rot
(*Ganoderma lucidum* (Leys)
Karst and *G. applanatum*)**

- : Isolation trenches of 60 cm depth and 30 cm width between diseased and healthy palms.
- : Addition of FYM(25kg) or green leaves/palm/year.
- : Application of *Trichoderma harzianum*
- : (CPCRI TR 28) enriched neem cake @2.5 kg/palm at quarterly intervals for one year. Root feeding with Hexaconazole @ 2% (100 ml solution per palm) at quarterly intervals for one year and soil drenching with 25 liters of 0.2% Hexaconazole or with Bordeaux mixture (1%).

**ಕಾಂಡದ ಬುಡ ಕೊಳೆಯುವ ರೋಗ /ಅಣಬೆ ರೋಗ
(ಗ್ಯಾನೋಡಮಾರ್ಟ್ ಲ್ಯಾಸಿಡಂ ಮತ್ತು
ಗ್ಯಾನೋಡಮಾರ್ಟ್ ಅಪ್ಲಾನಾಟಮ್)**

- : ರೋಗಪೀಡಿತ ಮತ್ತು ಆರೋಗ್ಯಕರ ಮರಗಳ ನಡುವೆ 60 ಸೆ.ಮೀ. ಅಳ ಮತ್ತು 30 ಸೆ.ಮೀ. ಅಗಲದ ಕಂಡಕಗಳನ್ನು ತೆಗೆದು ಪ್ರತ್ಯೇಕಿಸಬೇಕು.
- : ಕೊಟ್ಟಿಗೆ ಗೊಬ್ಬರ ಅಥವಾ ಹಸಿರಿಲೆ ಗೊಬ್ಬರ 25 ಕೆ.ಜಿ./ಮರ/ವರ್ಷ ನೀಡಬೇಕು.
- : ಟ್ರೈಕೊಡಮಾರ್ಟ್ ಹಾಚಿಂಯಾನಂ (ಸಿ.ಪಿ.ಸಿ.ಆರ್.ಎ.ಟಿ.ಆರ್. 28) ನಿಂದ ಪುಷ್ಟಿಕರಿಸಿದ ಬೇವಿನ ಹಿಂಡಿ @ 2.5 ಕೆ.ಜಿ./ಮರ ತ್ರೈವಾಸಿಕ ಮಧ್ಯಂತರದಲ್ಲಿ ಒದಗಿಸಬೇಕು.
- : ಒಂದು ವರ್ಷದವರೆಗೆ ತ್ರೈವಾಸಿಕ ಮಧ್ಯಂತರದಲ್ಲಿ ಹೆಕ್ಸಾಕೊನಜೋಲ್ @ 2% (ಪ್ರತೀ ಮರಕ್ಕೆ 100 ಮಿ.ಲೀ.) ದ್ರಾವಣವನ್ನು ಬೇರಿಗೆ ಉಣಿಸುವುದು ಮತ್ತು 0.2% ಹೆಕ್ಸಾಕೊನರ್ಬೋಲ್ ಅಥವಾ ಬೋಡೋ ದ್ರಾವಣವನ್ನು (1%) 25 ಲೀಟರ್‌ನಂತೆ ಮಣಿಗೆ ಸೇರಿಸಬೇಕು.

	<p>Inflorescence dieback (<i>Colletotrichum gloeosporioides</i> Penz)</p> <p>ಹೊಂಬಾಳಿ ಸಾಯುವ ರೋಗ (ಕೊಲೆಟಿಕೊಎಟ್ರೈಕೆಂ ಗ್ಲೊಯೋಸ್ಪೊರಾಯ್ಡ್)</p>	<ul style="list-style-type: none"> : Removal and destruction of completely dried inflorescence. : Spraying with Propiconazole@ 0.1% (1ml/L), two sprays, at 30-35 days interval. Initial spraying on production of female flowers.
	<p>Leaf spot/ Blight (<i>Phyllosticta arecae</i> Hohnel, C. <i>gloeosporioides</i> Penz, and <i>Pestalotiopsis palmarum</i>)</p> <p>ಎಲೆ ಚುಕ್ಕಿ ಅಥವಾ ಎಲೆ ಬೆಂಕಿ ರೋಗ (ಫಿಲ್ಲೋಸ್ಪಿಕ್ಟಿಕ್ ಅರೆಕೆ, ಸಿ. ಗ್ಲೊಯೋಸ್ಪೊರಾಯ್ಡ್ ಮತ್ತು ಪೆಸ್ಟಾಲೋಟಿಪ್ಸಿಯೋಪ್ಸಿಸ್ ಪಾಲ್ಮರ್ಮ)</p>	<ul style="list-style-type: none"> : <i>Phytosanitation measures:</i> The disease affected parts of the palm to be removed and destroyed to reduce the inoculum. : Spraying with systemic fungicide Propiconazole 25 EC (1ml/liter of water) during August- September. Second spraying with Carbendazim 12% + Mancozeb63% (2g/liter of water) or : systemic fungicide Hexaconazole 5% or Tebuconazole 38.9% (1ml/L of water). Soil test based balance nutrient management to maintain plant health. <p>ರೋಗ ಬಾಧಿತ ಮರದ ಭಾಗಗಳನ್ನು ಸಂಗ್ರಹಿಸಿ ನಾಶಮಾಡುವುದು.</p> <p>ರೋಗ ಬಾಧಿತ ಮರದ ಭಾಗಗಳನ್ನು ಸಂಗ್ರಹಿಸಿ ನಾಶಮಾಡುವುದು.</p> <p>ಮೊಪಿಕೊನರ್ಮೋಲ್ 25 ಇ.ಸಿ. (1 ಮ.ಲೀ/ಲೀಟರ್ ನೀರು) ಪ್ರವಾಣದಲ್ಲಿ ಆಗ್ಸ್- ಸೆಪ್ಟೆಂಬರ್ ತಿಂಗಳಲ್ಲಿಮರಗಳಿಗೆ ಸಿಂಪಡಿಸಬೇಕು. ಕಾರ್ಬೆಂಡಾಜಿಮ್ 12% + ಮಾಕ್ಸೋಕೊಜೆಬ್ 63% (2 ಗ್ರಾಂ/ಲೀಟರ್ ನೀರು) ಅಥವಾ ಅಂತರಾಷ್ಟ್ರಿಯಾದ ಶಿಲೀಂದ್ರನಾಶಕಗಳಾದ ಹೆಕ್ಸ್‌ಕೊನರ್ಮೋಲ್ 5% ಅಥವಾ ಉಂಟಿಕೊನರ್ಮೋಲ್</p>

		<p>38.9% (1 ಮಿ.ಲೀ./ ಲೀಟರ್ ನೀರು) ಅನ್ನ ಮತ್ತೊಮ್ಮೆ ಸಿಂಪಡಿಸಬೇಕು. ಮರಗಳ ಅರೋಗ್ಯ ಕಾಪಾಡಲು, ಮಣ್ಣನ ಪರೀಕ್ಷೆಯ ಆಧಾರದ ಮೇಲೆ ಮೋಷಕಾಂಶಗಳನ್ನು ನೀಡಬೇಕು.</p>
69	Nursery diseases	<ul style="list-style-type: none"> : Collar portion of seedlings in nurseries and transplanted seedlings is affected by bacteria <i>Fusarium</i> spp., <i>Rhizoctonia</i> spp., <i>Pythium</i> spp. and <i>Phytophthora</i> spp. accelerate rotting of young bud and root decay. : Soil drenching with 1% Bordeaux mixture or Copper oxychloride @ 0.25 % <p>ಸಸಿ ಮಡಿ/ನರ್ಸರಿಯಲ್ಲಿ ಅಡಿಕೆ : ನರ್ಸರಿಯ ಸಸಿಗಳನ್ನು ಮತ್ತು ತೋಟದಲ್ಲಿ ಹೊಸದಾಗಿ ನೆಟ್ಟು ಸಸಿಗಳ ಬುಡದ ಭಾಗವನ್ನು ಬ್ಯಾಕ್ಟೇರಿಯಾಗಳಾದ ಫ್ಯಾಜೀರಿಯಂ, ರೈಫ್ಲೋಕ್ಲ್ಯೂನಿಯ ಮತ್ತು ಪ್ರೈಟಾಪ್ಲೈರಾಬಾಧಿಸ್ತವೆ ಮತ್ತು ಎಳೆಯ ಸುಳಿಗಳು ಹಾಗೂ ಬೇರು ಕೊಳೆಯುವಿಕೆಯನ್ನು ಹೆಚ್ಚಿಸುತ್ತದೆ.</p> <p>: ಹತೋಟಿ ಕ್ರಮಗಳು: 1% ಚೋಡೋ ದ್ರಾವಣ ಅಥವಾ ಕಾಪರ್ ಆಸ್ಕೆಲ್ಲೋರ್ಡ್ @ 0.25% ನಷ್ಟು ಗಿಡಗಳ ಬುಡದಲ್ಲಿ ಮಣ್ಣಿಗೆ ಸೇರಿಸಬೇಕು.</p>
70	Major pests of arecanut	<ul style="list-style-type: none"> : Root grub, Spindle bug, Mites, Pentatomid bug, Scale insect, Inflorescence caterpillar. : Emerging pests: Red palm weevil, <i>Ambrosia</i> beetle. <p>ಅಡಿಕೆಯನ್ನು ಬಾಧಿಸುವ ಪ್ರಮುಖ : ಬೇರು ಹುಳು, ಸುಳಿ ತಿನ್ನುವ ಹುಳ (ಸ್ವಿಂಡಲ್ ಬಗ್), ನುಸಿ, ಪೆಂಟಾಟೋಮಿಡ್ ಕೆಟ, ಸ್ಕ್ರೇಲ್ ಕೆಟ, ಹೊಂಬಾಳೆಯ ಕಂಬಳಹುಳು.</p> <p>ಹೊಸದಾಗಿ ಬಾಧಿಸುತ್ತಿರುವ ಕೆಟಗಳು: ಕೆಂಪು ಮೂತಿ ಹುಳ (ಅಂಬ್ರೋಸಿಯಾ ಬೀಟಲ್)</p>

Integrated Pests Management (IPM) for major pests of Arecanut

ಅಡಿಕೆಗೆ ಬಾಧಿಸುವ ಕೇಟಗಳ ಸಮಗ್ರಿಕೆ ನವ್ಯಹಣಾ ಪದ್ಧತಿ

Root grub (<i>Leucopholis</i> spp.)	<ul style="list-style-type: none"> : 3-4 ploughings from October-December to expose the grubs to predators. Hand picking of adults during peak emergence period May- June in plains and August in hills at 6.30 PM -7.30 PM. : Application of neem cake @ 2 kg/palm/year during June to July in the basin. Application of Entomopathogenic nematode liquid suspension, Steinernema carpocpasae @ 1.5 billion infective juveniles (IJ's)/ha (approximately 1 crore IJ's/palm) during September - October in plains and November - December in hills or Patch application of chlorpyriphos 20EC @ 10 litre/ha or bifenthrin 10 EC @ 20 litre/ha covering interspaces and root zones. : If needed, second round root zone application of chlorpyriphos 20 EC @ 7 ml/palm or bifenthrin 10 EC @ 14 ml/palm after 45 days may be given.
ಬೇರು ಹುಳ (ಲ್ಯೂಕೋಫೋಲಿನ್)	<ul style="list-style-type: none"> : ಮರಿ ಹುಳಗಳನ್ನು ಪರಬ್ರಹ್ಮಕಗಳಿಗೆ ಒಡ್ಡಲು ಅಕ್ಷೋಬರ್-ಡಿಸೆಂಬರ್ ವರೆಗೆ 3-4 ಬಾರಿ ಭೂಮಿಯನ್ನು ಉಳುಮೆ ಮಾಡಬೇಕು. : ಪ್ರೈಥ ಕೇಟದ ಗರಿಷ್ಣ ಹೊರಹೊಮ್ಮೆವಿಕೆಯ ಅವಧಿಯಾದ, ಮೇ-ಜೂನ್ ತಿಂಗಳು (ಬಯಲು ಪ್ರದೇಶದಲ್ಲಿ) ಮತ್ತು ಆಗಸ್ಟ್ ತಿಂಗಳನಲ್ಲಿ (ಗುಡ್ಡ ಪ್ರದೇಶಗಳಲ್ಲಿ) ಸಂಚಿ ಸುಮಾರು 6.30 ರಿಂದ 7.30 ರ ವರೆಗೆ ಕೇಟಗಳನ್ನು ಹಿಡಿದು ಸಾಯಿಸಬೇಕು. : ಮರದ ಬುಡಗಳಿಗೆ ಜೂನ್-ಜುಲೈ ತಿಂಗಳನಲ್ಲಿ ಪ್ರತೀ ಮರಕ್ಕೆ 2 ಕೆ.ಬಿ.ಯಂತೆ ಪ್ರತೀ ವರ್ಷ ಬೇವಿನ ಹಿಂಡಿಯನ್ನು ಹಾಕಬೇಕು.

	<p>ದ್ವಾರಾ ರೂಪದ ಎಂಟಮೋಪ್ಯಾಥೊಜನಿಕ್ ಜಂತುಹುಳಗಳನ್ನು (ಸ್ವಿನರ್‌ನಿಮಾ ಕಾರ್ಮೋಕ್ಯಾಸ್‌ @ 1.5 ಶತಕೋಟಿ ಜಂತುಹುಳು/ ಹೆಕ್ಟೇರ್) ಮೃದಾನ ಪ್ರದೇಶವಾದರೆ ಸೆಟ್ಟೆಂಬರ್ – ಅಕ್ಟೋಬರ್ ಮತ್ತು ಗುಡ್ಡ ಪ್ರದೇಶದಲ್ಲಾದರೆ ನವೆಂಬರ್ – ಡಿಸೆಂಬರ್ 30ಗಳಲ್ಲಿ ಮರದ ಬುಡಗಳಿಗೆ ಸೇರಿಸುವುದು ಅಥವಾ ಕ್ಲೋರೋಪ್ಯೈರಿಫಾಸ್ 20 ಇ.ಸಿ. @ 10 ಲೀಟರ್‌ ಪ್ರತೀ ಹೆಕ್ಟೇರ್ ಅಥವಾ ಬ್ಯೂಫೆನೋತ್ರಿನ್ 10 ಇ.ಸಿ. @ 20 ಲೀಟರ್ ಪ್ರತೀ ಹೆಕ್ಟೇರ್‌ಗೆ ಮರಗಳ ಮಧ್ಯಂತರದಲ್ಲಿ ಮತ್ತು ಬೇರುಗಳ ವಲಯಕ್ಕೆ ಸೇರಿಸಬೇಕು.</p> <p>ಅಗತ್ಯವಿದ್ದಲ್ಲಿ ಎರಡನೇ ಸಲ ಕ್ಲೋರೋಪ್ಯೈರಿಫಾಸ್ 20 ಇ.ಸಿ. @ 7 ಮಿ.ಲೀ./ಮರ ಅಥವಾ ಬ್ಯೂಫೆನೋತ್ರಿನ್ 10 ಇ.ಸಿ. @ 14 ಮಿ.ಲೀ./ ಮರ 45 ದಿನದ ನಂತರದಲ್ಲಿ ಬೇರುಗಳ ವಲಯಕ್ಕೆ ಒದಗಿಸಬೇಕು.</p>
	<p>Spindle bug (<i>Mircarvalhoia arecae</i>)</p> <p>: Placement of Thiamethoxam 25 WG of (2 g) in perforated poly-sachets in the inner most two leaf axils of areca palms during April- May.</p> <p>Spraying with Thiamethoxam 25 WG (0.25 g/L) in and around the spindle and inner whorl of leaves.</p> <p>ಸುಳಿ ತಿನ್ನುವ ಹುಳ (ಮಿರ್ಕಾರ್‌ವಾಲ್‌ಹೋಯಿಯ ಅರೆಕೆ)</p> <p>: ಏಪ್ರಿಲ್ – ಮೇ ಅವಧಿಯಲ್ಲಿ ಥಯಾಮೆಥಾಕ್ಸಾಮ್ 25 ಡಬ್ಲೂ.ಜಿ. (2 ಗ್ರಾಂ) ಅನ್ನ ರಂದ್ರವಿರುವ ಪಾಲ್ಸಿಕ್ ಸಾಚೆಟ್‌ಗಳಲ್ಲಿ ಇಟ್ಟಿ ಅಡಿಕೆ ಮರದ ಒಳಗಿನ ಎರಡು ಎಲೆಗಳ ಅಕ್ಷಗಳಲ್ಲಿ ಇರಿಸಬೇಕು.</p> <p>ಥಯಾಮೆಥಾಕ್ಸಾಮ್ 25 ಡಬ್ಲೂ.ಜಿ. (0.25 ಗ್ರಾಂ /ಲೀಟರ್) ಅನ್ನ ಎಲೆಗಳ ಒಳ ಸುರುಳಿಗಳಲ್ಲಿ ಸಿಂಪಡಿಸಬೇಕು.</p>
	<p>Red mite (<i>Raoiella indica</i>) and white mite (<i>Oligonychus indicus</i>)</p> <p>: Conserve predatory mites <i>Amblyseius channabasavanni</i>.</p> <p>Application of neem oil emulsion (5 ml/L) two-times at 15 days intervals.</p> <p>ಕೆಂಪು ನುಸಿ (ರೊಯೆಲ್ಲ್‌ ಇಂಡಿಕಾ) :</p> <p>ಪರಭಕ್ಷಕ ಹುಳವಾದ ಅಂಬಿಸಿಯಸ್ ಚನ್ನಬಸವಣಿಯ</p>

	ಮತ್ತು ಬಿಳಿ ನುಸಿ (ಒಲಿಗೊನ್ಯೆಕ್ಸ್ ಇಂಡಿಕ್ಸ್)	ಕೇಟವನ್ನು ತೋಟದಲ್ಲಿ ಸಂರಕ್ಷಿಸಿ, ವೃದ್ಧಿಸುವುದು. 15 ದಿನಗಳ ಮಧ್ಯಂತರದಲ್ಲಿ ಬೇವಿನ ಎಣ್ಣೆ (5 ಮಿ.ಲೀ/ಲೀಟರ್) ಯನ್ನು ಎರಡು ಬಾರಿ ಸಿಂಪಡಿಸಬೇಕು.
	Pentatomid bug(<i>Halyomorpha picus</i>)	<ul style="list-style-type: none"> : <i>Low infection:</i> Neem oil emulsion (5 ml/L) spray, two - times in fortnightly intervals only to the infested and surrounding palms not to (avoid spray on freshly opened inflorescence.) : <i>Severe infection:</i> Clothianidin (0.24 g/L) or Pymetrozine (0.6 g/L) to the developing bunches.
	ಪೆಂಟಾಟೋಮಿಡ್ ಬಗ್ (ಹೆಲ್ಪ್ಯೂಮಾರಾಫ್ ಪೈಕ್ಸ್)	<ul style="list-style-type: none"> : ಕಡಿಮೆ ಬಾಧೆ ಇದ್ದಲ್ಲಿ: ಬೇವಿನ ಎಣ್ಣೆ 5 ಮಿಲಿ /ಲೀಟರ್ ನೀರಿನಲ್ಲಿ ಬೆರೆಸಿ 15 ದಿನಕ್ಕೂಮ್ಯೇ ಎರಡು ಬಾರಿ ಬಾಧೆಗೊಳಿಸಿ ಮರಗಳಿಗೆ ಮಾತ್ರ ಸಿಂಪಡಿಸುವುದು. ಹೊಸದಾಗಿ ಅರಳಿದ ಹಾಗೊಂಚಲಿಗೆ ಸಿಂಡಪಿಸುವುದನ್ನು ತಪ್ಪಿಸಬೇಕು. : ತೀವ್ರವಾಗಿ ಬಾಧೆ ಇದ್ದಲ್ಲಿ: ಕ್ಲೂಡಿಯಾನಿಡಿನ್ (0.24 ಗ್ರಾಂ/ಲೀಟರ್) ಅಥವಾ ಪ್ರೈಮೆಟ್‌ರಿಯಿನ್ (0.6 ಗ್ರಾಂ/ಲೀಟರ್) ಅನ್ನು ಬೆಳೆಯುತ್ತಿರುವ ಗೊನೆಗಳಿಗೆ ಸಿಂಪಡಿಸಬೇಕು.
	Scale insect (<i>Aonidiella orientalis</i> and <i>Ischnaapsis longinostris</i>)	<ul style="list-style-type: none"> : Temperature favors population build up, so provide proper shade. : Conservation and augmentation of lady bird beetle, <i>Chilocorus nigrita</i>. : Neem oil emulsion spray @ 5ml/L two-times in 15 days intervals.
	ಸ್ಕೇಲ್ ಕೇಟ್ (ಅನಿಡೆಲ್ಲಾ ಒರಿಯಂಟಾಲಿಸ್ ಮತ್ತು ಇಷ್ನಾಪ್ಸಿಸ್ ಲಾಂಜಿನೋಸ್‌ಎಸ್)	<ul style="list-style-type: none"> : ಅತಿಯಾದ ತಾಪಮಾನ ಕೇಟದ ಸಂಖ್ಯೆಯನ್ನು ಹೆಚ್ಚಿಸುತ್ತದೆ ಆದ್ದರಿಂದ ಉತ್ತಮ ನೇರಳನ್ನು ಒದಗಿಸಬೇಕು. ಲೇಡಿ ಬಡ್‌ ಬೀಟ್‌ಲ್ (ಜಿಲೊಕೊರ್ಸ್ ನಿಗ್ರಿಟಾ) ಅನ್ನು ತೋಟದಲ್ಲಿ ಸಂರಕ್ಷಿಸಿ ಮತ್ತು ಅದರ ವರ್ಧನೆಯಾಗುವಂತೆ ಮಾಡಬೇಕು. : ಬೇವಿನ ಎಣ್ಣೆಯನ್ನು ಪ್ರತೀ ಲೀಟರ್ಗೆ 5 ಮಿಲಿಯಂತೆ ಸೇರಿಸಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.
	Inflorescence caterpillar	: Cut and burn the infested female flowers

	(<i>Tirathaba</i> sp.)	and inflorescence. Open the spadices and spray Lambda cyhalothrin (0.3 ml/L).
	ಹೊಗೊಂಟಲ ಕಂಬಳಿಹಳ್ಳಿ (ತಿರಥಬಿ ಹಳ್ಳಿ)	: ಬಾಧಕೋಳಗಾದ ಹೆಸ್ಟ್‌ ಹೊಪುಗಳು ಮತ್ತು ಹೊಗೊಂಟಲನ್ನು ಕತ್ತರಿಸಿ ಸುಡುಪುದು. ಸುಳಿಗಳನ್ನು ತೆರೆದು ಲ್ಯಾಂಡಾ ಸೈಹಲೋತ್ರೀನ್ (0.3 ಮೀ.ಲೀ./ಲೇಟರ್) ಅನ್ನು ಸಿಂಪಡಿಸಬೇಕು.
71	Storage pests of arecanut	: Arecanut beetle, Coffee bean weevil, Cigarette beetle, Rice moth
	ಸಂಗ್ರಹಣೆ ಮಾಡಿದ ಅಡಿಕೆಗೆ ಬಾಧಿಸುವ ಶೀಟಗಳು	: ಅಡಿಕೆ ದುಂಬಿ, ಕಾಫಿ ಬೀಜದ ಮೂತಿ ಕೀಟ, ಸಿಗರೇಟ್ ದುಂಬಿ, ಅಕ್ಕಿ ಹಳ್ಳಿ
72	Physiological disorders in arecanut	: Disorders are due to abnormal environmental conditions, improper nutrition and without involvement of primary parasite. Tendernut dropping, Button shedding, Nut splitting, Bandh.
	ಅಡಿಕೆಗೆ ಬಾಧಿಸುವ ಭೋಧಿಕ ಶೋಂದರೆಗಳು	: ಪರಿಸರದಲ್ಲಾಗುವ ಏರುಪೇರಿನಿಂದ, ಮೋಷಕಾಂಶಗಳ ಕೊರತೆಯಿಂದ ಮತ್ತು ಪರಾವಲಂಬಿಗಳ ಒಳಗೊಳ್ಳುವಿಕೆ ಇಲ್ಲದೆ ಇರುವುದರಿಂದ ಅಡಿಕೆಯಲ್ಲಿ ಭೋಧಿಕ ಅಸ್ವಸ್ಥತೆಗಳು ಕಂಡು ಬರುತ್ತದೆ. ಎಳೆ ಅಡಿಕೆ ಉದುರುವಿಕೆ, ಹೆಸ್ಟ್ ಹೊಪು (ಬಟನ್) ಉದುರುವಿಕೆ, ಕಾಯಿ ಸೀಳುವಿಕೆ ಮತ್ತು ಹಿಡಿ ಮುಂಡಿಗೆ
73	Imbalance of nutrients	: Crown bending, oblique ring, crown choking, bandh disease, nut splitting, nut shedding.
	ಅಡಿಕೆಯಲ್ಲಿ ಮೋಷಕಾಂಶಗಳ ಕೊರತೆಯಿಂದ ಉಂಟಾಗುವ ಅಸಮತೋಲನಗಳು	: ತಲೆ ಅಥವಾ ಚಂಡ ಬಾಗುವಿಕೆ, ಓರೆಯಾದ ಉಂಗುರ,ಕ್ರೈನ್ ಚೋಕಿಂಗ್, ಹಿಡಿಮುಂಡಿಗೆ, ಕಾಯಿ ಸೀಳುವಿಕೆ, ಕಾಯಿ ಉದುರುವಿಕೆ
74	Protection from sun scorch/ stem breaking	: Stem should be covered with areca leaves/ areca sheath. : Painting/ white washing with lime in some areas.

		<ul style="list-style-type: none"> • The outermost row of palms on the southern and south western sides can be protected by covering and grown with tall shade trees like <i>Casuarina</i>.
		<p>ಅಡಿಕೆಯಲ್ಲಿ ಕಾಂಡ ಸೀಳುವಿಕೆ ಅಥವಾ ಕಾಂಡವನ್ನು ಸೂರ್ಯನ ಬಿಸಿಲಿನಿಂದ ಸಂರಕ್ಷಿಸುವ ವಿಧಾನ</p> <p>: ಅಡಿಕೆ ಕಾಂಡವನ್ನು, ಒಣಗಿದ ಅಡಿಕೆ ಎಲೆಗಳಿಂದ ಅಥವಾ ಎಲೆಯ ಹಾಳೆಯಿಂದ ಮುಚ್ಚಬೇಕು.</p> <p>: ಸುಳ್ಳವನ್ನು ಕಾಂಡಗಳ ಮೇಲೆ ಬಳಿಯಬೇಕು.</p> <p>: ತೋಟದಲ್ಲಿ ದಕ್ಕಣ ಮತ್ತು ಸೈರುತ್ತೆ ದಿಕ್ಕಿನಲ್ಲಿ ಅದರಲ್ಲೂ ಹೊರ ಶಾಲಿನಲ್ಲಿ ಬೆಳೆದಿರುವ ಅಡಿಕೆ ಮರಗಳನ್ನು, ಎತ್ತರದ ಮರಗಳಾದ ನೆರಳು ಮರವನ್ನು ಅಡ್ಡಲಾಗಿ ಬೆಳೆಯುವುದರಿಂದ ಸೂರ್ಯನ ಬಿಸಿಲು ನೇರವಾಗಿ ಕಾಂಡಗಳಿಗೆ ತಾಪುವುದನ್ನು ತಡೆಯಬಹುದು.</p>
75	Forking/ Digging in areca garden	<p>: To break up surface crust, forking or digging is practiced during October-November after cessation of monsoon.</p> <p>ಅಡಿಕೆ ತೋಟದಲ್ಲಿ ಅಗೆಯುವ ಪದ್ಧತಿ</p> <p>: ತೋಟದಲ್ಲಿ ಮಣ್ಣನ ಮೇಲೆ ಹೊರ ಪದರವನ್ನು, ಮಳೆಗಾಲ ಮುಗಿದ ನಂತರ ಉಕ್ಕೊಬರ್- ನವೆಂಬರ್ ತಿಂಗಳಲ್ಲಿ ಒಡೆದು ಸಡಿಲ ಮಾಡುವ ಕ್ರಮ</p>
76	Index tissue for leaf sampling	<p>: 3rd or 4th leaf from top</p> <p>ಎಲೆಯ ಮಾದರಿಗಾಗಿ ಬಳಿಸುವ ಮೂಚ್ಚಂಕ ಅಂಗಾಂಶ ಅಥವಾ ಮೂಚ್ಚಂಕ ಭಾಗ</p>
77	General recommendation for prevention of arecanut diseases	<p>: Pre and post monsoon spray of Bordeaux mixture in traditional belts with high rainfall and next spray with 45 days gap, if rain continued.</p> <p>ಅಡಿಕೆಯನ್ನು ರೋಗ ಬಾಧೆಯಿಂದ ತಡೆಯಲು ಅನುಸರಿಸಬೇಕಾದ ಮುನ್ನಿಟ್ಟಿರುತ್ತಾ ಕ್ರಮಗಳು</p> <p>: ಅಡಿಕೆಯನ್ನು ಹೆಚ್ಚಾಗಿ ಬೆಳೆಯುವ ಹಾಗೂ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ, ಮಳೆಗಾಲದ ಮುಂಚೆ ಮತ್ತು ನಂತರ ಬೋಡೋ ದ್ರಾವಣವನ್ನು ಸಿಂಪಡಿಸಬೇಕು. ಮಳೆ ಮುಂದುವರೆದರೆ, 45 ದಿನಗಳ ಅಂತರದಲ್ಲಿ ಬೋಡೋ ಸಿಂಪಡಣೆಯನ್ನು ಮುಂದುವರೆಸಬೇಕು.</p>
78	Horticultural maturity in	<p>: Green nuts turn to yellow/ orange</p>

	arecanut	colour
	ಅಡಿಕೆಯಲ್ಲಿ ತೋಟಗಾರಿಕಾ ಪಕ್ಕತೆ	: ಹಸಿರು ಬಣ್ಣದ ಕಾಯಿಗಳು ಹಳದಿ ಅಥವಾ ಕೇಸರಿ ಬಣ್ಣಕ್ಕೆ ತಿರುಗುವುದು.
79	Areca and Arecanut	: Tree with inflorescence and fruit bunches. Ripe and dehusked nuts.
	ಅರೆಕಾ ಮತ್ತು ಅರೆಕಾನಟ್‌/ಅಡಿಕೆ	: ಅರೆಕಾ ಎಂದರೆ ಹೊಂಬಾಳಿ ಮತ್ತು ಹಣ್ಣನ ಗೊನೆಯನ್ನು ಹೊಂದಿರುವ ಮರ ಅಡಿಕೆ ಅಥವಾ ಅರೆಕಾನಟ್ ಎಂದರೆ ಹಣ್ಣದ ಮತ್ತು ಸಿಪ್ಪೆ ಸುಲಿದ ಕಾಯಿ
80	Harvesting in arecanut	: June- July for tender nuts and November- March for ripe nuts.
	ಅಡಿಕೆಯಲ್ಲಿ ಕೊಯ್ಯು ಪದ್ಧತಿ	: ಬಲಿಯದ ಅಡಿಕೆ ಕಾಯಿಗಳನ್ನು ಜೂನ್- ಜುಲೈ ತಿಂಗಳಲ್ಲಿ ಕೊಯ್ಯು ಮಾಡಲಾಗುತ್ತದೆ. ಹಣ್ಣದ ಅಥವಾ ಬಲಿತ ಕಾಯಿಗಳನ್ನು ನವೆಂಬರ್- ಮಾರ್ಚ್ ತಿಂಗಳಲ್ಲಿ ಕೊಯ್ಯು ಮಾಡಲಾಗುತ್ತದೆ.
81	Method of traditional harvesting	: Climbing from one end of the garden, jumping to next palm through oscillation of thin upper stem, completing whole garden and getting down at other end of the garden.
	ಅಡಿಕೆಯಲ್ಲಿ ಸಾಂಪ್ರದಾಯಿಕ ಕೊಯ್ಯು ಮಾಡುವ ಪದ್ಧತಿ	: ತೋಟದ ಒಂದು ತುದಿಯಿಂದ, ಮರವನ್ನು ಹತ್ತಿ, ಕೊಯ್ಯುನ್ನು ಪ್ರಾರಂಭಿಸಿ, ಮತ್ತೊಂದು ಮರಕ್ಕೆ, ಹತ್ತಿದ ಮರದ ತೆಳುವಾದ ಕಾಂಡದ ಭಾಗವನ್ನು ಬಗ್ಗಿಸಿ ಜಿಗಿಯುವುದು. ಹೀಗೆ ಇಡೀ ತೋಟದ ಕೊಯ್ಯುನ್ನು ಮುಗಿಸಿ, ತೋಟದ ಇನ್ನೊಂದು ತುದಿಯಲ್ಲಿ ಇಳಿಯುವುದು.
82	Types of processed nuts	: Dried ripe nuts, Kalipak, Scented supari
	ಸಂಶೋಧಿಸಿದ ಕಾಯಿಗಳ ಬಗ್ಗೆ	: ಒಣಗಿಸಿದ ಹಣ್ಣಿ ಅಡಿಕೆ, ಕಾಲಿಪಾಕ್ ಅಥವಾ ಕೆಂಪಡಿಕೆ, ಕಂಪು ಗೊಳಿಸಿದ ಸುಪಾರಿ
83	Processing	: Tender nut (Kalipak) processing Matured nut (Kottapak) processing


	<p>ಸಂಸ್ಕರಣೆ</p> <p>: ಬಲಿಯದ ಅಥವಾ ಎಳೆಯ ಕಾಯಿಗಳ (ಕಾಲಿಪಾಕ್ ಅಥವಾ ಕೆಂಪಡಿಕೆ) ಸಂಸ್ಕರಣೆ ಬಲಿತ ಅಥವಾ ಹಣ್ಣಾದ ಕಾಯಿಗಳ (ಕೊಟ್ಟಪಾಕ್ ಅಥವಾ ಚಾಲಿ) ಸಂಸ್ಕರಣೆ</p>
	<p>Tender nut processing: 6 to 7 months green nuts are dehusked, cut into pieces, boiled in water, 'kali' coating is given from previous boilings and dried.</p> <p>ಬಲಿಯದ ಅಥವಾ ಎಳೆಯ ಕಾಯಿಗಳ ಸಂಸ್ಕರಣೆ: 6ರಿಂದ 7 ತಿಂಗಳು ಬಲಿಯದ ಹಸಿರು ಕಾಯಿಗಳನ್ನು ಸುಲಿದು, ತುಂಡುಗಳನ್ನಾಗಿ ಮಾಡಿ, ಬೇಯಿಸಿ, ಕಾಯಿಯನ್ನು ಬೇಯಿಸಿ ಉಳಿದ ದ್ರಾವಣದಲ್ಲಿ ಬಲಿಯದ ಕಾಯಿಗೆ ಲೇಪಿಸಿ ಒಣಗಿಸಲಾಗುತ್ತದೆ.</p>
	<p>Ripe nut processing: Fully ripe 9 months old yellow or orange nuts dried in sun for 35 to 40 days, cut longitudinally, scoop out dry nut and again dried for 10 days.</p> <p>ಬಲಿತ ಅಥವಾ ಹಣ್ಣಾದ ಕಾಯಿಗಳ ಸಂಸ್ಕರಣೆ ಸಂಪೂರ್ಣವಾಗಿ ಬಲಿತ 9 ತಿಂಗಳ ಹಳದಿ ಅಥವಾ ಕೇಸರಿ ಬಣ್ಣದ ಕಾಯಿಗಳನ್ನು ಸೂರ್ಯನ ಬೆಳಕನಲ್ಲಿ 35 ರಿಂದ 40 ದಿನಗಳ ಕಾಲ ಒಣಗಿಸಿ, ನಂತರ ಉದ್ದವಾಗಿ ಕತ್ತರಿಸಿ, ಒಳಗಿರುವ ಒಣಗಿದ ಅಡಿಕೆಯನ್ನು ಹೊರಗೆ ತೆಗೆದು ಮತ್ತೆ 10 ದಿನಗಳ ಕಾಲ ಒಣಗಿಸುವುದು.</p>
84	<p>Bura tamul and Neettadaka</p> <p>: In Assam, fresh fruits are preserved in thick layers of mud. In Kerala, fresh fruits are stored by steeping in water, resulting in discolouration of outer husk and foul smell due to bacterial attack but inner core is preserved.</p> <p>ಅಡಿಕೆಯಲ್ಲಿ ಬುರಾ ತಮುಲ ಮತ್ತು : ಅಸಾಂ ರಾಜ್ಯದಲ್ಲಿ, ಅಡಿಕೆ ಕಾಯಿಗಳನ್ನು ದಪ್ಪದಾದ ಮಣಿನ ಪದರದಲ್ಲಿ ಸಂಸ್ಕರಿಸಿದು ವರ್ಷದಲ್ಲಿ ಬುರಾ ತಮುಲ ಎಂದು ಕರೆಯುತ್ತಾರೆ. ಕೇರಳದಲ್ಲಿ ಅಡಿಕೆ ಕಾಯಿಗಳನ್ನು ನೀರಿನಲ್ಲಿ ಮುಳುಗಿಸಿದಲಾಗುತ್ತದೆ. ಆಗ ಮೇಲಿನ ಸಿಪ್ಪೆಯನ್ನು ಬಣ್ಣ ಕಳೆದುಕೊಂಡು ಬ್ಯಾಕ್ಟೇರಿಯಾಗಳ ದಾಳಿಯಿಂದ ಒಂದು ರೀತಿಯ ದುವಾಸನೆ ಬರುತ್ತದೆ ಆದರೆ ಒಳಭಾಗವು ಸುರಕ್ಷಿತವಾಗಿರುತ್ತದೆ.</p>
85	<p>Taste of arecanut</p> <p>: Astringent (contracting, drying sensation or puckeriness felt all over the mouth)</p>

	ಅಡಿಕೆಯ ರುಚಿ	: ಒಗರಾಗಿರುತ್ತದೆ ಅಥವಾ ಸಂಕೋಚಕ ರುಚಿಯನ್ನು ಹೊಂದಿರುತ್ತದೆ (ಕುಗ್ಗುವಿಕೆ, ಒಣಗಿಸುವ ಸಂವೇದನೆ ಅಥವಾ ಬಾಯಿಯ ತುಂಬೆಲ್ಲ ಬುಕ್ಕುವಂತೆ ಅನುಭವವಾಗುತ್ತದೆ.)
86	Grades of tender nut	: Hasa (I quality), Bettae (II), Gorblu (III), Nuli (IV)
	ಎಳೆಯ ಅಡಿಕೆಯ ಶೈಳಿಗಳು	: ಹಸ (ಪ್ರಥಮ ಶೈಳಿ), ಬೆಟ್ಟೆ (ದ್ವಿತೀಯ ಶೈಳಿ), ಗೊರಬಲು (ತೃತೀಯ ಶೈಳಿ), ನುಲಿ (ನಾಲ್ಕನೇ ಶೈಳಿ)
87	Types of processed tender nuts based on no.of cuts, shapes and sizes	: Unde or Api, Batlu or Ottavettu, Choor, Podi, Erazel, Iylon, Nayampak
	ಕತ್ತರಿಸುವ ಸಂಖ್ಯೆ, ಆಕಾರ ಮತ್ತು ಗಾತ್ರದ ಮೇಲೆ ವಿಂಗಡಿಸುವ ಸಂಸ್ಕರಿಸಿದ ಎಳೆಯ ಅಡಿಕೆಯ ಶೈಳಿಗಳು	: ಉಂಡೆ ಅಥವಾ ಆಪೆ, ಬಟ್ಟಲು ಅಥವಾ ಒಟ್ಟುವೆಟ್ಟು, ಚೂರು, ಮೊಡಿ, ಇರಾಜಿಲ್, ಪಲೊನ್, ನಯಪಾಕ್
88	Grades of dry nut (chali)	: Mora, Moti, Srivardhan, Jamnagar and Jini
	ಒಣ ಅಡಿಕೆಯ ಶೈಳಿಗಳು (ಚಾಲಿ)	: ಮೋರ, ಮೋಟಿ, ಶ್ರೀವರ್ಧನ, ಜಾಮನಗರ್ ಮತ್ತು ಜಿನಿ
89	Moisture content in dry kernels	: 6-7%
	ಒಣ ಅಡಿಕೆಯಲ್ಲಿನ ತೇವಾಂಶದ ಪ್ರಮಾಣ	: 6-7%
90	Constituents of arecanut	: Tannin, Fat, Polyphenols
	ಅಡಿಕೆಯಲ್ಲಿನ ಸಹ್ಯಗಳು	: ಟಾನಿನ್, ಕೊಬ್ಬಿ, ಪಾಲಿಫೀನಾಲ್‌ಗಳು
91	Other products from arecanut	: Arecanut husk- fibre, hard boards & plastics, pulping & paper boards. Areca stem & leaves- building materials, utility articles, furnitures.
	ಅಡಿಕೆಯಿಂದ ಉತ್ಪಾದಿಸುವ ಇತರೆ ಉತ್ಪನ್ನಗಳು	: ಅಡಿಕೆಯ ಸಿಪ್ಪೆ- ನಾರು, ಹಾಡ್‌ ಬೋಡ್‌ ಮತ್ತು ಪಾಸ್ಟಿಕ್, ಪಲ್ಟಿಂಗ್ ಮತ್ತು ಪೇಪರ್ ಬೋಡ್‌

		<p>ಅಡಿಕೆಯ ಕಾಂಡ ಮತ್ತು ಎಲೆಯಿಂದ— ಕಟ್ಟಡ ಸಾಮಾಗ್ರಿಗಳು, ಉಪಯುಕ್ತಕರ ವಸ್ತುಗಳು, ಪೀಠೋಪಕರಣಗಳು</p>
92	Areca leaf sheath products	<p>Throw away cups & plates, plyboards, decorative veneer panels and picture mounts, house sandals, gin washers, other household items.</p> <p>ಅಡಿಕೆಯ ಹಾಳೆಯಿಂದ ಉತ್ಪಾದಿಸುವ ಉತ್ಪನ್ನಗಳು :</p> <p>ಬಟ್ಟಲುಗಳು ಮತ್ತು ತಟ್ಟಿಗಳು, ಪ್ಲೇಬೋಡ್ಸ್, ಅಲಂಕಾರಿಕ ತೆಳು ಫಲಕಗಳು ಮತ್ತು ಚಿತ್ರ ಆರೋಹಣಗಳು, ಮನೆಯೊಳಗೆ ಬಳಸುವ ಚಪ್ಪಲಿಗಳು ಹಾಗೂ ಇತರೆ ಗೃಹೋಪಯೋಗಿ ವಸ್ತುಗಳು</p>
93	Areca plate making unit	<p>: Ecovision/ Ecoblizz, Vittal</p> <p>ಅಡಿಕೆ ತಟ್ಟೆ ತಯಾರಿಸುವ ಘಟಕ :</p> <p>ಎಕೋವಿಶನ್ ಅಥವಾ ಎಕೋಬ್ಲಿಜ್, ವಿಟ್ಲ</p>
94	Medicinal uses	<p>: Antihelmintic and are effective against tape worms and round worms.</p> <p>Antibacterial and inhibits growth of <i>Escherichia coli</i>, <i>Staphylococcus typhi</i> and <i>Staphulococcus aureus</i>.</p> <p>Arecoline lowers blood sugar level.</p> <p>ಅಡಿಕೆಯ ಔಷಧಿಯ ಉಪಯೋಗಗಳು :</p> <p>ಹೊಟ್ಟೆಯಲ್ಲಿ ಬೆಳೆಯುವ ಲಾಡಿ ಹುಳಗಳು ಮತ್ತು ದುಂಡು ಹುಳಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಬ್ಯಾಕ್ಟೇರಿಯ ವಿರೋಧಿ ಗುಣವನ್ನು ಹೊಂದಿದ್ದು, ಇ.ಕೋಲಿ, ಸ್ಟೈಲೋಕೋಕಸ್ ಟ್ರೆಫಿ ಮತ್ತು ಸ್ಟೈಲೋಕೋಕಸ್ ಡಿರಿಯಸ್‌ಗಳ ಬೆಳವಣಿಗೆಯನ್ನು ತಡೆಯುತ್ತದೆ. ಅರೆಕೋಲಿನ್ ರಕ್ತದಲ್ಲಿನ ಸಕ್ರಿಯ ಅಂಶವನ್ನು ಕಡಿಮೆ ಮಾಡುತ್ತದೆ.</p>
95	Uses of arecanut constituents	<p>Tannin (16-22%): For dyeing clothes, leather, rope, black writing ink and food color.</p> <p>Fat (8-12%): rich in myristic acid.</p> <p>ಅಡಿಕೆಯಲ್ಲಿರುವ ಅಂಶಗಳ ಪ್ರಯೋಜನಗಳು :</p> <p>ಟಾನಿನ್(16-22%): ಬಟ್ಟಿಗಳಿಗೆ ಬಣ್ಣವಾಗಿ, ಲೆದರ್, ಹಗ್ಗಿ, ಕಪ್ಪು ಮಾಸಿ ಮತ್ತು ಆಹಾರಕ್ಕೆ ಬಳಸುವ ಬಣ್ಣ</p>

		ಕೊಬ್ಬಿ(8-12%): ಮೈರಿಸ್‌ಸ್ಟಿಕ್ ಆಫ್‌ವನ್ಸ್ ಹೆಚ್ಚಾಗಿ ಹೊಂದಿರುತ್ತದೆ.
96	Areca Farm Machineries	: Dehusker, Climber, Sprayer ಅಡಿಕೆ ಕೃಷಿಯಲ್ಲಿ ಬಳಕೆಯಾಗುವ ಕೃಷಿ : ಅಡಿಕೆ ಸುಲಿಯುವ ಯಂತ್ರ, ಮರ ಹತ್ತುವ ಯಂತ್ರ, ಉಪಕರಣಗಳು
97	DASD	: Directorate of Areca Nut and Spices Development, Kozhikode, Kerala ಡಿ.ಎ.ಎಸ್.ಡಿ. : ಅಡಿಕೆ ಮತ್ತು ಮಸಾಲೆ ಬೆಳೆ ಅಭಿವೃದ್ಧಿ ನಿರ್ದೇಶನಾಲಯ, ಹೊರಿಯಕ್ಕೂಡ್, ಕೇರಳ
98	CAMPCO	: Central Areca Nut and Cocoa Marketing and Processing Co-operative Ltd., Mangalore, Karnataka ಕಾರ್ಯಾಲಯ : ಕೇಂದ್ರೀಯ ಅಡಿಕೆ ಮತ್ತು ಹೊಕ್ಕೆ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಲಿ., ಮಂಗಳೂರು, ಕರ್ನಾಟಕ
99	Areca Journal	: Indian Journal of Areca Nut, Spices, Medicinal and Aromatic Plants (DASD) ಅಡಿಕೆ ಜರ್ನಲ್ : ಇಂಡಿಯನ್ ಜರ್ನಲ್ ಆಫ್ ಅರೆಕಾ ಅರೆಕಾನಟ್, ಸ್ಪೆಸ್‌ಸ್ಟ್‌, ಮೆಡಿಸಿನಲ್ ಮತ್ತು ಆರೋಮಾಟಿಕ್ ಪಾನ್‌ (ಡಿ.ಎ.ಎಸ್.ಡಿ.)
100	Areca Book	: The Areca Nut Palm- K.V.A.Bavappa, M.K.Nair, T.Premkumar, CPCRI, Kasaragod : Areca Nut- Balasimha, D. and Rajgopal, V., ICAR- CPCRI, Kasaragod, Kerala. ಅಡಿಕೆ ಪುಸ್ತಕಗಳು : ದ ಅರೆಕಾನಟ್ ಪಾರ್ಮ- ಕೆ.ವಿ.ಎ. ಬಾವಪ್ಪ, ಎಂ.ಕೆ.ನಾಯರ್, ಟಿ. ಪ್ರೇಮಾಕುಮಾರ್, ಸಿ.ಪಿ.ಸಿ.ಆರ್.ಎ., ಕಾಸರಗೋಡು ಅಡಿಕೆ- ಬಾಲಸಿಂಹ, ಡಿ. ಮತ್ತು ರಾಜಗೋಪಾಲ್, ಎ.ಸಿ.ಪಿ.ಸಿ.ಆರ್.ಎ., ಕಾಸರಗೋಡು, ಕೇರಳ.

Areca nut crop cycle/ ಅಡಿಕೆ ಮರದ ಜಳವನ ಚಕ್ರ



Authors:

Dr. S. Elain Apshara, Principal Scientist (Horticulture- Fruit Science)
ICAR- CPCRI, Regional Station, Vittal, Bantwal Tk., DK Dt., Karnataka- 574 243.
elainapshara@gmail.com, 9449809566

Dr. Ranjini, T.N., Scientist (Spices, Plantation, Medicinal & Aromatic Crops)
Crop Improvement Division, ICAR- CPCRI, Kasaragod, Kerala- 671 124.
ranjini.tantry@gmail.com, 9480039453

Dr. Chaithra, M., Scientist (Plant Pathology)
ICAR- CPCRI, Regional Station, Vittal, Bantwal Tk., DK Dt., Karnataka- 574 243.
chaithramuddumadiah@gmail.com, 8197821301

ಶೇಖರ:

ಡಾ. ಎಸ್. ಎಲೈನ್ ಅಪ್ಶರಾ, ಪ್ರಥಮ ವಿಚಾನಿ (ತೋಟಗಾರಿಕೆ- ಹಣ್ಣನ ವಿಚಾನಿ)
ಭಾ.ಕೃ.ಅ.ಸಂ.ಪ-ಸಿ.ಪಿ.ಸಿ.ಆರ್.ಎ., ಪ್ರಾದೇಶಿಕ ಕೇಂದ್ರ, ವಿಟ್ಟ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ-574 243
elainapshara@gmail.com, 9449809566

ಡಾ. ರಂಜನಿ ಟಿ.ಎನ್., ವಿಚಾನಿ (ಕಾಂಬಾರ, ನಡುತೋಪು, ಬೆಷಟ್‌ಧೀಯ ಮತ್ತು ಸುಗಂಧ ಬೆಳೆಗಳು)
ಭಾ.ಕೃ.ಅ.ಸಂ.ಪ-ಸಿ.ಪಿ.ಸಿ.ಆರ್.ಎ., ಪ್ರಾದೇಶಿಕ ಕೇಂದ್ರ, ವಿಟ್ಟ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ- 671 124
ranjini.tantry@gmail.com, 9480039453

ಡಾ. ಚೈತ್ರಾ ಎಂ, ವಿಚಾನಿ (ಬೆಳೆ ರೋಗ ಶಾಸ್ತ್ರ)
ಭಾ.ಕೃ.ಅ.ಸಂ.ಪ-ಸಿ.ಪಿ.ಸಿ.ಆರ್.ಎ., ಪ್ರಾದೇಶಿಕ ಕೇಂದ್ರ, ವಿಟ್ಟ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ-574 243
chaithramuddumadiah@gmail.com, 8197821301

References:

ಉಲ್ಲೇಖಗಳು:

Cocoa

1. Chadha, K.L. 2001. *Handbook of Horticulture*. 1031 pp. Directorate of Information and Publications of Agriculture, ICAR, New Delhi.
2. Balasimha, D. 2002. *Cocoa*. 175 pp. ICAR- CPCRI, Kasaragod, Kerala.
3. Elain Apshara, S. and Venkatesh Hubballi, N. 2012. *Calendar for Cocoa*. 30 pp. Technical bulletin No.76, ICAR- CPCRI, Kasaragod.
4. Elain Apshara S., Chaithra M., Venkatesh Hubballi N., Purandara C., Meenakshi Patil, Deepashree Y., Nithin M.G., 2019. *Cocoa Notebook (Kannada)*. 70 pp. Technical bulletin No.145, ICAR- CPCRI, Kasaragod and DCCD, Kochi.
5. Wood, G.A.R. and Lass, R.A. 1985. *Cocoa*. (IV Edition). 620 pp. Longman Group Limited, Longman House, Burnt Mill, Harlow, Essex CM20 2JE, England.

ಕೊಕ್ಕೆ:

1. ಜಡ್ಡ, ಕೆ. ಎಲ್. 2001. ಹ್ಯಾಂಡ್ ಬುಕ್ ಆಫ್ ಹಾರ್ಟಿಕಲ್ಯೂರ್. 1031 ಪಿ.ಪಿ. ಡ್ರೆರಕ್ಟರೇಂಟ್ ಆಫ್ ಇನ್‌ಫೋರ್ಮೇಶನ್ ಅಂಡ್ ಪ್ರಿನ್ಟೇಶನ್ಸ್ ಆಫ್ ಅಪ್ರೆಕ್ಲ್ಯೂರ್, ಐ.ಸಿ.ಎ.ಆರ್.ಎ., ನವದೆಹಲಿ.
2. ಬಾಲಸಿಂಹ ಡಿ., 2002. ಕೊಕ್ಕೆ, 175 ಪಿ.ಪಿ. ಎ.ಸಿ.ಎ.ಆರ್.ಎ.- ಸಿ.ಪಿ.ಸಿ.ಆರ್.ಎ., ಕಾಸರಗೋಡು, ಕೇರಳ.
3. ಎಲೈನ್ ಅಪ್ಶರಾ, ಎನ್. ಮತ್ತು ವೆಂಕಟೇಶ್ ಹುಬ್ಬಲ್ಲಿ, ಎನ್. 2012. ಕ್ಯಾಲೆಂಡರ್ ಫಾರ್ ಕೊಕ್ಕೆ, 30 ಪಿ.ಪಿ. ಡೆಸ್ಟಿಕಲ್ ಬುಲೆಟಿನ್ ನಂ. 76, ಐ.ಸಿ.ಎ.ಆರ್.ಎ.- ಸಿ.ಪಿ.ಸಿ.ಆರ್.ಎ., ಕಾಸರಗೋಡು.
4. ಎಲೈನ್ ಅಪ್ಶರಾ ಎನ್., ಚೈತ್ರಾ ಎಂ, ವೆಂಕಟೇಶ್ ಹುಬ್ಬಲ್ಲಿ, ಎನ್., ಪ್ರರಂದರ ಸಿ, ಮೀನಾಕ್ಷಿ ಪಾಟೀಲ್, ದೀಪ ಶ್ರೀ ವೈ ಮತ್ತು ನಿತಿನ್ ಎಮ್. ಜಿ 2019. ಕೊಕ್ಕೆನೋಟ್‌ಬುಕ್ (ಕನ್ನಡ). 70 ಪಿ.ಪಿ. ಡೆಸ್ಟಿಕಲ್ ಬುಲೆಟಿನ್ ನಂ. 145, ಐ.ಸಿ.ಎ.ಆರ್.ಎ.- ಸಿ.ಪಿ.ಸಿ.ಆರ್.ಎ., ಕಾಸರಗೋಡು ಮತ್ತು ಡಿ.ಸಿ.ಸಿ.ಡಿ., ಕೊಹಿ.
5. ಪುಡ್, ಜ.ಎ.ಆರ್. ಮತ್ತು ಲಾರ್. ಆರ್. ಎ. 1985. ಕೊಕ್ಕೆ (IV ಎಡಿಶನ್). 620 ಪಿ.ಪಿ. ಲಾಂಗ್‌ಮಾನ್ ಗ್ರೂಪ್ ಲಿಮಿಟೆಡ್, ಲಾಂಗ್‌ಮಾನ್ ಹೌಸ್, ಬನ್ನ್ ಮಿಲ್, ಹಾರ್ಲೋ, ಏಸ್‌ಕ್ರೋ ಸಿಎಂ 20 2 ಜೆಜ, ಇಂಗ್ಲೆಂಡ್.

Coconut

1. Chowdappa, P., Niral, V., Jerard, B.A., Samsudeen, K. 2017. *Coconut*. 440 pp. ICAR- CPCRI, Kasaragod, Kerala.
2. Menon, K.P.V. and Pandalai, K.M. 1958. *The Coconut Palm: A Monograph*. 384 pp. Indian Central Committee, Ernakulam, Kerala.
3. Prabhakaran Nair, K.P. 2014. *Coconut*. pp. 67- 101. In: *The agronomy and economy of important trees crops of the developing world*. Elsevier, London- Reed Elsevier India Private Ltd.
4. Salaria, A.S. 1999. *Horticulture at a glance*. 522 pp. Jain Brothers, New Delhi.
5. Subramanian, P., Thamban, C., Vinayaka Hegde, Hebbar, K.B., Ravi Bhat, Krishnakumar, V., Niral, V. and Joseph Rajkumar, A. 2018. *Coconut*. 59 pp. Technical bulletin No.133, ICAR- CPCRI, Kasaragod.

Tengus

1. ചേഡപ്പ്, പി., നിരലു, വി., ജീരാർദ്ദു, ബി.എ. മുത്തു സമോകുട്ടിനോ, കെ., 2017. കോക്കൻചോ. 440 പിപി. ഐ.സി.വി.ആരോ.- സി.പി.സി.ആരോ.ബി., കാസറഗോഡു, കേരളം.
2. ഫെന്നോ, കെ.പി.വി. മുത്തു പേറഡാല്പീ, കെ.പി.ഒ. 1958. ദി കോക്കൻചോ പാഫോ: എ വോൺഡോഗ്രാഫ്. 384 പിപി. ഇംഡിയൻ സെംപ്രൂൾ കോക്കൻചോ കെവിടി, എനാക്സിൽഓ, കേരളം.
3. പ്രൈഫാക്കർനോ നായർ, കെ.പി. 2014. കോക്കൻചോ. പിപി. 67-101. ഇന്നോ: ദി അഗ്നോനമി അംഡോ എകാനമി അഫോ ഇംബാചീസംചോ ട്രൈസോ അഫോ ദി ചെലപിംഗോ വട്ടോ. എല്ലാപ്രേരാ, ലംഡൻ- റിഡോ എല്ലാപ്രേരാ ഇംഡിയാ പ്രൈവേചോ ലിമിറ്റഡോ.
4. ശലരിയാ, എ.എ. 1999. ഹാട്ടേക്കല്ലുരു അചോ എ ഗ്ലാസ്. 522 പിപി. ജീനോ ബ്രുദര്സ്, നവദേഹലി.
5. സുഭൂമശിയൻ പി., തംബാനോ സി., വിനായക ഹെന്ദ്രേ, കെ.ബി., രവി ഭംഗോ, കൃഷ്ണകുമാരു വി., നിരാലു വി. മുത്തു ജോൺ രാജകുമാരുവി.

2018. കോക്കൻചോ. 59 പിപി. ടേക്സിക്കലോ ബുല്ലേചിനോ നം. 133, ഐ.സി.വി.ആരോ.- സി.പി.സി.ആരോ.ബി., കാസറഗോഡു.

Arecanut

1. Balasimha, D. and Rajgopal, V. 2004. *Arecanut*. 306 pp. ICAR- CPCRI, Kasaragod, Kerala.
2. Bavappa, K.V.A., Nair, M.K. and Premkumar, T. 1982. *The Arecanut Palm*. 340 pp. ICAR- CPCRI, Kasaragod.
3. Elain Apshara, S. and Jaganathan, D. 2011. *Calendar for Arecanut*. 43 pp. Technical Bulletin No. 67, ICAR- CPCRI, Kasaragod.
4. Kumar, N. 2018. *Introduction to spices, plantation crops, medicinal and aromatic plants*. 314 pp. Scientific International Pvt. Ltd.
5. Nagaraja, N.R., Jaganathan, D., Jose, C.T., Ananda, K.S., Elain Apshara, S., Thava Prakasa Pandian, R., Shivaji Housrao Thube and Saneera, E.K. 2021. ICAR- CPCRI, Vittal- *In the service of farming community*. 38 pp. Technical Bulletin No.138, ICAR- CPCRI, Kasaragod.

Adikachi

1. ബാലസിംഹ, ഡി. മുത്തു രാജഗോപാലു, വി., 2004. അഡികേ. 306 പിപി.സി.പി.സി.ആരോ.ബി., കാസറഗോഡു, കേരളം.
2. ബാവപ്പ്, കെ.പി.വി., നായർ, എം.കെ. മുത്തു പ്രേമോകുമാരു, ഓ. 1982. ദി അർക്കേനചോ പാഫോ. 340 പിപി. ഐ.സി.വി.ആരോ.- സി.പി.സി.ആരോ.ബി., കാസറഗോഡു.
3. എൽഞോ അപ്പറു, എ.എ. മുത്തു ജഗന്നാഥനോ, ഡി. 2011. ക്യാലീംഡറോ അഫോ അർക്കേനചോ. 43 പിപി. ടേക്സിക്കലോ ബുല്ലേചിനോ നം. 67, ഐ.സി.വി.ആരോ.- സി.പി.സി.ആരോ.ബി., കാസറഗോഡു.
4. കുമാരു, എ.എ. 2018. ഇൻഡ്രോഡക്ഷനോ ട്രി സ്പേസ്, പ്ലാംചേഴ്സ് ക്രൂപ്പ്, മേരിസിനലോ അംഡോ അർക്കേമാനൂട്ടികോ പ്ലാസ്റ്റിപ്പ്. 314 പിപി. സൈന്റിഫിക് ഇന്നോഫാമേശൻലോ പ്രൈവേറി.
5. നാഗരാജ, എ.എ. ആരു., ജഗന്നാഥനോ, ഡി., ജോലോ, സി.ടി., ആനന്ദ, കെ.വി.എ.എ. എൽഞോ അപ്പറു, എ.എ., തചേ പ്രകാചോ പാംഡിയൻ, ആരു., തിവാചി ഹൈസോരാവു തുബീ മുത്തു സനീരാ, ഇ. കെ. 2021. ഐ.സി.വി.ആരോ.- സി.പി.സി.ആരോ.ബി., വിടലോ- ഇന്നോ ദി സവീസോ അഫോ ഫാമീസംഗോ കമ്മ്യൂണിറ്റി. 38 പിപി. ടേക്സിക്കലോ ബുല്ലേചിനോ നം. 138, ഐ.സി.വി.ആരോ.- സി.പി.സി.ആരോ.ബി., കാസറഗോഡു.

Contacts:

Cocoa and Arecanut- cpcrivtl@gmail.com
Cocoa, Coconut, Arecanut planting materials- cpcrirckidu@gmail.com

സംപര്ക്കിക്കാൻ:

കോക്കോ മുത്തു അഡികേ-cpcrivtl@gmail.com
കോക്കോ തെംഗു മുത്തു അഡികേ ബി.ജ, സി മുത്തു കു മാറിദ റിഡഗജു-cpcrivtl@gmail.com